

# ನರಸಿಗ್ಗಳ ಶಾಸನ

ಒಂದು ಪರಿಚಯ

ಕೆ. ಹೀ. ವೃಜಣಿಕಂದ್ರತೇಜಸ್ಸು



# ಸಹಜ ಕೃಷ್ಣ : ಒಂದು ಪರಿಚಯ

- ಪೂರ್ವಾಚಂದ್ರ, ತೇಜಸ್ಸಿನ

**SAHAJA KRISHI : Ondu Parichaya.** An Introduction to Natural Farming : A collection of articles written by Poornachandra Tejaswi in Kannada.  
 Pages 50 + xiv Year of publication: Jan : 1990  
 Price Rs. 6/-

ಹಕ್ಕುಗಳು : ಲೇಖಕರದು



4621908

ಪ್ರಕಾಶಕರು :

~~T - 33 N 90~~

ಜನಪದ ಸೇವಾ ಟ್ರಿಸ್ಟ್ ಪ್ರಕಾಶನ ವಿಭಾಗ

ಮೇಲುಕೋಟಿ, ಜಿಲ್ಲಾ : ಮಂಡ್ಯ-ಜಿಂದಿಗಳಿಗೆ

630

TEJ N90

ಪ್ರಕಟಣೆಯ ವರ್ಷ : ೧೯೯೦ ಜನವರಿ

ಚೆಲೆ : ೬/- ರೂ. ಮೂತ್ರ, ಬ್ರಹ್ಮಗಿರಿಯ ಮೈಲ್‌ಲ್ಯಾಂಗ್

ಮುದ್ರಕರು :

ಜನಪದ ಸೇವಾ ಟ್ರಿಸ್ಟ್ ಮುದ್ರಣಾಲಯ, ಮೇಲುಕೋಟಿ.

## ನಾ ಜೆ ಕೆ ರಿ ಗೆ

ಶಿತ್ರೇಚಿನ ದಿನಗಳಲ್ಲಿ ಸಹಜಕೃಷಿಯಲ್ಲಿ ರೈತರಿಗೆ ಹೆಚ್ಚಿನ ಅಸಹಿತ ಮೂಡುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ. ದೇಶ ಹಾಗೂ ರೈತ ಸಾಲದಿಂದ ಮುಕ್ತನಾಗಬೇಕಾದರೆ, ಭೂಮಿಯ ಆರೋಗ್ಯ ಸುಧಾರಿಸಬೇಕಾದರೆ, ಕೃಷಿ ಕೇವಲ ಒಂದು ಉದ್ಯೋಗವನಿಸದೆ ಅದೊಂದು ಆತ್ಮಸಂತೋಷ ಕೊಡುವ ಜೀವನವಿಧಾನವೆಂದಿನಿಸಬೇಕಾದರೆ, ಪ್ರಕೃತಿಯಲ್ಲಿಯ ಸಮುಳ್ಳೆಯನವನ್ನು ಕಾಪಾಡಿಕೊಂಡು ಬರಬೇಕಾದರೆ, ಮನುಷ್ಯ ಪ್ರಕೃತಿಯ ಶೋಷಕನಾಗದೆ ಪೋಷಕನಾಗಬೇಕಾದರೆ ಅವನು ಹೆಚ್ಚು-ಹೆಚ್ಚಿಗಿ ಸಹಜಕೃಷಿಯನ್ನು ಅನುಸರಿಸುವುದು ಅನಿವಾರ್ಯ.

ಆಗ ‘ಸಹಜ ಕೃಷಿ : ಒಂದು ಪರಿಚಯ’ ಮನಸ್ಸೊಬ್ಬ ಪುಕೋಕಾರ ‘ಒಂದು ಹುಲ್ಲಿನ ಕಾರಂತಿ’ ಯಲ್ಲಿಯ ವಿಕಾರಗಳನ್ನು ವ್ಯವಸಾಯ, ತೋಟಗಾರಿಕೆ, ಪರಿಸರ ಸಂರಕ್ಷಣೆಯಂಥ ಕೆಲಸಗಳಲ್ಲಿ ಪ್ರತ್ಯಕ್ಷಾವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಪೂಣಿಚೆಂದ್ರ ತೇಜಸ್ಸಿಯವರು ತಮ್ಮ ಅಪಾರ ಅನುಭವದ ಹಿನ್ನೆಲೆಯಲ್ಲಿ ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ. ಹಾಗಾಗಿ ಇಲ್ಲಿಯ ಲೇಖನಗಳಿಗೆ ಪ್ರತ್ಯಕ್ಷ ಕಾರ್ಯಾನುಭವದ ಮೇರಗು ಬಂದಿದೆ. ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಸಹಜಕೃಷಿಯ ಬಗ್ಗೆ ಇದೊಂದು ಉತ್ತಮ ಪೂರಕ ಸಾಹಿತ್ಯ.

ಆ ಪ್ರಸ್ತುತ ಶ್ರೀ ಪಿ. ಲಂಕೇಶರ “ಕಾರಂತಿಕಾರಿ ಕೃಷಿಕ : ಪುಕೋಕಾ” ಎಂಬ ಲೇಖನವನ್ನೂ ಒಳಗೊಂಡಿದೆ. ಅದರಲ್ಲಿ ಪುಕೋಕಾರ ಜೀವನ, ಅವರ ಹೋರಾಟ ಮತ್ತು ಸಾಧನೆಯ ಪರಿಚಯ ದೂರೆಯುತ್ತದೆ.

ಹೀಗೆ “ಸಹಜ ಕೃಷಿ : ಒಂದು ಪರಿಚಯ” ಪ್ರಕೃತಿ ಪ್ರೇಮಿಗಳಿಲ್ಲಿರುಗೂ ಉಪಯುಕ್ತ.

## ಅನುಕ್ರಮಣಿಕೆ

1.	ಕ್ರಾಂತಿಕಾರಿ ಕೃಷ್ಣ : ಪ್ರಕೋಪ	Ix
2.	ಮತ್ತೆ ಪ್ರಕೃತಿಯ ತೆಕ್ಕೆಗೇ	०
3.	ಅತ್ಯಂತ ಸರಳ ಸತ್ಯಗಳು	१
4.	ಸಹಜ ಕೃಷ್ಣ	११
5.	ಸಹಜ ಕೃಷ್ಣಿಯ ಹೆಚ್ಚಿಗಳು	१६
6.	ವಿರೋಧ ಶಕ್ತಿಗಳು	२७
7.	ರ್ಯಾತರಿಗೊಂದು ಅಹಾನ	३८
8.	ತೋಟಗಾರಿಕೆಯಲ್ಲಿ ಸಹಜ ಕೃಷ್ಣ	५५
9.	ಶ್ರೀಮಿನಾಶ್ವರಗಳ ವಿಷವತ್ತಳ	६०
೧೦.	ರ್ಯಾತರ ಅಶಾಕಿರಣ	೬೬

## ಕ್ಷಾರಂತಿಕಾರಿ ಕೃಷ್ಣಿಕ : ಪ್ರಕೋಪಾ

ಇವ್ಯತ್ಪತ್ತಿ ವರ್ಷದ ಎಲ್ಲರಂತಹ ಹುಡುಗ. ತೀವ್ರವಾಗಿ ಬದು ಕೆಲು ಇಷ್ಟಪಡುವ ಯೋವನಿಗ. ವಿಜ್ಞಾನದ ವಿದ್ಯಾರ್ಥಿಯಾಗಿದ್ದು ಒಳ್ಳೆಯ ಅಂಕ ತೆಗೆದು ಪಾಸು ಹಾಡಿದ. ಪ್ರಯೋಗಶಾಲೆಯಲ್ಲಿ ಮೈಕ್ರೋ ಬಯಾಲಜಿಸ್‌ ಆಗಿ ಕೆಲಸಕ್ಕೆ ಸೇರಿದ. ಸಸ್ಯಗಳ ಸ್ವಾಯು ಗಳ ತಜ್ಞ ಈತ; ಸಸ್ಯಗಳಿಗೆ ಬರುವ ರೋಗ, ಅವುಗಳ ಚಿಕಿತ್ಸೆಯಲ್ಲಿ ನಿರ್ವಾತ. ಆತನನ್ನು ಕಂಡರೆ ಅವನ ಮೇಲಾಧಿಕಾರಿಗೆ ತುಂಬ ಇವ್ಯತ್ಪತ್ತಿ ಸಹಜನೆಂದರೆ, ಜಪಾನಿನ ಎಲ್ಲ ಹುಡುಗರಂತೆ ಫೋಟೋ ತೆಗೆಯುತ್ತ, ಸಿಕ್ಕಿನಿಕ್ಕಾಗಳಲ್ಲಿ ಸಂತೋಷಪಡುತ್ತ, ನೃತ್ಯಕೊಟದಲ್ಲಿ ಹಿಗ್ಗಿ ಕುಣಿಯುತ್ತ ಕಾಲ ಕಳೆಯುತ್ತಿದ್ದ.

ಹುಡುಗನ ಹೆಸರು ಪ್ರಕೋಪಾ. ಜಪಾನಿನ ದ್ವಾರಿದ ಮೂಲೆ ಯಲ್ಲಿರುವ ಶಿಕೋಕು ದ್ವೀಪದ ಪ್ರಟಿ ಹಳ್ಳಿಯಲ್ಲಿ ಹುಟ್ಟಿದವನು. ಜಪಾನಿನ ಅತ್ಯುತ್ತಮ ಕಾಲೇಜಿನಲ್ಲಿ ಓದಿ ಪ್ರತಿಭಾವಂತ ಶಿಕ್ಷಕ ಪ್ರೌಢೆಸರ್ ಕುರಾಸೋವಾನ ಅಚ್ಚ ಮೆಚ್ಚಿನ ಶಿಪ್ಪನಾಗಿದ್ದವನು. ಆತನಿಗೆ ಎಲ್ಲ ಇತ್ತು. ವಿಜ್ಞಾನ ಕ್ಷೀತ್ರದಲ್ಲಿ ಭವಿಷ್ಯ, ಅಚ್ಚ ಮೆಚ್ಚಿನ ಗೆಳೆಯರು, ಒಳ್ಳೆಯ ಉದ್ಯೋಗ, ಇಲಾಖೆಯ ಮುಖ್ಯಸ್ಥರ ವಿಶ್ವಾಸ ಎಲ್ಲವೂ ಇತ್ತು. ಆದರೆ ಇವ್ಯತ್ಪತ್ತಿದ್ದ ವರ್ಯಸ್ವ ಮುಚ್ಚಿದ ಪ್ರಕೋಪಾನ ಆಳದಲ್ಲಿ ಅತ್ಯಷ್ಟ ಇತ್ತು. ಅಲ್ಲದೆ, ಅವನಲ್ಲಿ ಅಳುಕು ಹುಟ್ಟಿಸುವಂತೆ ಪ್ರಕೋಪಾ ಆಗಾಗ ಪ್ರಕ್ಷೇತಿಪ್ಪಿ ಬೀಳುತ್ತಿದ್ದ. ಅದಕ್ಕೆ ತನ್ನ ಜೀವನ ವಿಧಾನವೇ ಇದಕ್ಕೆ ಕಾರಣವೆಂದು ಅರಿತ ಪ್ರಕೋಪಾ ಒಂದು ದಿನ ತನ್ನ ಕೆಲಸಕ್ಕೆ ರಾಬಿನಾಮೆ ನೀಡಿದ. ಗೆಳೆಯಿಗೆಲ್ಲ ಆಶ್ಚರ್ಯ, ಆಫಾತವಾಯಿತು. ಮೇಲಾಧಿಕಾರಿಗಳು ಚಿಕಿತ್ಸಾದರು. ಅವನನ್ನು ಬೀಳ್ಯೂಡುವ ದಿನ ಎಲ್ಲರೂ

ಖಿನ್ನರಾಗಿದ್ದರು; ಅವತ್ತು ಪುಕುಪೋಕಾ ಒಬ್ಬನೇ ನಗು ನಗುತ್ತ ಪಂಚರೆ ದಿಂದ ಹೊರಬಂದ ಹಕ್ಕಿಯಂತಿದ್ದು. ತಾನು ರಾಜೀನಾಮೆ ನೀಡಿದ್ದಕ್ಕೆ ಅತ ಕಾರಣವನ್ನೇ ಕೊಡಲಿಲ್ಲ; ಯಾಕೆಂದರೆ ಅವನಿಗೇ ಸರಿಯಾಗಿ ಗೊತ್ತಿರಲಿಲ್ಲ.

ರಾಜೀನಾಮೆ ನೀಡಿ ಪುಕೋಕಾ ತನ್ನ ಹಳ್ಳಿಗೆ ಹೋದೆ. ತಂದೆ ನೋಡಿಕೊಳ್ಳುತ್ತಿದ್ದ ತೋಟವನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದ. ಆ ವರ್ಷ ನಿಂಬಿಗಿಡಗಳ ಮೇಲೆ ಪ್ರಯೋಗಮಾಡಲು ಹೋಗಿ, ಅಪುಗಳನ್ನು ಕುಡಿಕೊಂಬೆ ತರಿಯದೆ ಹಾಗೇ ಬಿಟ್ಟು ನೂರಾರು ಗಿಡಗಳು ರೋಗದಿಂದ ಸತ್ತು ಹೋದವು. ಅವನ ತಂದೆ ಬೇಸರಗಿಂಧು, “ದಯವಿಟ್ಟು ನೀನು ಕೆಲಸದ ಮೇಲೆ ಹೋಗು” ಎಂದು ಕಳಿಸಿದ. ಮತ್ತೆ ಆರೇಳು ವರ್ಷ ಅದೂ ಇದೂ ನೌಕರಿ ಮಾಡಿಕೊಂಡಿದ್ದ ಪುಕೋಕಾ ಗಿಡಗಳ ಬಗ್ಗೆ, ಭೂಮಿಯ ಬಗ್ಗೆ ಚಿಂತಿಸುತ್ತಲೇ ಇದ್ದು. ಒಂದು ದಿನ ದಾರಿಯಲ್ಲಿ ಹೋಗುತ್ತಿದ್ದಾಗ ಹಲವು ವರ್ಷಗಳಿಂದ ಬೀಳುಬಿಡ್ಡಿದ್ದ ಗದ್ದೆಯಲ್ಲಿ ಕಳಿಯ ನಡುವೆ ಭತ್ತದ ಗಿಡಗಳು ಹುಲುಸಾಗಿ ಬೆಳೆದು ತೇನೆ ಬಿಟ್ಟಿದ್ದ ನೋಡಿ ಅಶ್ವಯುಪಟ್ಟು. ಈ ದೃಶ್ಯ ಅತನ ಜೀವನವನ್ನೇ ಬದಲಿಸಿತು.

ಹಳ್ಳಿಗೆ ಹಿಂತಿರುಗಿದ ಪುಕೋಕಾ ತನ್ನ ಕ್ಷಾರಂತಿಕಾರಿ ಚಟುವಟಿಕೆ ಗಳನ್ನು ಆರಂಭಿಸಿದ. ಇದು ಎರಡನೇ ಜಾಗತಿಕ ಯುದ್ಧದಲ್ಲಿ ಜಪಾನ್ ತೋಡಿದ್ದ ಕಾಲ; ಜಪಾನಿನ ಸರ್ಕಾರ ಅದೆಂತೋ ಪುಕುಪೋಕಾನನ್ನು ಯುದ್ಧದಿಂದ ಹೊರಗೆ ಬಿಟ್ಟಿತ್ತು. ತನಿಗಿದ್ದ ಒಂದೂ ಕಾಲು ಎಕರೆ ಗದ್ದೆ ಮತ್ತು ಎರಡೆಕರೆ ಬಿಟ್ಟುದ ತಪ್ಪಲಿನ ಹಣ್ಣಿನ ತೋಟವನ್ನು ತನ್ನ ವ್ಯಕ್ತಿತ್ವದೊಂದಿಗೆ ಬೆಸೆದುಕೊಂಡ ಪುಕೋಕಾ. ಇದು ಕೇವಲ ಕೃಷಿ ಯಾಗಿರಲಿಲ್ಲ; ಅವನ ವ್ಯಕ್ತಿತ್ವದ ಕೃಷಿ ಕೂಡ ಆಗಿತ್ತು. ಫಸಲು ಬೆಳೆ ಯುವ ಕೆಲಸ ತನ್ನ ವೈಯಕ್ತಿಕ ಆರೋಗ್ಯ ಮತ್ತು ಆಧುನಿಕ ನಾಗರೀಕತೆಯ ಉದ್ದೇಶಗಳನ್ನು ಹುಡುಕುವ ಕೆಲಸ ಕೂಡ ಆಗಿತ್ತು. ಇದೊಂದು ದೊಡ್ಡ ವಿವರಾಸ. ೧೯೪೫ ರಲ್ಲಿ ಎರಡನೇ ಮಹಾಯುದ್ಧ ಮುಗಿದು, ಹಿರೋಶಿಮಾ, ನಾಗಸಾಕಿಗಳನ್ನು ಅಣುಬಾಂಬ್ ತೊಡೆದುಹಾಕ, ಜಪಾನ್ ಶರಣಾಗತವಾಗಿ ಮತ್ತೊಮ್ಮೆ ರಾಷ್ಟ್ರವನ್ನು ಕಟ್ಟಿವ ಬೃಹತ್ ಶ್ರಯೇಯಲ್ಲಿ

ತೊಡಗಿತ್ತು; ಯುದ್ಧದ ಸಂತರ ಜಪಾನ್ ಅಮೆರಿಕಾದ ಪ್ರಭಾವಕ್ಕೊಳ್ಳ ಗಾಗಿ ತನ್ನ ಪರಂಪರಾಗತ ಕೃಷಿಯನ್ನ ಬದಲಾಯಿಸಿಕೊಂಡಿತು; ಸುಮಾರು ಶೇಕಡ ಎಂಭತ್ತು ಭಾಗ ಜನ ಆಗ ಕೃಷಿಯಲ್ಲಿ ತೊಡಗಿದ್ದರು. ಹೈಬಿಡ್ ಬೀಜಗಳು, ರಾಸಾಯನಿಕ ಗೊಬ್ಬರಗಳು, ಕ್ರಮಿನಾಶಕಗಳು ಜಪಾನಿನ ಮೇಲೆ ದಾಳಿ ಆರಾಭಿಸಿದ್ದವು. ಲಕ್ಷ್ಯ ಎಕರೆಯಮ್ಮೆ ಹೊಲದಲ್ಲಿ ಗೋಧಿ ಬೆಳೆಯುವ ಅಮೆರಿಕನ್ ರೈತ ಈ ಗೊಬ್ಬರ, ಕ್ರಮಿನಾಶಕಗಳ ನೆರವಿನಿಂದ ಒಂದೊಂದು ಎಕರೆಗೆ ಏನೂರು ಡಾಲರ್‌ನಮ್ಮೆ ಲಾಭ ಗಳಿಸುತ್ತಾನೆ; ಎಕರೆಗೆ ಸಾವಿರ ನಷ್ಟವಾದರೆ ಒಂದು ಲಕ್ಷ್ಯ ಡಾಲರ್‌ನಮ್ಮೆ ಮುಗ್ಗಿರಿಸುತ್ತಾನೆ. ಹತ್ತು, ಹದಿನ್ಯೆದು ಎಕರೆಯ ಒಡೆತನದ ಜಪಾನಿನ ರೈತ ಇದನ್ನು ಯೋಚಿಸಲು ಕೂಡ ಹೋಗದೆ ತನ್ನ ಭೂಮಿಯನ್ನ ರಾಸಾಯನಿಕಗಳ ಆಫಾತಕ್ಕೂ ಒಡ್ಡಿದ. ಇದೇ ಸಮಯದಲ್ಲಿ ಪ್ರಕೋಕಾ ತನ್ನ ಅರ್ಥಪೂರ್ವ ಪ್ರಯೋಗ ಸ್ಥಾಪಿಸಿದ್ದು.

ತನ್ನ ಪ್ರಯೋಗ ಆರಂಭಿಸಿದ ಪ್ರಕೋಕಾ ಮೂವತ್ತು ವರ್ಷಗಳ ಕಾಲ ಹೂರ ಜಗತ್ತಿನ ಸಂಬಂಧವನ್ನ ಪ್ರೂತ್ತಿ ಕಡಿದುಕೊಂಡು ತನ್ನ ಜಮೀನು ಮತ್ತು ಹಳ್ಳಿಗೆ ತನ್ನ ಬದುಕನ್ನ ಸೀಮಿತಗೊಳಿಸಿಕೊಂಡ. ಯಾರ ಹಂಗೂ ಇಲ್ಲದೆ, ನೆರವೂ ಇಲ್ಲದೆ, ಗೊಬ್ಬರ ಹಾಕುವವರಿಲ್ಲದೆ ಗಗನಕ್ಕೆ ಮುತ್ತಿಡುವಮ್ಮೆ ಎತ್ತರವಾಗಿ, ದೃಢವಾಗಿ ಬೆಳೆಯುವ ಅರಣ್ಯದ ಮರಗಳು ಕೂಡ ಆವನಿಗೆ ಶಿಕ್ಷಣ ನೀಡತೋಡಿದವು. ಅರಣ್ಯದ ನೆಲವನ್ನ ಯಾರು ಉತ್ತರು, ಕೂರಿಗೆ ಹೂಡಿ ಬಿತ್ತಿದರು, ಗೊಬ್ಬರ ಹಾಕಿದರು? ಯಾರೂ ಇಲ್ಲ. ತಾವೇ ವರ್ಷವರ್ಷಕ್ಕೆ ಉತ್ತಮವಾದ, ಗಟ್ಟಿಯಾದ ಬೀಜ ರೂಪಿಸಿ, ನೆಲಕ್ಕೆ ಬೀಳಿಸಿ, ಎಲೆಗಳನ್ನು, ಹೂವು, ಕಾಯಿ, ಎಲೆ, ಹಕ್ಕಿಗಳ ಹಿಕ್ಕೆ ಇತ್ಯಾದಿಗಳನ್ನು ಬೀಳಿಸಿ, ಭೂಮಿ ಅವನ್ನ ಗೊಬ್ಬರವಾಗಿಸಿ ಬೀಜ ಮೊಳೆತು ಮರವಾಗುತ್ತದೆ. ಅರಣ್ಯದ ನೆಲಸಾರಗೊಳ್ಳತ್ತಾ, ಹೋಗುತ್ತದೆ. ಇದರಿಂದ ರೈತ ಕರಿತದ್ದು ತೀರಾಕಿಷ್ಯಿ.

ಪ್ರಕೋಕಾ ಕ್ರಮೀಣ ತನ್ನ ಗದ್ದೆಯನ್ನು ಉಣಿಪುದನ್ನು ನಿಲ್ಲಿಸಿದ. ಅತನ ಹೂರಜಗತ್ತಿನ ಜಪಾನ್ ಟ್ರಾಕ್ಟರ್, ಟಿಲ್ಲರ್‌ಗಳನ್ನು ಆಮದು ಮಾಡಿಕೊಂಡು ಅಥವಾ ತಾನೇ ತಯಾರಿಸಿ ನೆಲ ಉಳುತ್ತಿದ್ದಾಗಲೇ

ಪುಕೋಕಾ ತನ್ನ ಭೂಮಿಯನ್ನು ಉಳಿಸುವುದು ನಿಶ್ಚಯಿತ. ಮನುಷ್ಯನ ಅಜಂಕಾರದ ಒಂದು ರೂಪ ಭೂಮಿಯನ್ನು ಅನಗತ್ಯವಾಗಿ ಭಿಡುಗೊಳಿಸುತ್ತಾ ಹೋಗಿ ಅದನ್ನು ಉಳಿಸುವುದು. ಭೂಮಿಯನ್ನೇ ಸೀಸಿರ್ ಕ್ರಿಯೆಯನ್ನು ಪುಕೋಕಾ ಗಮನಿಸಿದ್ದ; ಭೂಮಿಯೇ ಬೀಜಕ್ಕೆ ನೀರವಾಗುವಂತೆ ವರ್ತಿಸುತ್ತದೆ ಎಂಬುದನ್ನು ಕಂಡುಕೊಂಡ. ಆಗ ಜಪಾನಿನಲ್ಲಿ ಬಹಳ ಅಪರಾಪವಾಗುತ್ತಿದ್ದ ಅಸಲಿ ಭತ್ತದ ಬೀಜಗಳನ್ನು, ಬಾಲ್ಯ ಬೀಜಗಳನ್ನು ಆರಿಸಿ ಗಟ್ಟಿ ತಳಿಗಳನ್ನೇ ಏಂಗಡಿಸಿಕೊಂಡ. ಜಪಾನಿನ ಬೀಸಿಗೆ ಮುಗಿದೊಡನೆ ನೆಲಕ್ಕೆ ಭತ್ತದ ಬೀಜಗಳನ್ನು ಸುಮ್ಮನೇ ಚೆಲ್ಲಿದ. ಅವುಗಳ ಮೇಲೆ ಭತ್ತದ ಹುಲ್ಲನ್ನು ತಂದು ದಟ್ಟವಾಗಿ ಎಸೆಯುತ್ತ ಹೋದ. ಕತ್ತರಿಸಿದ ಮುಲ್ಲಿ, ಒಕ್ಕಲಾದ ಮೇಲೆ ಇದ್ದ ಪೂರ್ವ ಉದ್ದನೆಯ ಹುಲ್ಲು. ಮುಲ್ಲಿನ ಕೆಳಗೆ ಭತ್ತದ ಬೀಜಗಳಿಂದ್ದುಗಲೇ ಬಾಲ್ಯ ಬೀಜಗಳನ್ನು ಹಾಕಿದ. ಅನೇಕ ತಿಂಗಳು ಜಮಾನಿನಲ್ಲಿ ಮುಲ್ಲು ಪಾತ್ರ ಕಾಣುತ್ತಿತ್ತು. ಮುಂಗಾರು ಮಳಿ ಬಂದವೇಲೆ ಹುಲ್ಲು ಕೊಳೆತು ಮಣಿನೊಂದಿಗೆ ಬೆರೆಯತ್ತೊಜಗಿದಂತೆ ಭತ್ತದ ಸಸಿಗಳು ಮಟ್ಟಿದವು. ಭತ್ತದ ಪರಿ ಅವುಗಳ ನಡುವೆ ಮಟ್ಟಿದವು. ಇವೆರಡರ ಸ್ವರ್ಥಯಂತ್ರ ಕಳಿಗೆ ಅಷ್ಟ ಅವಕಾಶವಿರಲಿಲ್ಲ. ಇದ್ದ ಅಲ್ಪಸ್ಪಳಿ ಕೆಳೆಯನ್ನು ಕೆತ್ತು ಹಾಕಿದ. ಒತ್ತ ಬೆಳೆದು ಸ್ಪೂಲ ದೊಡ್ಡದಾದಾಗ, ಅದರ ನಡುವಿನ ಕಳಿಯನ್ನು ತೊಡೆದು ಹಾಕಲು, ಭತ್ತಕ್ಕೆ ಅಗತ್ಯವಾದಮ್ಮೆ ನೀರು ಕೊಡುವುದಕ್ಕಾಗಿ, ಬಾಲ್ಯಗಿಂತ ಮುಂಚಿ ಕೊಯಿಗೆ ಬಂದ ಭತ್ತವನ್ನು ಹುರಾರಾಗಿ ಕೊಯ್ದುಕೊಂಡು, ಒಣಿಸಿ, ಒಕ್ಕಲುಮಾಡಿ, ಭತ್ತದ ಹುಲ್ಲನ್ನು ಮತ್ತೆ (ಬಾಲ್ಯಗೆ ತೊಂದರೆಯಾಗಿದಂತೆ) ಭೂಮಿಗೆ ಚೆಲ್ಲಿದ.

“ಕನಿಷ್ಠ ದುಡಿಮೆ” ಎಂದು ಪುಕೋಕಾ ಕರೆಯುವ ಈ ಬಗೆಯ ಕೃಷಿಯಲ್ಲಿ ಬೀಜವನ್ನು ಗಟ್ಟಿಗೊಳಿಸುತ್ತ ಹೋಗುವುದು, ಭೂಮಿಗೆ ಧಾನ್ಯವೊಂದನ್ನು ಬಿಟ್ಟು ಎಲ್ಲವನ್ನೂ ಹಿಂದಿರುಗಿಸುತ್ತ ಹೋಗುವುದು ಮುಖ್ಯ. ಪುಕೋಕಾನ ಬೀಜಗಳು ಹೈಬಿಡ್ ಬೀಜಗಳಂತಲ್ಲ. ಹೈಬಿಡ್ ಬೀಜಗಟ್ಟಿಯಾಗಿ, ಅಳಕ್ಕೆ ಬೇರು ಬಿಡುವುದಿಲ್ಲ; ಗಿಡದ ಕಾಂಡಗಳು ರೋಗಗಳನ್ನು ತಡೆಯುವಷ್ಟು ದೃಢವಾಗಿರುವುದಿಲ್ಲ; ಅವುಗಳಿಗೆ ಕೃತಕ ಗೊಬ್ಬರ, ಕಾಂಪೋಸ್ಟ್ ಗೊಬ್ಬರ ಅತ್ಯಗತ್ತು. ಅದರೆ ಪುಕೋಕಾ ಅನೇಕ ವರ್ಷ

ಗಳ ಕಾಲ ದುಡಿದು ಕಂಡುಕೊಂಡೆತೆ, ಭೂಮಿಯು ತನ್ನ ಸಾರ ರೂಪಿಸಿ ಕೊಳ್ಳುವುದಕ್ಕೆ ಮಾತ್ರ ನೇರವಾಗಬೇಕು. ಗದ್ದೆಯನ್ನು ರಾಸಾಯನಿಕ ಗಳಿಂದ ಮುಕ್ತವಾಗಿಟ್ಟು ಒಳ್ಳಿಯ ಬೀಜಗಳನ್ನು ರೂಪಿಸುತ್ತಹೋದರೆ ಹೈಬಿಡ್ ಅವಾಂತರವೇ ಅಗತ್ಯವಾಗುವುದಿಲ್ಲ.

ಮೂವತ್ತು ವರ್ಷಕಾಲ ಭೂಮಿಯೊಂದಿಗೆ ಸ್ನೇಹ ಬೆಳೆಸಿಕೊಂಡ ಪ್ರಕೋಕಾ ಸಂಗೀತ, ಸಾಹಿತ್ಯ ರಚನೆಗೆ ಅನಿವಾರ್ಯವಾಗುವಮ್ಮೆ ಸೂಕ್ತಜ್ಞತೆಯನ್ನು ರೂಪಿಸಿಕೊಂಡೆ. ಈ ಸೂಕ್ತಜ್ಞತೆ ಭೂಮಿಯ ಪರಿವರ್ತನೆ, ಬೆಳೆಗಳನ್ನು ತೆಗೆಯುವುದು, ಇವೆಲ್ಲವೂ ಈಶನ ವೃಕ್ಷತ್ವವನ್ನೇ ರೂಪಿಸಿ ಈಶನ ಕಾಣ್ಯದ್ವಾರೆ ಇವನನ್ನು ಕೊಂಡೊಯ್ದವು. ಮೊದಲನೆಯದಾಗಿ ಪ್ರಕೋಕಾ ಅಪ್ಪಟಿ ಕೃಷಿಕೆ. ತನ್ನ ಒಂದೂಕಾಲು ಎಕರೆಯಲ್ಲಿ ಪ್ರಕೋಕಾ ಒಟ್ಟು ೨೧ ರಿಂದ ೩೦ ಕ್ಷೀಂಟಾಲ್ ಭಕ್ತ್ಯ ಬೆಳೆಯುತ್ತಾನೆ. ಈಶನ ಒಂದೊಂದು ಭಕ್ತ್ಯದ ತನೆಯಲ್ಲಿ ೨೫೦ ರಿಂದ ೩೦೦ ಕಾಳುಗಳರುತ್ತವೆ.

ದಣ್ಣನ ತೋಟದಲ್ಲಿ ಪ್ರಕೋಕಾನ ಪ್ರಯೋಗ – ಅಂದರೆ ಕನಿಷ್ಠ ದುಡಿಮೆಯು ಶೈಲಿ – ನಡೆದಿತ್ತು. ಮರಗಳನ್ನು ಅನಗತ್ಯವಾಗಿ ತರಿದು ಹಾಕದೆ ಅವು ನೈಸಿಕವಾಗಿ ಬೆಳೆಯಲು ಬಿಟ್ಟು; ಅವು ತಮ್ಮ ಎಲೆ, ಹೂವು, ಹಣ್ಣಗಳ ಮೂಲಕವೇ ಗೊಬ್ಬರ ರೂಪಿಸಿಕೊಂಡು ಬಲ ಗೊಳ್ಳಲು ಅವಕಾಶ ನೀಡಿದ. ತೋಟದ ಪಕ್ಕದಲ್ಲಿದ್ದ ಬಂಜರು ಗುಡ್ಡುದ ಇಳಿಜಾರಿನ ನಾಲ್ಕುದು ಎಕರೆ ಕೊಂಡು ಕೆಲವೇ ವರ್ಷಗಳಲ್ಲಿ ಹಣ್ಣನ ಮರಗಳ ದಟ್ಟ ಅರಣ್ಯವಾಗುವಂತೆ ನೋಡಿಕೊಂಡೆ. ಅಶನ ಕೆಲಸದ ರೀತಿಗೆ ಒಂದು ಉದಾಹರಣೆ ಕೊಡುಹುದು. ಒಂದು ಗಿಡದ ಬೀಜ ನೆಟ್ಟು ಬೆಳೆಯಲು ಬಿಡುತ್ತಾನೆ. ಅದರ ಹೂವು, ಎಲೆ, ಹಣ್ಣಗಳಲ್ಲಿ ಭೂಮಿಯಲ್ಲಿ ಬೆರೆಯಲು ಅವಕಾಶ ಕೊಡುತ್ತಾನೆ. ಗಿಡ ಸಾಕಷ್ಟು ಬಲ ಗೊಂಡ ಮೇಲೆ ಮಾತ್ರ ಹಣ್ಣ ಕೀಳುತ್ತಾನೆ. ಇದೊಂದು ರೀತಿಯಲ್ಲಿ ಹೆಚ್ಚುವರಿ ಮುಕ್ಕೆಲ್ಲ ಮಾತ್ರ. ಗಿಡಕ್ಕೆ ಬಹಳ ಕಾಲ ತನ್ನ ಒಡಲಿನ ವಸ್ತುಗಳೇ ಭೂಮಿಯಲ್ಲಿ ಗೊಬ್ಬರವಾಗಿ ಹಿಂತಿರುಗುವುದು ಅಗತ್ಯವಾಗಿರುತ್ತದೆ.

ಮೂವತ್ತು ವರ್ಷ ಮಣ್ಣ, ಸಸ್ಯ, ಸೂರ್ಯನ ಕಿರಣ,

ಪ್ರಕೃತಿಯ ಅದ್ವಿತೀಯನ್ನು ಕಂಡುಕೊಂಡ ಪ್ರಕೋಕಾ ಪರಂಪರಾಗತ ಕೃಷಿಯ ಕೆಲವು ಅಂಶಗಳನ್ನು ಪಡೆದು ನೈಸರ್ಗಿಕ ಕೃಷಿಯನ್ನು ರೂಪಿಸಿದ್ದು. ಇದರಲ್ಲಿ ಆತನಿಗೆ ತನ್ನ ವಿಜ್ಞಾನ ಶಿಕ್ಷಣ ನೇರವಾಗಿರಬಹುದು; ಆತನ ಮಾನಸಿಕ, ದೈಹಿಕ ಆರೋಗ್ಯಕ್ಕೆ ಇದು ಅನಿವಾರ್ಯವಾಗಿರಬಹುದು. ಆದರೆ ಇದಲ್ಲದರಿಂದ ಆದ ಫಲಿತಾಂಶ ಮಾತ್ರ ಅಥವಾ ವಾಗಿತ್ತು. ಪ್ರಕೋಕಾ ಅಪ್ಪಟಿ ಕೃಷಿಕನಾಗಿಯೇ ಮಾನವನ ಬದುಕಿನ ಬಗ್ಗೆ, ಆತನ ನಾಗರಿಕತೆಯ ದ್ವಾರಾ ಬಗ್ಗೆ ಕೆಲವು ಸತ್ಯಗಳನ್ನು ಕಂಡುಕೊಂಡಿದ್ದು. ಮನುಷ್ಯನು ಘಸಲು ಬೆಳೆಯುವ ವಿಧಾನಕ್ಕಾಗಿ ಆತ ತಿನ್ನವ ಆಹಾರಕ್ಕಾಗಿ ಸಂಬಂಧವಿರುವುದು; ತಿನ್ನವ ಆಹಾರಕ್ಕಾಗಿ ಆತ ಯೋಚಿಸುವ ರೀತಿಗೂ ಸಂಬಂಧವಿರುವುದು; ಆತ ಯೋಚಿಸುವ ರೀತಿ ಆತ ಸೃಷ್ಟಿಸಿಕೊಂಡ ನಾಗರಿಕತೆ ಮತ್ತು ಆದರ ಅಳವು ಉಳಿವಿಗೂ ಸಂಬಂಧವಿರುವುದು - ಪ್ರಕೋಕಾಗೆ ಗೊತ್ತಾಗಿತ್ತು. ಕನಿಷ್ಠ ದುಡಿಮೆಯ ಕೃಷಿಕನು ಹಾಡು ಹೇಳುವ, ನಾಟಕ ಆಡುವ ಸಮಯ ಪಡೆಯುತ್ತಾನೆ; ಈ ಕೃಷಿ ಆತನ ಸರ್ವತೋಮುಖಿ ಬೆಳೆವಣಿಗೇ ನೇರವಾಗುತ್ತದೆ.

ಪ್ರಕೋಕಾ ಇಂಥ ಅಪ್ರಾವ್ಯ ಕಾಣ್ಯಯನ್ನು ದಕ್ಕಿಸಿಕೊಳ್ಳುತ್ತಿದ್ದ ವರ್ಷಗಳಲ್ಲಿಯೇ ಜವಾನ್ ವೈಜ್ಞಾನಿಕ ಕೃಷಿಯ ಭೂಮೆಯ ಹಾದಿ ಒಡಿದಿತ್ತು. ಎರಡನೇ ಮಹಾಯುದ್ಧದ ತರುವಾಯ ಅಮೆರಿಕಾದ ಪ್ರಭಾವಕ್ಕೆ ಜಗ್ಗಿದ ಜವಾನ್ ಸಸ್ಯಗಳನ್ನು ಕತ್ತರಿಸಿ ಅವುಗಳ ಗಣ ಅಭ್ಯಾಸಿಸುತ್ತ ಹೋದಂತೆ ಸಸ್ಯಗಳ 'ವ್ಯಕ್ತಿತ್ವ'ದ ಬಗ್ಗೆ ಅಜ್ಞಾನಿಯಾಗುತ್ತ ಹೋಯಿತು; ಒಂದು ಗಿಡವನ್ನು ಇಡಿಯಾಗಿ ನೋಡುವ ಶಕ್ತಿ ಕಳೆದುಕೊಳ್ಳುತ್ತ ಹೋಯಿತು. ಸಸ್ಯ ಜಗ್ತಿಗೂ ಕೋಟಿಗಳ ಜಗತ್ತಿಗೂ ಇರುವ ಹೋಂದಾಣಕೆ ಮತ್ತು ಘರ್ಷಣೆಯನ್ನು ಅರಿಯಲಾರದ ವಿಜ್ಞಾನಿಗಳು ಒಂದೊಂದು ಕೇಟದ ಬಗ್ಗೆ ಒಬ್ಬೊಬ್ಬ ತಡ್ಡನಾಗುತ್ತಾ ಹೋದಂತೆ, ಒಂದೊಂದು ರೋಗಕ್ಕೆ ಒಬ್ಬೊಬ್ಬ ತಡ್ಡನಾಗುತ್ತಾ ಸಾಗಿದಂತೆ ಸಸ್ಯದ ಒಟ್ಟಾರೆ ಗಣ, ಜೀವ ಅವರ ಗ್ರಹಿಕೆಯ ಹೋರಕ್ಕೇ ಉಳಿಯಿತು. ಹೈಬ್ರಿಡ್ ಬೀಜಗಳು ಹೆಚ್ಚಿ, ಕೇಟನಾಶಕಗಳ ಅವಶ್ಯಕತೆಯೂ ಹೆಚ್ಚಿ, ರಾಸಾಯನಿಕ ಗೊಬ್ಬರ ಅನಿವಾರ್ಯವಾಗಿ ಜವಾನಿನ ಭೂಮಿ ಏವ ಉಣಿತೋಡಿತು. ಅಪ್ಪೇ ಅಲ್ಲ, ಟ್ರಾಕ್ಟರು, ಟಿಲ್ಲರ್‌ಗಳ ಉತ್ಪಾದನೆ,

ವಿತರಣೆ, ಪ್ರಚಾರ, ಜಾಹೀರಾತುಗಳಂತೆಯೇ ಕೃಷಿಯ ಜೀವಧಿಗಳ ವ್ಯವಹಾರಗಳ ಮೇಲೆ ಅಂತರ್ ರಾಷ್ಟ್ರೀಯ ಹಿಡಿತಗಳು ತೀವ್ರವಾದವು. ಕೃಷಿಯನೊಂದು ತನ್ನ ಬದುಕನ್ನು ಜಪಾನ್ ಕ್ರಾರಿಕರಣಗೊಳಿಸಿತು. ಇದರ ಪರಿಣಾಮವಾಗಿ ಒಂದು ಕಡೆ ಕೃಷಿಯಲ್ಲಿ ಭಾಗವಹಿಸುತ್ತಿದ್ದ ಜಪಾನಿನ ಜನಸಂಖ್ಯೆ ಶೇಕಡ ಎಪ್ಪತ್ತೆ ದರಿಂದ ಶೇಕಡ ಹದಿನ್ಯೆದಕ್ಕೆ ಇಳಿಯಿತು; ಇನೊಂದು ಕಡೆ ಕ್ರಾರಿಕೆಯ ಮೂಲಕ ಶ್ರೀಮಂತವಾದ ಜಪಾನ್ ತನ್ನ ಕೃಷಿಯ ಭೂಮಿಯನ್ನು ಕ್ರಾರಿಕೆಗಾಗಿ ಕೆಬಳಿಸುತ್ತಾ ಉಣಿವ ಅಭಾಸಗಳನ್ನು ಕೂಡ ಬದಲಿಸಿಕೊಂಡು ಮಾನಸಿಕವಾಗಿ ಅನಾರೋಗ್ಯದ ಸ್ಥಿತಿ ತಲುಪಿತು. ಜಪಾನಿನ ಮನೋರೋಗಿಗಳ ಸಂಖ್ಯೆ ಹೆಚ್ಚಿದುತ್ತೆ ಹೊಸ ಹೊಸ ದೃಷ್ಟಿಕರೋಗಗಳ ಸಂಖ್ಯೆಯೂ ಹೆಚ್ಚಿಯಿತು. ನಿಸರ್ಗದ ಸಾನ್ವಿಧ್ಯದಿಂದ ಬೇರೆಡಿಸಲ್ಪಟ್ಟ ಜಪಾನಿನ ಪ್ರಜೆ ಬೆಳೆ, ಆಹಾರ, ಚಿಂತನೆ, ನಾಗರಿಕತೆ ಇವುಗಳಿಗೆ ಸಂಬಂಧವನ್ನು ಮರೆತೆ. ಘುಕುಪ್ರೋಕಾನ ಆದಶ್ರೀ ಪ್ರಜೆ ಜಪಾನಿನಲ್ಲಿ ರೂಪಗೊಳ್ಳಲೊಡಿದ ಪ್ರಜೆಯಿಂದ ಪೂರ್ತಿ ಭಿನ್ನವಾದ.

ಅಧುನಿಕತೆಯ ಭೂಮೆ ಮತ್ತು ವಿಕೃತ ಬದುಕು ಹಿಂಸೆ, ದಬ್ಬಾಳಿಕೆ, ಅನ್ಯಾಯ ಬೆಳೆಯುವ ಸ್ಥಳಮೆಂಬುದು ಘುಕೋಕಾನ ನಂಬಿಕೆ. ವಿಕೃತ ಮನುಷ್ಯ ಮತುಗಳಿಗೆ ಬದ್ದನಾಗಿ ಬೆಳೆಯದೆ ಗಾಜಿನ ಮನೆಯಲ್ಲಿ, ಕೃತಕ ವಾತಾವರಣದಲ್ಲಿ ಬೆಳೆ ತೆಗೆಯಲು ಯತ್ನಿಸುವುದು, ಪ್ರಕೃತಿಯನ್ನು ತನ್ನ ಸ್ವಪ್ರತಿಷ್ಠಿಗೆ ತಕ್ಷಂತೆ ತಿರುಳಲು ಯತ್ನಿಸುವುದು, ಘುಕೋಕಾನ ಕಟು ಟೀಕಿಗೆ ಗುರಿಯಾಗುತ್ತಾನೆ. ತನ್ನ ಪುಟ್ಟಿಗದ್ದೆ, ತೋಟದಲ್ಲಿ ಪ್ರಕೃತಿ ತಾನಾಗಿಯೇ ಮತುಮಾನಕ್ಕೆ ತಕ್ಷಂತೆ ನೀಡುವ ಮೇನು, ಹೊವು, ಹಣ್ಣು, ಧಾನ್ಯಗಳನ್ನು ವಿವರಿಸುತ್ತಾನೆ. ಘುಕೋಕಾ ಟಾರ್ಕ್‌ರಂಗಳಿಗೆ ಬದಲು ಇಪ್ಪತ್ತೆ ಮ ವರ್ಷದಿಂದ ನೇಗಿಲನ್ನೂ ಕೂಡ ಬಳಸದೆ ಎಲ್ಲರಿಗಿಂತ ಹೆಚ್ಚು ಬೆಳೆ ತೆಗೆದದ್ದು, ತನ್ನ ಭೂಮಿ ವರ್ಷವರ್ಷಕ್ಕೆ ಫಲವತ್ತಾಗುತ್ತಾ ಹೋದದ್ದು ವಿವರಿಸುತ್ತಾನೆ. ತನ್ನ ತೋಟದ ಕೆವ್ವ ದಃಹಿಮೆ ಯಂದಾಗಿ ತನಗೆ ಉಳಿಯುವ ಸಮಯ, ತನ್ನ ಜೀವನ ವಿಧಾನವನ್ನೂ ವರ್ಣಿಸುತ್ತಾನೆ. ರೈತನಿಗೆ ಕೃಷಿ ಮೂಲಿಕೆಯುದು ನಿಜ; ಆದರೆ ಎಲ್ಲರಂತೆ ಆತನಿಗೆ ಸಾಹಿತ್ಯ, ಸಂಸ್ಕೃತಿಯ ಅಸ್ವಾವನೆ ಕೂಡ ಮೂಲಿಕೆ ತತ್ವ

ಜಾಳನಿ ಯಾಗುವುದು, ಬದುಕಿನಲ್ಲಿ ಸಾರ್ಥಕತೆ ಪಡೆಯುವುದು ಮುಖ್ಯ. ಅರೋಗ್ಯವಂತ ದೇಹ, ಮನಸ್ಸು ಪಡೆದು ಕೊರಿಯ್ರ, ಸ್ವಾಧ್ಯಾದಿಂದ ಮುಕ್ತನಾಗಿ ಸೂಕ್ಷ್ಮಜ್ಞನೂ ಸುಸಂಸೃತನೂ ಆದ ವ್ಯಕ್ತಿ ಮುಖ್ಯ.

ದೃಶ್ಯನಾಗರೀಕರಿಸುವ ಎದುರು ನಿಂತು ಸರಳವಾಗಿ, ಸ್ವಪ್ಷವಾಗಿ ಮಾತಾಪಾರ ಪ್ರಕೋಪಾನ ಎಲ್ಲ ಮಾತಾಗಳಿಗೆ ಮಾಂತ್ರಿಕ ಶಕ್ತಿ ಬರುವುದು ಆತನ ಯಶಸ್ವಿಯಾದ ಕೃಷಿಕ ಶ್ರಿಯೆಯಿಂದ. ಆತ ಕೇವಲ ಹೇಳುವವನಲ್ಲ, ದಾಡಿ ತೋರಿಸುವ ವ್ಯಕ್ತಿ. ಇಲ್ಲಿ ಒಂದು ಸೂಕ್ಷ್ಮವನ್ನು ಅರಿಯಬೇಕು. ಪ್ರಕೋಪಾನ ಸೂಕ್ಷ್ಮಜ್ಞತೆ, ತಿಳಿವಳಿಕೆ, ತಾದಾತ್ಮಕ ವಿಲ್ಲದೆ ಆತನ ಶೈಲಿಯ ಕೃಷಿಗಾಗಿ ಪ್ರಯುತ್ಸುವುದು ಕಷ್ಟ. ಹಕ್ಕಿ ತನ್ನ ವಂಶದ ಅರಂಭದ ದಿನಗಳಲ್ಲಿ ಸಾವಿರಾರು ವರ್ಷ ಪ್ರಯುತ್ಸಿಸಿ, ಸೋತು ಮತ್ತೆ ಮತ್ತೆ ಯಶಸ್ವಿಗಿ ಗೂಡು ಕಟ್ಟುವ ಕಲೆಯನ್ನು ಕಲಿತಂತೆ ಪ್ರಕೋಪಾನ ಮೂವತ್ತು ವರ್ಷ ಮಣಿನೇಂದಿಗೆ, ಸಸ್ಯದೊಂದಿಗೆ ಸಂಬಂಧ ಬೆಳ್ಳಿಸಿ ತನ್ನ ಗಡ್ಡೆಯ, ರಸ್ತೆ ವ್ಯಕ್ತಿತ್ವದ ಕೃಷಿ ಮಾಡಿಕೊಂಡ. ಹುಚ್ಚ ಅಧುನಿಕತೆಗೆ ಸಾಂಪ್ರದಾಯಿಕ ಮಾನವರು ಕಂಡುಕೊಂಡ. ಪ್ರಕೋಪಾನ ಸಾಧನೆಯ ಆಕರ್ಷಣೆ ಅದರ ಲಾಭದಾಯಕ, ಅರೋಗ್ಯವಂತ ಗುಣ ದಲ್ಲಿದೆ. ಗಾಂಧಿಜಿ ಕನಸಿನ ಅರೋಗ್ಯವಂತ ಸರಳ, ಕೃತ್ಯಮಾಲ್ಲದ ಪ್ರಜೆಯನ್ನು ಪ್ರಕೋಪಾನ ಪ್ರರ್ಜಣ ಹೋಲುತ್ತಾನೆ, ಗಾಂಧಿಜಿಯಂತೆಯೇ ಪ್ರಕುಪೋಕಾ ಪ್ರಕೃತಿಯ ಮುತ್ತಮಾನಕ್ಕೆ ಶಕ್ಯಂಧ ನಾಗರಿಕತೆಗಾಗಿ ಮನುಷ್ಯನ ಕೀರ್ಯೆಯ ಪುನರ್ರಚನೆಯನ್ನು ಬಿಯಸುತ್ತಾನೆ. ಗಾಂಧಿಜಿಯಂತೆಯೇ ಪ್ರಕುಪೋಕಾ ಕೂಡ ಅಧುನಿಕನ ಆಶ್ಚರ್ಯ ಮತ್ತು ನಿಲಂಕ್ಷಣೆ ತುತ್ತಗುವ ಅಪಾಯವಿದೆ.

ಯಾಕೆಂದರೆ ಅಧುನಿಕ ಮನುಷ್ಯನ ವೈಜಾಳನಿಕ ತಪ್ಪಾ ಹೆಚ್ಚೆ, ರಾಸಾಯನಿಕ ಗೌಬ್ಬರ, ಕೀಟನಾಶಕಗಳ ಗೀಳು, ಕೃಷಿಯನ್ನು ಕೂಡ ಅಂತರಾ ರಾಷ್ಟ್ರೀಯ ಶೋಷಣೆಯ ಭಾಗವಾಗಿಸಿರುವುದು ಎಲ್ಲರಿಗೆ ಸ್ವಪ್ಷವಾಗಿ ಕಾಣುವುದು ಈ ಶತಮಾನದಲ್ಲಿ ಎಲ್ಲವೂ ಹೇಗೆವಾಗಿ ದಾಳಿ ನಡೆಸಿದ್ದರಿಂದ. ಪ್ರಕುಪೋಕಾ ಮತ್ತು ಗಾಂಧಿಜಿಯವರ ಆದರ್ಶ ಮನುಷ್ಯ ಪ್ರಶಾಂತ, ಸರಳ, ಉದ್ದೇಶೀ ಮತ್ತು ಅರೋಗ್ಯವಂತ; ಆದರೆ ಸಾವಿರಾರು ವರ್ಷಗಳಿಂದ ಕೃಷಿ, ವಾಕ್ಯಾಸ್ತ್ರ, ವಸ್ತ್ರಲಂಕಾರದ ವೈವಿಧ್ಯ ಮಯ ವಾಂಭಲ್ಯಗಳಿಗೆ ಬಿದ್ದಿರು

ಮಾತ ಮನುಷ್ಯ; ಪ್ರಕೃತಿಯನ್ನ ತನ್ನ ಮೂರಿನ ನೇರಕ್ಕೆ ತಿದ್ದಲು ಯಂತ್ರಿ ಸಿದಧನು ಈತ. ಅಷ್ಟೇ ಅಲ್ಲ, ಮಹಾಭಾರತದ ಧರ್ಮರಾಜು ಕೂಡ ಜೂಬಿನ ಪೋಜಿಗೆ ಶರಣಾಗಿ, ಕೃಷ್ಣನು ರಾಜಕೀಯ ತಂತ್ರದ ನಿಪಾತ್ತ ನಾಗಿ ನಾಗರಿಕತೆ ಪಡೆಯುವ ಚಿತ್ರರಚಿತ್ರ ಆಯಾಮಗಳನ್ನ ಪ್ರದರ್ಶಿಸಿ ಪುಕೊಕಾ, ಗಾಂಧಿಜಿಯ ತಣ್ಣನೇಯ ಮನುಷ್ಯನ ಪ್ರಕೃತಿಯ ಅಂಗ ವಾಗಿಯೇ ಕೆಲಸ ಮಾಡುತ್ತ ಪ್ರಾಣವಾಗಿ ತೊಲಗಲು ನಿರಾಕರಿಸುತ್ತದೆ. ಸಿಟ್ಟು ನೈಸ್ರಿಕವೇನ್ನಿಸಿಕೊಂಡು ಕೂರ್ಯಾದೊಂದಿಗೆ ಏಂಲನಗೊಳ್ಳುವ ಅಪಾಯ ಸದಾ ಇರುತ್ತದೆ.

ಆದರೆ ಪುಕೊಕಾ ತನಗೆ ವೈಯಕ್ತಿಕವಾಗಿ ಅಗತ್ಯವೆಂದು ಆರಂಭಿ ಸಿದ ಅನ್ನೇಷಣೆ ನಾಗರಿಕತೆಯ ಅನಿವಾರ್ಯ ದ್ರವ್ಯವೇನ್ನಿಸುತ್ತದೆ. ಮನುಷ್ಯ ತನ್ನ ಬಿಲುಗಳ ನಡುವೆಯಾಗ ಕೈಚಾಚಿ ಪಡೆಯಬಲ್ಲ ನಿಧಿ ಪುಕೊಕಾನ ಕೃಷಿ ಮಾತ್ರ ಶಕ್ತಿದಲ್ಲಿದೆ.

## ೧೦. ಮತ್ತೆ ಪ್ರಕೃತಿಯ ತೆಕ್ಕೆಗೆ !

**ಕೆರ್ಪಿರೋಸೋವಾ** ಹೇಸರು ಕೃಷಿ ವಿಜ್ಞಾನದಲ್ಲಿ ಅತ್ಯಂತ ಪ್ರಮುಖ ವಿವಾದ ಹೇಸರು. ಸಸ್ಯಗಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಹಾರೋನ್‌ನುಗಳಲ್ಲಿ ಒಂದಾದ ಜಿಬಾಲಿಕ್ ಹಾರೋನನ್ನು ಸಂಶೋಧಿಸಿ ದವರು ಕುರೋಸೋವಾ. ಈ ಸಂಶೋಧನೆ ಅನಂತರ ಹೈಬಿರ್ಡ್ ತಳಗಳ ಉತ್ಪಾದನೆಯಲ್ಲಿ ಕೃಷಿರಂಗದಲ್ಲಿ ಅಗಾಧ ಕ್ಷಾರಂತಿ ಉಂಟುಮಾಡಿತು. ಈ ಮಹಾನ್ ವಿಜ್ಞಾನಿ ಕುರೋಸೋವಾರ ಅಚ್ಚುಮೆಚ್ಚಿನ ಶಿಫ್ಟ್‌ನೇ ದುಸಾನಬು ಘೋಕಾ.

ಇಂಥ ಗುರು ಪರಂಪರೆಯ ಹಿನ್ನೆಲೆಯಿಂದ ಬಂದ ಘೋಕಾ ಎಲ್ಲರಿಗೂ ಅಚ್ಚರಿಯಾಗುವಂತೆ ಸಂಪೂರ್ಣ ದಿಕ್ಕು ಬದಲಿಸಿ ಬೇರೆ ದಾರಿ ಯನ್ನೆ ಹಿಡಿದ. ಘೋಕಾ ಕಂಡುಹಿಡಿದ್ದು ಹೊಸ ತಳಗಳನ್ನಲ್ಲ, ಹೊಸ ರಾಸಾಯನಿಕ ಗೊಬ್ಬರಗಳನ್ನಲ್ಲ. ಅತ ಹೊಸದೇ ಅದ್ ಕೃಷಿ ಪೆದ್ದುತ್ತಿಯೋದಕ್ಕೆ ಕಾರಣಾದ. ಇದನ್ನೇ ಇವತ್ತು ಸ್ನೇಹಿತ್ಯಕ ಕೃಷಿ ಅಥವಾ ಸ್ವಾಭಾವಿಕ ಪ್ರಾಣಾಯ ಎಂದು ಕರೆಯುತ್ತಾರೆ. ಇದನ್ನು Do goingthing ಕೃಷಿ ಅಥವ ಏನೂ ಮಾಡದ ಬೇಸಾಯ ಎಂದು ಘೋಕಾ ಕರಿದ. ಆದರೆ ಏನೂ ಮಾಡದ ಈತನ ಬೇಸಾಯವನ್ನು ನಾವು ಆರಂಭಿಸುವ ಮೊದಲು ತುಂಬಾ ಮಾಡುವುದಿದೆ. ಅದನ್ನು ಯೋಚಿಸುವುದೇ ನನ್ನ ಉದ್ದೇಶ.

ಕೆಲವು ತಿಂಗಳಾಗಳಿಂದ ನನಗೆ ಘೋಕಾ ಯೋಚನೆಗಳು, ಮಾತುಗಳೇ ತಲೆಯಲ್ಲಿ ಗುಂಗಾಡುತ್ತಾ ಇದೆ. ಕೆಳದ ಇವ್ವತ್ತುದು ವೆಂಬೆಂದ ನನ್ನ ಬೇಸಾಯದ ಬದುಕಿನಲ್ಲಿ ನಾನೇಕೆ ಘೋಕಾ ರೀತಿ ರೀಷಾರ್ಟೆಸಲ್ರ್ಯಾಂಡ್ ಎಂದು ನನಗೇ ಆಕ್ಟ್ಯೂರ್‌ವಾಗುತ್ತದೆ. ಸ್ವೇಧಾಂತಿಕವಾಗಿ, ತೊಕ್ಕೆವಾಗಿ

## ೨ ಸಹಜ ಕೈಗಿ : ಒಂದು ಪರಿಚಯ

ನಾನು ಪ್ರಕೋಪ ಚಿಂತನೆಗೆ ತೀರಾ ಹತ್ತಿರದಲ್ಲಿ ನಡೆದು ಬಂದಿದ್ದೆ. ಅದರೂ ಯಾಕೆ ಪ್ರಕೋಪಕಾಗೆ ಹೊಳೆದದ್ದು ನನಗೆ ಹೊಳೆಯಲ್ಲಿ ಎಂದು ಆಶ್ಚರ್ಯವಾಗುತ್ತೆ. ನಾನೆಲ್ಲಿ ದಾರಿ ತಟ್ಟಿದೆ? ಎಲ್ಲಿ ಎಡವಿದೆ? ಇದನ್ನೇ ಅಲೋಚಿಸುತ್ತಿದ್ದೇನೆ.

ಪ್ರಕೋಪಕಾಗೆ ಇದು ಹೊಳೆದುದಾದರೂ ಒಂದು ವಿಚಿತ್ರ. ಪ್ರಕೋಪ ಅನಾರೋಗ್ಯ ಹೀಡಿತನಾಗಿ ಅಸ್ವತ್ತೆಯಲ್ಲಿದ್ದು. ಇದ್ದಕ್ಕಿಂದಂತೆ ಕೊರೆಯುವ ಚೆಳಿಯಲ್ಲಿ ಆಶನಸ್ವ ಒಂದು ಬಗೆಯ ಏಕಾಂಗಿತನ, ಖಿನ್ನತೆ ಆವರಿಸ ತೊಡಗಿತು. ಯಾವುದೋ ಒಂದು ಬಗೆಯ ಆಳವಾದ ಸಾವಿನ ಭೀತಿ ಅರ್ಕಮಿಸತೊಡಗಿತು.

ಆತ ಗುಣವುಖಿನಾಗಿ ಅಸ್ವತ್ತೆಯಿಂದ ಹೊರ ಬಂದ. ಆದರೆ ಖಿನ್ನತೆಯಿಂದ, ಭೀತಿಯಿಂದ ಹೊರ ಬರಲಾಗಲಿಲ್ಲ. ನಿದ್ದೆ ಬರುತ್ತಿರಲಿಲ್ಲ. ಯಾವ ಕೆಲಸ ಮಾಡಲೂ ಏಕಾಗ್ರತೆ ಇರುತ್ತಿರಲಿಲ್ಲ. ಇದೇ ಬದುಕಿನ ಬಗ್ಗೆ ಸಂದೇಹ, ಸಂಶಯ ಉದ್ದೇವವಾಗತೊಡಗಿತು. ಹೀಗೇ ಈ ಸ್ಥಿತಿಯಲ್ಲೇ ಅದ್ದಾಡುತ್ತಿರಬೇಕಾದರೆ ಸಮುದ್ರತೀರದ ಎದರಿಷ್ಟು ಗುಡ್ಡ ಒಂದರ ಮೇಲೆ ನಿತ್ಯಾಳನಾಗಿ ಆತ ಕುಸಿದು ಬಿಡ್ಡೇಬಿಟ್ಟು. ನಿದ್ರೆಯೂ ಅಲ್ಲದ, ಎಚ್ಚರವೂ ಅಲ್ಲದ ಸ್ಥಿತಿ.

ರಾತ್ರಿ ಎಲ್ಲಾ ಪ್ರಕೋಪ ಹಾಗೇ ಬಿಡ್ಡಿದ್ದು. ಬೆಳಗಾಗತೊಡಗಿತು. ರಾತ್ರಿಯ ಮಂಜು ಇದ್ದಕ್ಕಿಂದ ಹಾಗೆ ಅಂತಧಾನವಾಯ್ತು. ಮೆಲ್ಲಗೆ ತಂಗಾಳಿ ಬೀಸತೊಡಗಿತು. ಎಲ್ಲಿಂದಲೋ ಒಂದು ಕೊಕ್ಕರೆ ಕೂಗಿಕೊಂಡು ಆಕಾಶಕ್ಕೆದುರು ಹಾರಿತು. ಸಮುದ್ರದ ಅಲೆಗಳಿಂದ ಪ್ರಾರ್ಥಿಸೂರ್ಯನ ಕಿರಣಗಳು ಫಳಫಳ ಪ್ರತಿಫಲಿತವಾಗತೊಡಗಿತು. ಪ್ರಕೋಪಕಾನ ದೇವದಾದ್ಯಂತ ಅನಿವಾರ್ಯನೇಯ ಅನಂದದ ಅಲೆಗಳು ಏಳಿತೊಡಗಿದವು. ಬ್ರಹ್ಮಾಂಡದ ಸರ್ವಶೂನ್ಯತೆ ಅವನಿಗೆ ಅರಿವಾಗ ತೊಡಗಿತು. ತನ್ನ ಜ್ಞಾನ, ವಿದ್ಯೆ, ತಿಳುವಳಿಕೆಗಳಿಲ್ಲದರ ನಿರಘಟತೆ ಸೃಷ್ಟಿಯ ಜೀವಸೌತೆದ ಎದುರು ಅಧ್ಯವಾಗತೊಡಗಿತು. ಈ ಅನುಭವದ ಅನಂತರ ಪ್ರಕೋಪ ಮನಸ್ಸಿನಲ್ಲಿದ್ದ ದುರುದ, ಖಿನ್ನತೆಗಳಿಲ್ಲ ದೂರಾದವು. ಆಶ್ಚರ್ಯರಾಯ್ತು. ತನ್ನ ವಿಚ್ಛಿನ್ಯ, ತಿಳುವಳಿಕೆ, ಪೂರ್ವಗ್ರಹಗಳಿಂದ ಆತ ಹಿಂ

ತ್ವಾಗಿ ಮುಕ್ತನಾಡ.

ಪ್ರಕೋಳಾನಿಗೆ ಇದ್ದಕ್ಕಿಧ್ವಂತೆ ಸ್ವಾರ್ಥಿಸಿದ ಈ ದರ್ಶನಕ್ಕೂ ಮುಂದೆ ಅತ ಕೃಷಿ ವಿಧಾನದಲ್ಲಿ ಕಂಡುಕೊಂಡ ಕ್ರಾಂತಿಕಾರಿ ವಿಧಾನಗಳಿಗೂ ಮೇಲು ನೋಟಕ್ಕೆ ಯಾವುದೇ ಸಂಬಂಧವೂ ಕಾಣುವುದಿಲ್ಲ. ಸೃಷ್ಟಿಯ ರಹಸ್ಯತಮ್ ಕಾರ್ಯ ವಿಧಾನಗಳನ್ನು ಅರಿತುಕೊಂಡ ಆತನ ತಿಳುವಳಿಕೆಗೆ ಈ ಕಾಣ್ಣ ಒಂದು ಬಗೆಯ ಪೇರಣಿಯನ್ನೂ ಮನಸ್ಸಿನ ಭಿತ್ತಿಯನ್ನೂ ನಿರ್ಮಿಸಿತಷ್ಟೆ.

ಏಕೆಂದರೆ ಆತನೇ ಹೇಳುತ್ತಾನೆ, “ಈ ಮಹತ್ವಾದ ಅನುಭವದ ಅನಂತರ ನನ್ನ ಮನಸ್ಸಿನ ದುಗುಡ ದುಮ್ಮಾನಗಳು ತೊಲಗಿತಷ್ಟೇ ಹೊರತು ನಾನೆಂಬ್ಬ ಎಲ್ಲರಂಥ ಸರಳ ಸಾಮಾನ್ಯ ಪೆದ್ದ ಕೃಷಿಕ್ಕನಾಗೇ ಮುಕ್ತಿಲ್ಲಾ ವಿಷಯಗಳಲ್ಲಾ ಇದ್ದೆ. ಆದರೆ ಆಗ ಆ ಫಳಗಿಯಲ್ಲಿ ನನಗನ್ನಿಸಿದ ಕೆಲವು ಸತ್ಯಗಳನ್ನು ಸುವಾರು ಪೂರ್ವಪ್ರತ್ಯ ವರ್ಣಗಳ ಪರ್ಯಂತ ಬದುಕಿನ ಎಲ್ಲ ಕ್ಷೇತ್ರಗಳಲ್ಲಾ ಒರೆ ಹಚ್ಚಿ ನೋಡುತ್ತಾ ಬಂದಿದ್ದೇನೆ. ಅಂದಿನಿಂದ ಇಂದಿನವರೆಗೆ ನನಗೆ ಆಗ ಅನ್ನಿಸಿದ್ದ ಕ್ಕಿ ವ್ಯತಿರೀಕೃತಾದುದು ಗೋಚರ ವಾಗಿಲ್ಲ.”

ಹಾಗಾದರೆ ಪ್ರಕೋಳಾನಿಗೆ ಅವಾಗ ಅನ್ನಿಸಿದ್ದೇನು? ಅದನ್ನು ಆತ ಎಲ್ಲಿಯೂ ಹೇಳುವುದೇ ಇಲ್ಲ. ಏಕೆಂದರೆ ಅದನ್ನು ಭಾವೇಯಲ್ಲಿ ಹೇಳಿದ ಕೂಡಲೇ ಅದು ಸಂಪೂರ್ಣ ವಿಕೃತವಾದ ಹೇಳಿಕೆಯಾಗುತ್ತದೆಯೇ ಹೊರತು ಅನುಭವವಾಗುವುದಿಲ್ಲ ಎಂದು ಆತನ ಅನ್ನಿಸಿಕೆ. ಪ್ರಕೋಳಾನದು ಒಂದು ಬಗೆಯ ಪ್ರಶ್ನೋತ್ತರಗಳ ಪರಿಧಿಯನ್ನು ಏರಿದ ನಿರುತ್ತರ ವ್ಯಕ್ತಿತ್ವ. ಎಲ್ಲ ಪ್ರಶ್ನೋತ್ತರಗಳೂ ಆತ ಕೀವಲ ಬದುಕಿಯೇ ಉತ್ತರ ಕಂಡುಕೊಂಡವ.

ಪ್ರಕೋಳಾ ಮಾರನೆಯ ದಿನ ಮತ್ತೆ ಕೆಲಸಕ್ಕಿ ಹಾಜರಾದ. ತನ್ನೊಂದನೆಯೇ ಒಯ್ದಿದ್ದ ರಾಜೀನಾಮೆ ಪತ್ರವನ್ನು ತನ್ನ ಸಂಶೋಧನ ಕೇಂದ್ರದ ಮುಖ್ಯಸ್ಥರಿಗೆ ತಲುಪಿಸಿದ. ಆತನ ಸಹೋದ್ರೋಹಿಗಳು, ಮೇಲಾಧಿಕಾರಿಗಳು ಈತನ ಪರ್ವನೆ ಕಂಡು ಚಕ್ಕಿರಾದರು. ನಿನ್ನ ವೊನ್ನೆಯವರೆಗೂ ತಮ್ಮಾಡನ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದ ಈ ಯುವ ವಿಕಾಸನಿ ಏಕೆ ಹೀಗೆ ಇದ್ದಕ್ಕಿಧ್ವಂತೆ ಪರೀಸುತ್ತಿದ್ದಾನೆ ಅರ್ಥವಾಗಲಿಲ್ಲ. ರಾಜೀ

## ಉ ಸಹಜ ಕೃಷಿ : ಒಂದು ಪರಿಚಯ

ನಾಮೆ ಕೊಟ್ಟು ಪರವಳಿನಂದಿಂದ ಶಿಕ್ಷಣ ಹೊಡೆಯುತ್ತಿದ್ದ ಪುಕೋಕಾ ನೆನ್ನ ಭಾರವಾದ ಹೃದಯದೊಡನೆ ಗೆಳೆಯರೂ, ಸಹೋದರ್ಯೋಗಳಾ ಬೀಳೊಟ್ಟಿರು.

ಪುಕೋಕಾ ಶೆಲ್ವೆ ಕಾಲ ಏನೂ ಮಾಡದೆ ಅಲ್ಲಿ ಇಲ್ಲಿ ತಿರುಗಾಡಿ ಕೊಂಡು ಮನ್ಸ್ಯಾನ್ಮೋಳಗೇ ತನಗಾದ ಅನುಭವವನ್ನು ಅಧ್ಯ ಮಾಡಿ ಕೊಳ್ಳುತ್ತಾ ಕಾಲಕ್ಕಿದ. ಅನೆಂತರ ಆತ ತನ್ನ ಹಳ್ಳಿಗೆ ಹಿಡಿರುಗಿ ಬಂದ. ಆತನ ತಂದೆ ಕತ್ತಲೆ ಹಣ್ಣಾಗಳನ್ನೂ, ಭತ್ತವನ್ನೂ ಬೆಳೆಯುತ್ತಿದ್ದರು. ಅವರೊಂದಿಗೆ ತಾನೂ ಮುಂದೆ ಬೇಸಾಯಿ ಮಾಡಲು ನಿರ್ಧರಿಸಿದ.

ಇಲ್ಲಿಂದ ಮುಂದೆ ಸುಮಾರು ಮೂವತ್ತು ವರ್ಷಗಳ ಕಾಲ ಸ್ವಸ್ಥಿಯ ಭೀಂದಸ್ಸನ್ನು ತಿಳಿಯಲು, ಅಧರ ಸಹಜ ಗತಿಯನ್ನು ಅನುಸರಿಸಿ ಕೃಷಿ ಯನ್ನು ರೂಪಿಸಲು ಪುಕೋಕಾ ಹೆಚ್ಚೆಹೆಚ್ಚೆಯಾಗಿ ವಡೆಸಿದ ಪ್ರಯೋಗ ಗಳೇ ಮುಂದೆ “ಸಹಜ ಕೃಷಿ” ಎಂದು ಪ್ರಪಂಚದಾದ್ಯಂತ ಪ್ರಖ್ಯಾತ ವಾಯ್ತು. ಕೃಷಿ ಕ್ಷೇತ್ರದ ಅತ್ಯಂತ ಮನ್ನಾಣಿಯನ್ನು ಪುಕೋಕಾಗೆ ತಂದುಕೊಟ್ಟಿತು.

ನಮಗೆ, ಅದೂ ಭಾರತೀಯ ರೈತರಿಗೆ, ಇಂದು ಮುಖ್ಯವಾಗಿ ತಿಳಿಯ ಬೇಕಾಗಿರುವುದು ಪುಕೋಕಾ ಕೃಷಿಯ ಉಪಯುಕ್ತತೆ. ಒಡತನ, ರೋಗ-ರುಜಿನ, ಪರಿಸರದ ವಿನಾಶಗಳಲ್ಲಿ ಪ್ರತ್ಯಕ್ಷ ನರಕದಲ್ಲಿ ಬಿದ್ದಿರುವ ನಮ್ಮ ಗಾಮುಗಳ ಶಾಪ ವಿಮುಕ್ತಿಗೇ ಪುಕೋಕಾರಿಂದ ವಾರ್ಗದರ್ಶನ ದೇರೆ ತೇತ್ತಿ ಎನ್ನುವುದು ಬಹುಮುಖ್ಯ. ನಾನಿಗ ಪುಕೋಕಾ ಬಗ್ಗೆ ಬರೆಯ ಹೊರಟಿರುವುದು ನಿಮ್ಮ ಯಾವ ರೀತಿಯ ಮನರಂಜನೆಗೂ ಅಲ್ಲ. ನಮ್ಮ ಗ್ರಾಮೀಣ ಯುವಕರ್ಣಿ ಹೊಸದೊಂದು ಬಾಳಿಗೆ ವದಾರ್ಜ ಮಾಡುವ ದಿಟ್ಟ ಹೆಚ್ಚೆಗಳನ್ನಿಡಲಿ ಎಂದು ಮಾತ್ರ.

ರಾಷ್ಟ್ರಾಯನಿಕ ಚಿಕಿತ್ಸಾರ್ಥಕ, ರಸಗೊಬ್ಬಿರಗಳಲ್ಲ, ಉತ್ತಮಾಭಿಶ್ರಮವ ಬೇಸಾಯಿದ ಆಗತ್ಯ ಇಲ್ಲ! ಹಾಗಾದರೆ ಇದೊಂದು ಸುಮಿ ಫೋಪಾನವೇ ಸ್ಥಾರಿ ಎಂದು ಜನ್ಮತೆ ಮಾರ್ಪಿಕ ಸೋಪಾರಿಗಳೂ ಸಂಪ್ರದಾಯ ಶೋರ್ಜೂ ಆದ ನಮ್ಮ ರೈತರು ತಪ್ಪಿ ದಾರಿ ಹಿಡಿಯಬಾರದೆಂದೇ ನಾನು ವಿವರ

ವಾಗಿ ಪ್ರಕೋಪಾ ಬಗ್ಗೆ ರೈತರಿಗೆ ತಿಳಿಸಲಿಟ್ಟಿಸುತ್ತೇನೆ. ಅಷ್ಟು ಅಲ್ಲಿ ಪ್ರಕೋಪಾನನ್ನು ಸಂಪೂರ್ಣ ಅರ್ಥಮಾಡಿಕೊಂಡೆವೆಂಬ ನಂಬಿಕೆ ದಿಂದ ಹೊರತೂ ಸಾಫ್ತಾಭಾವಿಕ ಬೇಸಾಯ್ಕೆ ಕೃಷಿಕುಲವುದು ಅಪಾಯಕರವೆಂದ ರೈತ ಏತ್ತರಿಗೆ ಎಚ್ಚರಿಕೆ ಹೊಡಬಯಸುತ್ತೇನೆ. ಇದಕ್ಕೆ ಉದಾಹರಣೆ ಇನ್ನಾರೂ ಅಲ್ಲ, ಸಾಫ್ತಾತ್ ಪ್ರಕೋಪಾನೇ!

ತಂದೆಯೋಡನೆ ಬೇಸಾಯ್ಕೆಂದ ಪ್ರಕೋಪಾ ಮೊದಲಿಗೆ ಕಿತ್ತಲೆ ಹಣ್ಣನ ತೋಟದ ಉಸ್ತುವಾರಿ ತೆಗೆದುಕೊಂಡ. ಪ್ರಧಿನಿಯ ಮೇಲೆ ಮಾನವ ಉದಿಸುವುದಕ್ಕಾಗಿ ಮೊದಲೇ ಕೂಪುಗೊಂಡ ಈ ಗಿಡಮರಗಳಿಗೆ ಮಾನವನ ಕೃತ್ಯಕ ಕೃಷಿಯ ಅಗತ್ಯವಿಲ್ಲ ಎಂದು ನಂಬಿದ್ದ ಪ್ರಕೋಪಾ ಆ ತೋಟಗಳಲ್ಲಿನ ಕೃಷಿಯನ್ನು ನಿಶ್ಚಯಿಸಿದ. ಕಿತ್ತಲೆ ಹಣ್ಣನ ಗಿಡಗಳನ್ನು ತೀರ ಎತ್ತರ ಬೆಳೆಯದಂತೆ ಕ್ಷಿಣಿ ಮಾಡಿ ಹಣ್ಣ ಕೊಯ್ದುಬಹುದಾದ ಮಟ್ಟೆಕ್ಕೆ ಗಿಡಗಳಿದ್ದ ತೋಟ ಅದು. ಪ್ರಕೋಪಾ ಅವುಗಳನ್ನು ಸ್ವಚ್ಚಂದವಾಗಿ ತಮಗೆ ತೋಟದಂತೆ ಬೆಳೆಯಲು ಬಿಟ್ಟೆಂದನೆ ಹುಣ್ಣಾಪಟ್ಟೆ ಒಳ ಚಿಗುರುಗಳು ನಾಗ್ನಿ ಬಂದವು. ಗಿಡದ ಒಳಭಾಗದಲ್ಲಿ ಗಾಳಿ-ಬೆಳು ಬರಲು ಅಡ್ಡಿಯಾಯ್ತು. ತರತರದ ಬೂಷ್ಟು ರೋಗಿಗಳೂ, ಶ್ರಮಿಕಿಟಗಳೂ ಧಾಳಿಗಾರಂಭಿಸಿದವು. ಕೀಟನಾಶಕಗಳನ್ನು ಪ್ರಕೋಪಾ ತೃಜಿಸಿದ್ದರಿಂದ ಲಂಗುಲಗಾವಿಲ್ಲದ ಈ ಉಪದ್ರವಾರಿಗಳ ಹೊಡಿತಕ್ಕ ಗಿಡ ಸಿಕ್ಕು ಇಡೀ ಕಿತ್ತಲೆ ತೋಟ ನಾಕವಾಯ್ತು.

ಉಂರಿನ ಮುಖ್ಯಸ್ಥನಾದ ಪ್ರಕೋಪಾನ ತಂದೆಗೆ ಇದರಿಂದ ತುಂಬಾ ಕ್ಷಿಷಿಸಿಯಾಯ್ತು. ತುಂಬಾ ಕಲಿತ ತನ್ನ ಮಗನೇ ತೋಟವನ್ನು ವರ್ಷದೊಳಗೆ ನೆಲಸಮ ಘಾಡಿ ವಾಳುಭಾಮಿ ಘಾಡಿದ್ದು ಬೇಸರ ತಂದಿತು. ಅತ ಪ್ರಕೋಪಾನಿಗೆ, “ನೀನು ನಿನ್ನ ಕೃಷಿ ಆನುವಾನಕ್ಕೆ ತರಲು ಇಷ್ಟು ತುಂಬಾ ಯೋಚಿಸಬೇಕು. ಅಲ್ಲಿಯವರೆಗೂ ನೀನು ಯಾವುದಾದರು ಕೆಲಸ ತೆಗೆದುಕೊಂಡು ಜೀವನ ಮಾಡು” ಎಂದು ಸಲಹೆಕೊಟ್ಟು.

ಮತ್ತೆ ಪ್ರಕೋಪಾ ಸುಮಾರು ಎಂಟು ವರ್ಷ ಕೃಷಿಬಿಟ್ಟು ಕೆಲಸಕ್ಕೆ ಸೇರಿದ. ಈ ಎಂಟು ವರ್ಷಗಳ ಅವಧಿಯಲ್ಲಿ ಪ್ರಕೋಪಾ ತನ್ನ ಸಾಫ್ತಾಭಾವಿಕ ಕೃಷಿ ಯಾಕೆ ಮೊದಲ ಹಂತದಲ್ಲೇ ಮಣ್ಣ ಮುಕ್ಕಿತು,

## ೬ ಸಹಜ ಕೃಷಿ : ಒಂದು ಪರಿಚಯ

ಹಾಗಾದರೆ ತನ್ನ ನಂಬಿಕೆ ತಪ್ಪೇ, ತಾನು ಎಲ್ಲಿ ಎಡವಿದೆ ಎನ್ನುವುದನ್ನೇ ಚಿಂತಿಸಿದ.

ನಿಧಾನವಾಗಿ ಪ್ರಕೃತಿಯ ಗುಟ್ಟುಗಳು ಗೊತ್ತಾಗೆಯೋಡಿದವು. ತನ್ನ ಕೃಷಿಯಿಂದ ಯಾಕೆ ಕಿತ್ತಳೆ ಶೋಟ ಹಾಳಾಯ್ತು ಎಂದು ಅರಿವಾಗ ತೋಡಿತು.

ಸ್ವಾಭಾವಿಕ ಕೃಷಿಗೆ ನಾವು ರಾಸಾಯನಿಕ ಕೃಷಿಗಾಗಿ ಅಭಿವೃದ್ಧಿ ಪಡಿಸಿರುವ ಹೈಬಿರ್ಡ್ ತಳಿಗಳು ಆಗುವುದಿಲ್ಲ ಎನ್ನುವ ಮೊದಲನೆಯು ಸತ್ಯ ಪ್ರಕೋಪಾಗಿ ಹೊಳೆಯಿತು. ಪ್ರಕೋಪಾನ ಕಿತ್ತಳೆ ಶೋಟದ ತಳಿಗಳು ರಾಸಾಯನಿಕ ಕೃಷಿಗೆ ಒಗ್ಗಿಕೊಂಡ ತಳಿಗಳು. ಅವನ್ನು ಹತಾತ್ಮಾಗಿ ಸ್ವಾಭಾವಿಕ ಕೃಷಿಗೆ ಒಳಪಡಿಸಿದರೆ ಅವು ಬದುಕಲಾರವು.

ಎರಡನೆಯದಾಗಿ, ಕೃತಕ ರಾಸಾಯನಿಕ ಕೃಷಿ ವಿಧಾನ ಅನುಸರಿಸುತ್ತಾ ಇದ್ದವ ಇದ್ದಕ್ಕಿದ್ದಂತೆ ಸ್ವಾಭಾವಿಕ ಕೃಷಿ ವರಾಡಲು ಹೊರಟರೆ ಕ್ಷಿ ಮಾಡಿ ಗಿಡಗಳ ಸ್ವಾಭಾವಿಕ ರಚನೆಯನ್ನು ವಿಕೃತಗೊಳಿಸಿ ಕುಗಿಸಿದ್ದರಿಂದ ಅವು ಗಳಲ್ಲಿ ಯಥ್ವತದ್ವಾ ಚಿಗುರು ಕೊಂಬೆರಿಂಬೆಗಳು ಮೂಡಿ ಗಿಡದ ಸಹಜ ಸ್ವರೂಪ ಹಾಳಾಗಿ ಶ್ರಮಿಕೆಟಗಳಿಗೆ ಅದು ಒಕ್ಕೆ ಅವಾಸಸ್ಥಾನವಾಯ್ತು. ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಮೂಲ ತಳಿಯನ್ನೇ ತಂದು ಅದನ್ನಾ ಸ್ವಾಭಾವಿಕವಾಗೇ ಬೆಳೆಯಲು ಬಿಡಬೇಕೇ ಹೊರತು ಅಭಿವೃದ್ಧಿಪಡಿಸಿದ ಹೈಬಿರ್ಡ್ ತಳಿಯನ್ನು ಕ್ಷಿಮಾಡಿ ರೂಪಿಸಿದ ಹಂತದಲ್ಲಿ ಸ್ವಾಭಾವಿಕ ಕೃಷಿಗೆ ಅಳವಡಿಸಿದರೆ ಅದು ಅನಾಹುತಕ್ಕೆ ನಾಂದಿ ಎಂದು ಪ್ರಕೋಪ ತೀರ್ಮಾನಿಸಿದ.

ಎಂಟು ವರ್ಷದ ತರುವಾಯ ತಪ್ಪುಗಳ ತಿಳುವಳಿಕೆಯೊಂದಿಗೆ ಮತ್ತೆ ಪ್ರಕೋಪ ತನ್ನ ಹಳ್ಳಿಗೆ ಹಿಂದಿರುಗಿದ.

## ೭. ಅತ್ಯಂತ ಸರಳ ಸತ್ಯಗಳು

**ಸು**ಮಾರು ಎಂಟು ವರ್ಷಗಳ ಪರಿಗೆ ಕೃಷಿಯಿಂದ ದೂರ ಹೋದ ಪ್ರಕೋಕಾ ಅನಂತರ ಮತ್ತೆ ಉಣಿಗೆ ಹಿಂದಿರುಗಿದೆ. ಎಂಟು ವರ್ಷಗಳ ನಿರಂತರ ಧ್ವನಿದಿಂದ ಅವನಿಗೆ ಆಗಲೇ ಕೆಲವಾರು ನಿಸರ್ಗದ ಸತ್ಯಗಳ ಅರಿವಾಗಿದ್ದಿತ್ತು. ಮತ್ತೊಮ್ಮೆ ತಾನು ಕಂಡುಕೊಂಡ ಸತ್ಯಗಳನ್ನು ಸಾಕ್ಷಾತ್ಕಾರಿ ಜಮಿನಿನಲ್ಲಿ ಬರೆಹಚ್ಚಿ ನೋಡಲು ಪ್ರಕೋಕಾ ಹಿಂದಿರುಗಿದ್ದು. ಆಗತಾನೇ ಏರಡನೇ ಮುಹಾಯುದ್ಧ ಮುಗಿದು ಜಪಾನ್ ಜರ್ಮನ್‌ರಿತಾರಿತ್ವಾತ್ಮಕ್ಕು. ಪ್ರಕೋಕಾ ಹಳ್ಳಿಗೆ ಹಿಂದಿರುಗಿದವನು ಮತ್ತೆ ಹೋರ ಜಗತ್ತಿನತ್ತ ಕಣ್ಣಹಾಯಿ ಸದೆ ಏನೂ ಮಾಡದ, ಕನಿಷ್ಠ ಕೆಲಸದ ಕೃಷಿ ಪದ್ಧತಿಯಿಂದನ್ನು ರೂಪಿಸಲು ಸುಮಾರು ಮೂವತ್ತು ವರುಪ ನಿಸರ್ಗದೊಡನೆ ಪ್ರಯೋಗ ಮತ್ತು ಸಂಶೋಧನೆಗಳಲ್ಲಿ ತೊಡಗಿದೆ.

ನಾವು ಸಾಧಾರಣವಾಗಿ ಕೃಷಿಯನ್ನು ಅಭಿವೃದ್ಧಿಪಡಿಸಿ ಉತ್ಪಾದನೆ ಹೆಚ್ಚಿಸಬೇಕೆಂದಿದ್ದರೆ ಏನು ಮಾಡುತ್ತೇವೆ? ಹೊಸಹೊಸ ಕ್ರಮಗಳನ್ನು ಅಲೋಚಿಸಿ, “ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ?” ಎಂದು ಚಿಂತಿಸುತ್ತೇವಲ್ಲವೆ? ಆದರೆ ಪ್ರಕೋಕಾ ಬೇರೆಯದೇ ದಾರಿಯನ್ನು ಹಿಡಿದ. ಪ್ರತಿಯೊಂದನ್ನೂ ಇದನ್ನೇಕೆ ಮಾಡಬೇಕು ಎಂದು ಚಿಂತಿಸಿದೆ. ಆತ, “ಇದನ್ನು ಮಾಡಿದ್ದರೆ ಹೇಗೆ, ಅದನ್ನು ಮಾಡಿದ್ದರೆ ಹೇಗೆ?” ಎಂದು ಚಿಂತಿಸತೋಡಿದೆ. ಹೀಗೆ ಮಾಡುತ್ತೂ ಮಾಡುತ್ತೂ ಕೊನೆಗೆ ಅವನು ಕೃಷಿಗೆ ಇಂದು ಪ್ರಥಾನವಾಗಿರುವ ಅನೇಕ ಕೆಲಸಗಳಿಲ್ಲ. ಅತ್ಯಂತ ಅನಗತ್ಯವಾದುವು ಎನ್ನುವ ತೀವ್ರಾನಕ್ಕೆ ಬಂದ.

“ಭೂಮಿಯನ್ನು ಉಳುವ ಅಗತ್ಯವೇ ಇಲ್ಲ; ರಾಸಾಯನಿಕ ಅಥವಾ ಕೊಟ್ಟಿಗೆ ಗೊಬ್ಬರಗಳನ್ನು ಹಾಕುವ ಅಗತ್ಯವೇ ಇಲ್ಲ; ಕ್ರಮಿನಾಶಕಗಳನ್ನು ಬಳಸುವ ಅಗತ್ಯವೇ ಇಲ್ಲ. ನಿಜಕ್ಕೂ ಉತ್ತಮ ಕೃಷಿಗೆ ಮತ್ತು ಅಧಿಕ

## ೮ ಸಹಜ ಕೃಷಿ ॥ ಪೂರ್ವ ತುರಿಚಯ

ಉತ್ಪಾದನೆಗೆ ಅಗತ್ಯವಾಗಿರುವ ಬೇಸಾಯದ ಕೆಲಸ ಅತ್ಯಲ್ಪ” ಎನ್ನುವ ಸತ್ಯವನ್ನು ಮೂವ್ಯತ್ವು ವರ್ಣಾಗಳ ಸತತ ಪರಿಶ್ರಮದಿಂದ ಪ್ರಕೋಳಾ ಅರಿಯತೊಡಗಿದ. ಅನೇಕ ಬೇಸಾಯದ ಕೆಲಸಗಳು ಉತ್ಪಮ ಕೃಷಿಗೆ ನಿಜಕ್ಕೂ ಮಾರಕವಾದುವೇ ಆಗಿದೆ ಎಂದು ಪ್ರಕೋಳಾ ಅಭಿಪೂರ್ಯಪಡುತ್ತಾನೆ.

ಅಧುನಿಕ ಬೇಸಾಯಕ್ರಮ ಅಥವ ಉತ್ಪಾದನೆಗೆ ಅಗತ್ಯ ಎಂದು ನಾವು ವಿಚಾರ ಮಾಡುತ್ತೇವೆ. ಅಧುನಿಕ ಬೇಸಾಯ ಕ್ರಮದಿಂದ ನಾವು ಭೂಮಿಯ ಅನುಷಂಗಿಕ ಚೈತನ್ಯವನ್ನು ನಾಶ ಮಾಡುತ್ತೇವೆ. ಒಮ್ಮೆ ನಾವು ಭೂಮಿಯ ಸ್ವಯಂ ಚೈತನ್ಯವನ್ನು ಹಾಳು ಮಾಡಿದ್ದೋ ಅದರ ಪರಿಣಾಮವಾಗಿ ಭೂಮಿ ನಿರಂತರವಾಗಿ ಅಧುನಿಕ ಬೇಸಾಯ ಕ್ರಮಗಳನ್ನೇ ಅವಲಂಬಿಸತೊಡಗಿಸುತ್ತದೆ. ಸ್ವಯಂ ಜೀವೋತ್ಪತ್ತಿಯ ಮಾಲವಾದ ನೇಲ ತನ್ನ ಚೈತನ್ಯವನ್ನು ಕಳೆದುಕೊಳ್ಳುತ್ತಾ ಮಾನವನ ಕೃತಕ ಪರಿಶ್ರಮವನ್ನೇ ಅವಲಂಬಿಸಬಿಡುತ್ತದೆ.

ಅಂದರೆ ಭೂಮಿಯನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲೇ ನಾವು ಅದರ ಅವನತಿಯ ಗೋರಿ ತೋಡತೊಡಗಿದ್ದೇವೆ ಎನ್ನುತ್ತಾನೆ ಪ್ರಕೋಳಾ. ಭೂಮಿ ಮಿಲಿಯಗಟ್ಟಲೆ ವರ್ಣಾರ್ಥಿ ಬೇಸಸ್ಪತ್ರಿ ಮಾಡುತ್ತಾ ಬಂದ ಅಥಮ್ಯ ಚೈತನ್ಯದ ಅಕ್ಷಯ ಪಾತ್ರ. ಅದರೆ ಭೂಮಿಗೆ ಇದ್ದಕ್ಕಿದ್ದಂತೆ ಉತ್ಪಾದಫ್ರಾಗಿ ಮಾನವನ ಅಗತ್ಯ ಒದಗಿ ಬಂದಿರುಬ್ಬದಕ್ಕೆ ಮಾನವನೇ ಕಾರ್ಯ ಎಂದು ಪ್ರಕೋಳಾ ಅಭಿಪೂರ್ಯ.

ಪ್ರಕೋಳಾ ತನ್ನ ಹಳ್ಳಿಗೆ ಹಿಂದಿರುಗಿದವ ಮತ್ತೆ ಕೃಷಿ ಕ್ಷೇಗಿಂದು ತನ್ನ ಭೂಮಿಯನ್ನು ಮನುಷ್ಯನ ಅವಲಂಬನೆಯಿಂದ ತ್ವರಿಸುವ ಕೆಲಸ ದಲ್ಲಿ ತೊಡಗಿದ. ಅನೇಕರು ನಿಸರ್ಗ ಎನ್ನುವುದೊಂದು ಒಳ್ಳಯದೆಂದು ತಿಳಿದಿದ್ದಾರೆ. ಅದರೆ ಯಾವುದು ನ್ಯೂಸಿರ್ಕ, ಯಾವುದು ಅನ್ಯೂಸಿರ್ಕ ಎನ್ನುವುದನ್ನಾಗಲೀ; ಯಾವುದು ಸ್ವಾಭಾವಿಕ, ಯಾವುದು ಅಸ್ವಾಭಾವಿಕ ಎನ್ನುವುದನ್ನಾಗಲೀ, ತಿಳಿಯುವುದರಲ್ಲಿ ತಪ್ಪತ್ವಾರೆ. ಪ್ರಕೋಳಾನ ಹಿರಿಮೆ ಇರುವುದು ಯಾವುದು ಸ್ವಾಭಾವಿಕ, ಯಾವುದು ನ್ಯೂಸಿರ್ಕ ಎಂದು ತಿಳಿಯುವುದರಲ್ಲಿ.

ಇಡಕ್ಕೊಂದು ಚಿಕ್ಕ ಉದಾಹರಣೆ ಪ್ರಕೋಕಾ ನೀಡುತ್ತಾರೆ. ಸ್ವಭಾವ ಸಹಜವಾಗಿ ಬೆಳೆಯುತ್ತಿರುವ ಗಿಡ ಒಂದನ್ನು ಕಸಿ ಮಾಡೋ ಹೇಳಿದು ನೀವು ಅದರ ಬೆಳೆಯುವ ಸುಳಿಯನ್ನು ಚಿಪ್ಪಟದಿರೆಂದಿಟ್ಟುಕೊಳ್ಳಿ. ಇದೊಂದು ಸಣ್ಣ ಕೆಲಸದಿಂದ ಆ ಗಿಡದ ಮೇಲಾಗುವ ಪರಿಣಾಮವನ್ನು ನಾವು ಉಹಿಸುವುದಕ್ಕೂ ಅಸಾಧ್ಯವಾದುದು. ಏಕೆಂದರೆ ಒಂದೊಂದು ಗಿಡವೂ ತನ್ನ ಸ್ವಭಾವಾನುಗಳಾವಾದ ಸಹಜ ಸ್ವರೂಪವನ್ನು ಆನುಷಂಡಿಕ ವಾಗಿ ಪಡೆದಿರುತ್ತದೆ. ಪ್ರತಿಯೊಂದು ಕೊಂಬೆ, ಕವಲು ರೆಕ್ಕೆ, ಎಲೆಗಳಿಗೆಲ್ಲಾ ಸಮಾಕ್ಷೇಲನದಲ್ಲಿ ಸೂರ್ಯ ಶಕ್ತಿಯನ್ನು ಹೀರಿ ತನಗೆ ಅಗತ್ಯ ವಾದ ಪ್ರೋಪಕಾಂಶಗಳನ್ನು ಉತ್ಪಾದಿಸಲು ತಕ್ಕ ವಿಶ್ವಾಸವನ್ನು ಪಡೆದಿರುತ್ತದೆ. ಇಮ್ಮೆ ಅದರ ಸುಳಿಯನ್ನು ಚಿಪ್ಪಟದೆವೋ ಅದರ ಬೀಜದಿಂದಲೇ ಮೊಮ್ಮೆದ್ದು ಗಣಿತ ವಿನಾಯಕ ಅಸ್ತವ್ಯಸ್ತವಾಗಿಬಿಡುತ್ತದೆ. ಅದರ ಜೀವ ಶಕ್ತಿ ಕವಲು ಗೊಂಬೆಗಳ ಸಂಚೀರಂದುಗಳಿಂದಲ್ಲಿ ಚಿಗುರುಗಳು ಮರಿರೆಕ್ಕೆಗಳ ರೂಪದಲ್ಲಿ ಹೊಮ್ಮೆತೊಡಗುತ್ತವೆ. ಎಲೆಗಳು ಒಂದರ ಮೇಲೊಂದರಂತೆ ಕುದುರೆಕೊಳ್ಳಲಾರಂಭಿಸುತ್ತವೆ. ಗಿಡದ ಜೀವಕ್ರಿಯೆಯಲ್ಲಿ ಸಹಫರಕವಾಗಿ ಭಾಗವಹಿಸದೆ ಅನೇಕ ಎಲೆಗಳು, ಗೊಂಬೆಗಳು ಸೋರಗ ಲಾರಂಭಿಸುತ್ತವೆ.

ಸಸ್ಯದ ಈ ಬಲಹಿನತೆಯೇ ಶ್ರಮಿಕೆಟಗಳಿಗೂ ಬೂಮ್ಮೆ ಮುಂತಾದ ಶಿಲೀಂದ್ರ ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಅಲ್ಲಿಗೆ ಆ ಗಿಡ ಮಾನವನ ಅವಲಂಬನಗೆ ಸಿಕ್ಕಿಕೊಳ್ಳುತ್ತದೆ. ಆ ಗಿಡದೊಳಗೆ ಸರಿಯಾಗಿ ಗಾಳಿಯಾದುವಂತೆ ಮನುವ್ಯ ನಿರಂತರವಾಗಿ ಕಸಿ ಮಾಡುತ್ತಾ ಜಗ್ಗ ತೆಗೆಯುತ್ತಾ, ರೋಗಬಾಧೆಯಿಂಗೆ ಗಿಡ ನಾಶವಾಗದಂತೆ ಅದಕ್ಕೆ ಶ್ರಮಿನಾಶಕಗಳನ್ನು ಸಿಂಪಡಿಸುತ್ತಾ ವರ್ಷ ಪೂರ್ತಿ ಕೆಲಸ ಆರಂಭಿಸಬೇಕಾಗುತ್ತದೆ. ಒಂದು ಗಿಡದ ನೈಸ್ರಿಕರಣಗೆ ಅದ್ದು ಮಾಡಿದ ಒಂದೇ ಒಂದು ಚಿಕ್ಕ ತಪ್ಪಿನಿಂದಾಗಿ ಹೊಸ-ಹೊಸ ತಪ್ಪುಗಳ ನಿರಂತರ ಸುಳಿಯಲ್ಲಿ ರೈತನೂ ವಿಜ್ಞಾನಿಗಳೂ ಸಿಕ್ಕಿಕೊಳ್ಳುತ್ತಾರೆ. ಹೊಸ-ಹೊಸ ರೋಗ ರುಚಿನಗಳು! ಅವಗಳ ನಿವಾರಣೆಗಾಗಿ ನಿತ್ಯ ಸಂಶೋಧನಾ ಪ್ರಯೋಗಗಳು! ಹೊಸ-ಹೊಸ ಚೈಷಿಧಿಗಳು! ಹೊಸ ರಸಗೊಬ್ಬರಗಳು! ಅದರಿಂದಾಗಿ ಕೃಷಿ ಹೆಚ್ಚಿನ ಹೆಚ್ಚಿನ ಉತ್ಪಾದನೆಗಾಗಿ ಹೊಸ

ಕೃಷ್ಣ ವಿಧಾನಗಳು, ಮತ್ತೆ ಈ ವಿಧಾನಗಳ ದೇಶೀಯಿಂದ ಹೊಸ ತಲೆ ನೋವುಗಳು!

ಅಸಮರ್ಪಕತೆಯನ್ನು ತನ್ನಿಂದಿಗೆ ಇಟ್ಟುಕೊಂಡಿರುವ ಈ ಆಧುನಿಕ ಕೃಷ್ಣ ಪದ್ಧತಿ ಪರಿಪೂರ್ಣತೆಯ ಹಂತವನ್ನು ಎಂದೆಂದೂ ಶಲುಪುವುದಿಲ್ಲ ವೆನ್ನುವೆಡೆ ವಿಜ್ಞಾನ ಶೈಲಿರುವ ವಾರೀಚಿಕೆಗಳ ಹಿಂದೆ ಓಡುತ್ತಿರುವ ರೈತ ನಿಗೆ ಅರಿವಾಗಬೇಕಾಗಿದೆ. ತಮ್ಮ ಕೃಷ್ಣ ಕ್ರಮಕ್ಕೆ ತಕ್ಕಂತೆ ಪಿಡುಗುಗಳೂ ಪೀಡೆಗಳೂ ಸಹ ದ್ವಿಗುಣಗೊಳ್ಳುತ್ತಾ ಹೋಗುತ್ತಿವೆ ಎನ್ನುವ ಅಂಶವನ್ನು ವಿಜ್ಞಾನಿಗಳೂ ಸಹ ಒಪ್ಪುತ್ತಾರಾದರೂ ಮತ್ತೂ ತಮ್ಮದೇ ದಾರಿಯಲ್ಲಿ ವಿಫಲ ಪ್ರಯತ್ನಗಳನ್ನು ಮುಂದುವರಿಸುತ್ತಲೇ ಹೋಗುತ್ತಾರೆ. ಪರಿಪೂರ್ಣವಾದ ತಳಿಯೋಂದಾನ್ನು ಪರಿಪೂರ್ಣ ರಾಸಾಯನಿಕ ನೇರವಿನಿಂದ ಪರಿಪೂರ್ಣ ಕೃಷ್ಣಕ್ರಮದಲ್ಲಿ ಬೆಳೆಯುವ ವಿಧಾನದ ಕನ್ಸೊಂಡನ್ನಿಟ್ಟುಕೊಂಡು ಅದಕ್ಕೆ ಸಂಪೂರ್ಣ ತದ್ವಿರುದ್ಧ ಡಿಕ್ಟಿನಲ್ಲಿ ವಿಜ್ಞಾನಿಗಳು ಸಾಗುತ್ತಿದ್ದಾರೆ.

ಅನೇಕರು ಪ್ರಕೌಶಾನ ಕನಿಷ್ಠ ಕೆಲಸದ ಕೃಷ್ಣ ಪದ್ಧತಿಯನ್ನು ಆಧುನಿಕ ವಿಜ್ಞಾನ ಮತ್ತು ಕ್ರಾರಿಕೀಕರಣದ ಗೊಂದಲಗಳಿಗೆ ಉದ್ಭವಿಸಿದ ಪ್ರತಿಕ್ರಿಯೆ ಎಂದು ನೋಡುತ್ತಾರೆ. ಕೆಲವರು ಇದು ಪರಿಸರ ನೈರ್ಮಾಲ್ಯ ಮತ್ತು ಸಂರಕ್ಷಣೆಯ ಅಂಗವಂದು ಅರ್ಥಮಾಡಿಕೊಳ್ಳುತ್ತಾರೆ ಕೆಲವರು ತಮ್ಮ ಪ್ರಾಚೀನ ಸಂಪ್ರದಾಯಗಳಿಗೆ ಒಂದಿರುಗುವ ಅಂದೋಲನವೆಂದು ತಿಳಿಯುತ್ತಾರೆ. ಅದರೆ ಪ್ರಕೌಶಾ ಹೇಳುತ್ತಾರೆ, “ನನ್ನ ಕೃಷ್ಣ ಇದ್ದಾ ವುದೂ ಅಲ್ಲ. ಹೀಗೆ ಯೋಚಿಸುವವರೂ, ಅರ್ಥಮಾಡಿಕೊಳ್ಳುವವರೂ ಮತ್ತೆ ದಾರಿ ತಪ್ಪತ್ತಿದ್ದಾರೆ. ನನ್ನದು ನಿಸರ್ಗವನ್ನು ಅರ್ಥಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಚ್ಚಿಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಚ್ಚಿ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮೆದಿಯನ್ನೂ ಪಡೆದುಕೊಳ್ಳುವುದು.”

ಆಧುನಿಕ ನಾಗರೀಕತೆಗೆ ಅತ್ಯಂತ ಸರಳವಾಗಿರುವ, ನೇರವಾಗಿರುವ ಪ್ರಕೌಶಾನ ಅಲೋಚನೆಗಳನ್ನು ಅರ್ಥಮಾಡಿಕೊಳ್ಳುವುದು ಏಕೆ ಇವೆ ಕವ್ಯವಾಗಿದೆ? ಇದಕ್ಕೆ ಮೂಲ ಕಾರಣ ಆಧುನಿಕ ವಿಜ್ಞಾನದ ವಿಶೇಷಜ್ಞತ್ವಕ್ಕೆ ಕ್ರಮಗಳು. ಇದರಿಂದಾಗಿ ಮನುಷ್ಯನ ಬುದ್ಧಿ ಯಾವುದನ್ನೂ ಅದರ

ಪ್ರಾಣತೆಯಲ್ಲಿ ಇಡಿಯಾಗಿ ಗ್ರಹಿಸದಂತಾಗಿದೆ. ಕೋಣಿ ಸಂಶೋಧನೆ ಕೇಂದ್ರದಿಂದ ಬಂದಿದ್ದ ಪ್ರೌಫೆಸರೊಬ್ಬರ ಉದಾಹರಣೆ ಪ್ರಕೋಕಾ ಕೊಡುತ್ತಾರೆ.

ಪ್ರಕೋಕಾನ ಗದ್ದೆಗಳಲ್ಲಿ ಎಲೆ ತಿನ್ನುವ ತಿಗಣೆಗಳು ಮಿಕ್ಕೆ ಕಡೆಗಳಿಗಿಂತ ಏಕ ತೀರು ಕಡಿಮೆ ಪ್ರಮಾಣದಲ್ಲಿವೆ ಎನ್ನುವುದನ್ನು ವಿಶ್ಲೇಷಿಸಲು ಬಯಸುತ್ತಾರೆ. ಆತ ಸಂಶೋಧನೆಯಲ್ಲಿ ಪ್ರಕೋಕಾ ಗದ್ದೆಗಳಲ್ಲಿ ಎಲೆ ತಿನ್ನುವ ಹುಳುಗಳು ತೊಂದರೆ ಕೊಡುತ್ತಿರುವುದಕ್ಕೆ ಕಾರಣ ಅಲ್ಲಿ ಆಸಂಖ್ಯಾತ ವಾಗಿದ್ದ ಚಿಕ್ಕ ಚಿಕ್ಕ ಜೀಡರ ಹುಳುಗಳು ಎಂಬುದನ್ನು ಅರಿತ. ಕ್ರಮಿ ನಾಶಕಗಳನ್ನು ಸಿಂಪಡಿಸಿದ ಜಮಿನುಗಳಲ್ಲಿ ಎಲೆಹುಳುಗಳಿಂದಿಗೆ ಜೀಡರ ಹುಳುಗಳೂ ನಾಶವಾಗುವುದರಿಂದ ಮತ್ತೆ ಉದ್ದ್ವಿಸುವ ಹುಳುಗಳಿಗೆ ಜೀಡರ ಹುಳುಗಳ ಬಾಧೆ ಇರುವುದಿಲ್ಲ. ಅದಕ್ಕೇ ಕ್ರಮಿನಾಶಕಗಳನ್ನು ಸಿಂಪಡಿಸಿದ ಪ್ರಕೋಕಾ ಗದ್ದೆಗಳಿಗಿಂತ ಸಂಶೋಧನೆ ಕೇಂದ್ರಗಳ ಗದ್ದೆಗಳಲ್ಲಿ ಎಲೆಹುಳುಗಳು ಹೆಚ್ಚಿವೆ ಎನ್ನುವ ತೀರುವಾನಕ್ಕೆ ಪ್ರೌಫೆಸರ್ ಬಂದರು. ಹಾಗಾದರೆ ಗದ್ದೆಗಳಲ್ಲಿ ಜೀಡರ ಹುಳುಗಳ ಸಂತತಿ ಅಭಿವೃದ್ಧಿಯಾಗುವಂತೆ ನೋಡಿಕೊಂಡರೆ ಎಲೆ ತಿಗಣೆಗಳನ್ನು ಹದ್ದುಬಸ್ತಿನಲ್ಲಿದೆ ಬಂದು ಎಂದು ತೀರುವಾನಿಸಿ ಹೊರಟು ಹೋದರು.

ಪ್ರಕೋಕಾ ಹೇಳುತ್ತಾರೆ, “ನಿಸರ್ಗದಲ್ಲಿ ಈ ಕ್ರಮಿಕೀಟಾದಿಗಳಿಗಿರುವ ಪರಸ್ಪರ ಸಂಬಂಧ ಇರುವ್ವಾದು ಸರಳವಾಗಿ ವಿಶ್ಲೇಷಣೆಗೆ ಸಿಕ್ಕುವಂಥ ದಿಲ್ಲ. ಮಳೆ ಸಾಧಾರಣವಾಗಿದ್ದಾಗ ಹಾಗೆ ಜೀಡರ ಹುಳುಗಳಿವೆ. ಕೆಲವೊಮ್ಮೆ ಮಳೆ ಜೋರಾಗಿದ್ದಾಗ ಸಹಸ್ರಾರು ಕಪ್ಪೆಗಳಿರುತ್ತವೆ. ಅವು ಎಲೆ ತಿಗಣೆಗಳನ್ನು ತಿನ್ನುತ್ತವೆ. ಜೀಡರ ಹುಳುಗಳನ್ನೂ ತಿನ್ನುತ್ತವೆ. ಇನ್ನೊಮ್ಮೆ ಚಿಕ್ಕ ಚಿಕ್ಕ ಏಡಿಗಳು ಈ ಕೆಲಸ ಮಾಡುತ್ತವೆ. ಒಮ್ಮೊಮ್ಮೆ ಮಳೆ ಕಡಿಮೆ ಬಿದ್ದಾಗ ಜೀಡರ ಹುಳುಗಳೂ ಇರುವುದಿಲ್ಲ. ಕಪ್ಪೆಗಳೂ ಇರುವುದಿಲ್ಲ. ಹಾಗೇ ಎಲೆ ತಿನ್ನುವ ತಿಗಣೆಗಳೂ ಇರುವುದಿಲ್ಲ. ಒಮ್ಮೊಮ್ಮೆ ಮಿಲಿಯ ಗಟ್ಟೆಲೆ ಜೀಡರ ಹುಳುಗಳು ಇಡೀ ಗದ್ದೆಗೆ ರೇಷ್ಟೆ ಬಟ್ಟೆ ಹೊದಿಸಿದಂತೆ ಬಲೆ ನೇಯ್ಯಿರುತ್ತವೆ. ಈ ಅಪರಿಮಿತ ಸಂಖ್ಯೆಯ ಜೀಡರ ಹುಳುಗಳು ಎಲ್ಲಿದ್ದವು, ಹೇಗೆ ಬಂದವು,

## ೧೨ ಸಹಜ ಕೃಷಿ : ಒಂದು ಪರಿಚಯ

ಹೇಗೆ ಇದ್ದಕ್ಕಿದ್ದಂತೆ ಅಂತರ್ಭಾಸವಾಗುತ್ತವೆ ಈ ಅಶ್ವಯೋಕಾರಕ ವಿದ್ಯಮಾನಗಳನ್ನು ಎಲ್ಲಾದರೂ ನಾವು ವಿಶ್ಲೇಷಣೆಯಿಂದ ಸಂಪೂರ್ಣ ತಿಳಿಯಲು ಸಾಧ್ಯವೇ?"

ಎಲ್ಲಿಂದಲ್ಲಿಗೆ ಸಂಬಂಧ ಇದೆ ನೋಡಿ. ಮಳೆ ಕಡಿಮೆಯಾದರೆ, ಮಳೆ ಸಾಧಾರಣ ಇದ್ದರೆ, ಮಳೆ ತುಂಬ ಇದ್ದರೆ, ಚೆಳಗಾಲ ಮೊದಲೇ ಬಂದರೆ, ಬೇಸಿಗೆ ಹೆಚ್ಚು ದಿನ ಇದ್ದರೆ ಭೋಮಿಯ ಒಳಗಿನ ಮೇಲಿನ ಶ್ರೀಮಿಕೀಟಗಳ ಸಾವಯವ ಸಂಬಂಧ ಮತ್ತು ಸ್ವರೂಪಗಳು ಬದಲಾಗುತ್ತಾ ಹೋಗುತ್ತವೆ. ಇವುಗಳನ್ನು ನಿಯಂತ್ರಿಸುವ ಮತ್ತು ಮಾನಗಳಾದರೋ ಶೂನ್ಯದಲ್ಲಿ ತಿರುಗುವ ಭೋಮಿಯ ಮತ್ತು ಸೂರ್ಯನ ಸಂಬಂಧಗಳ ನಾಧರಿಸಿದೆ. ಈ ವಿದ್ಯಮಾನಗಳು ವಿಶ್ವದ ಮಹಾಶೂನ್ಯದಲ್ಲಿ ಪರಿ ಭ್ರಮಿಸುತ್ತಿರುವ ಗ್ರಹತಾರೆ, ನಿಹಾರಿಕೆಗಳ ಪರಸ್ಪರ ಗುರುತ್ವಾಕರಣ ವನ್ನು ವಲಂಬಿಸಿದೆ. ಒಂದು ಗದ್ದೆಯ ಎಲೆ ತಿಗಣೆಗಳಿಗೂ, ಅವುಗಳನ್ನು ಅಹಾರವನ್ನಾಗಿ ಅವಲಂಬಿಸಿರುವ ಇತರ ಶ್ರೀಮಿಕೀಟಗಳಿಗೂ ಇರುವ ಸಂಬಂಧವನ್ನು ಅನ್ವೇಷಿಸುತ್ತಾ, ವಿಶ್ಲೇಷಿಸುತ್ತಾ ಹೋದರೆ ಎಷ್ಟು ಬೇಗ ಅದು ಪರಬ್ರಹ್ಮನ ಅನ್ವೇಷಣೆಯಂತೆ ವಿಶ್ವದ ಅಂಚಿಗೆ ನಮ್ಮನೊಯ್ದು ತ್ತದೆ.

ಹಾಗಾದರೆ ಇವುಗಳನ್ನು ರಿಯುವ ವೈಜ್ಞಾನಿಕ ವಿಧಾನ ತಪ್ಪಿ? ಪ್ರಕೋಕಾ ಇವುಗಳನ್ನು ವಿಶ್ಲೇಷಿಸುವ ವೈಜ್ಞಾನಿಕ ಕ್ರಮ ತಪ್ಪೆಂದು ಹೇಳುವುದಿಲ್ಲ. ಆದರೆ ಈ ತರ್ಕ ಸ್ವಚ್ಚಿಸುವ ಭ್ರಮೆಗಳಿಂದಾಗಿ ನಾವು ನಿರ್ಗಢ ಬಗ್ಗೆಯ ಅರಿವಿನಿಂದ ದೂರಾಗುತ್ತೇವೆ. ಇವು ಅತ್ಯಂತ ಸರಳ ಸತ್ಯಗಳು. ನಮ್ಮ ನೆಮ್ಮದಿ, ಸುಖಿ-ಸಂತೋಷಗಳಿಗೆ ಅಗತ್ಯವಾದ ಇವುಗಳನ್ನು ನಮ್ಮ ತಿಳಿದರೆ ಸಾಕು. ವೈಜ್ಞಾನಿಕ ತರ್ಕ ಮೂಡಿ ಸುವ ಭ್ರಮೆಗಳು ನಮ್ಮ ಸಾಂಪ್ರದಾಯಕ ಮೂಳಧನಂಬುಗೆಗಳಂತೆಯೇ ಅಪಾಯಕಾರಿಗಳು. ಈ ಹೋಸ ಮೂಳಧನಂಬಿಕೆಗಳ ದೇಸೆಯಿಂದಲೇ ನಾವು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾ ಅಸುಖಿಗಳಾಗಿ ದ್ವೇವೆ.

## ಇ. ಸರ್ವ ಕೃಷಿ

**ಪುಕೋಕಾರ** ಒಂದು ಹಲ್ಲಿನ ಕಾಂತಿ ನಾಲ್ಕೇ ಮಾತ್ರನಲ್ಲಿ  
ಹೇಳಿ ಮುಗಿಸುವಷ್ಟು ಸರಳ. ಆದರೆ ಅದಕ್ಕೆ ಬೇಕಾದ ಮನಸ್ಸಿದ್ದತೆ  
ಇಲ್ಲಿ ಅತ್ಯಂತ ಮುಖ್ಯ. ಈ ಕಾರಣಕ್ಕಾಗಿಯೇ ಪುಕೋಕಾರ ಕೊಷ್ಟ  
ಕೆಲಸದ ಕೃಷಿಯನ್ನು ತಾಂತ್ರಿಕವಾಗಿ ಏನೆಂದು ವಿವರಿಸುವ ಮೊದಲು  
ಪುಕೋಕಾರ ಸ್ವೇಚ್ಛಾಂತಿಕ ನಿಲುವನ್ನು ನಾನು ವ್ಯಾಪಕವಾಗಿ ವಿವರಿಸ  
ಲೇಂಬಿದ್ದು.

ಪುಕೋಕಾ ತನ್ನ ಬೇಸಾಯ ಪದ್ಧತಿಗೆ ಬೇಕಾದ ನಾಲ್ಕು ಘೋಲ  
ತತ್ವಗಳನ್ನು ಮಂಡಿಸುತ್ತಾರೆ:—

ಮೊದಲನೆಯದು, ನೆಲದ ಉಳುಮೆ ಇಲ್ಲ. ನೇಗಿಲಿಂದ ಉಳುವು  
ದಾಗಲೀ, ಗುದ್ದಲಿಯಿಂದ ಅಗೆಯುವುದಾಗಲೀ, ನಾಟಗಾಗಿ ನೆಲವನ್ನು  
ಕೆಸರು ಮಾಡುವುದನ್ನಾಗಲೀ ಒಮ್ಮೆಲೇ ನಿಲ್ಲಿಸಿ. ಅನೇಕ ಶತಮಾನ  
ಗಳಿಂದ ಬೇಸಾಯಕ್ಕೆ ನೆಲಉಳುವುದು ಅಗತ್ಯ ಎಂದು ರೈತರು ತಿಳಿದು  
ಬಂದಿದ್ದಾರೆ. ಇದು ಅನಗತ್ಯ ಮತ್ತು ಹಾನಿಕರ. ಭೂಮಿ ತನ್ನನ್ನು  
ತಾನೇ ಉಳುಮೆವೂಡಿಕೊಳ್ಳುತ್ತದೆ. ಗಿಡಗಳ ಕೆಳಗಳ ಲಕ್ಷಾಂತರ  
ಬೇರುಗಳು ಭೂಮಿಯೊಳಗೆ ನುಸುಳ ಭೂಮಿಯನ್ನು ಉಳುಮೆಗಿಂತ  
ಚೆನ್ನಾಗಿ ಮೆತು ಮಾಡುತ್ತವೆ. ಭೂಮಿಯಲ್ಲಿ ಜೀವಿಸುವ ನೂರಾರು  
ರೆ ಹುಳು, ಓಡು ಹುಳು, ಗೊಬ್ಬರದ ಹುಳುಗಳು ಭೂಮಿಯೊಳ  
ಗೆಲ್ಲಾ ಸುರಂಗ ಕೊರೆದು ಉಳುಮೆ ಮಾಡುತ್ತವೆ. ಭೂಮಿಯ  
ಮೇಲೆ ಸಾಯವ ಗಿಡಗಳ ಬೇರುಗಳನ್ನೆಲ್ಲ ತಿಂದು ಲಡ್ಡು ಹಿಡಿಸಿ  
ಕೋಟ್ಟಿಂತರ ಸೂಕ್ಷ್ಮಾಣ ಜೀವಿಗಳು ಭೂಮಿಯನ್ನು ನಿರಂತರವಾಗಿ  
ಫಲವತ್ತು ಮಾಡುತ್ತವೆ. ನಾವು ಉತ್ತ ಮೇಲ್ಮೈನ್ನು ಬಿಸಿಲಿಗೆ

## ೧೪ ಸಹಜ ಕೃಷಿ : ಒಂದು ಪರಿಚಯ

ಒಡ್ಡುಪುವರಿಂದ ಈ ಗೊಬ್ಬರವೆಲ್ಲಾ ಬಿಸಿಲಿನಲ್ಲಿ ಸುಟ್ಟು ಇಂಗಾಲ ವಾಸುತ್ತದೆ. ಕ್ರಮೇಣ ಭೂಮಿ ಗೊಡ್ಡುಬೀಳುತ್ತಾ ಹೋಗುತ್ತದೆ.

ಎರಡನೆಯದು, ಯಾವುದೇ ಬಗೆಯ ರಾಸಾಯನಿಕ ಗೊಬ್ಬರ ಗಳನ್ನೂ ಉಪಯೋಗಿಸದಿರುವುದು. ಜೊತೆಗೆ ಅಗತ್ಯವಾದ ಕೊಟ್ಟಿಗೆ ಗೊಬ್ಬರವನ್ನೂ ತ್ಯಜಿಸುವುದು. ರಾಸಾಯನಿಕ ಗೊಬ್ಬರಗಳು ಭೂಮಿಗೆ ಹಾನಿಕಾರಕ. ಈ ರಾಸಾಯನಿಕಗಳು ಭೂಮಿಯೊಳಗೆ ನಿರಂತರವಾಗಿ ಕೆಲಸ ಮಾಡುತ್ತಾ ಗಿಡಕ್ಕೆ ಪೋಡಕಾಂಶಗಳನ್ನು ಸರಬರಾಜು ಮಾಡು ಶ್ರೀರುವ ಸೂಕ್ಷ್ಮಾಣ ಜೀವಿಗಳನ್ನು ನಾಶಮಾಡುತ್ತದೆ. ಗಿಡಗಳಿಗೆ ಅಗತ್ಯವಾದ ಈ ರಾಸಾಯನಿಕಗಳನ್ನು ಇವೇ ಉತ್ಪತ್ತಿ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳ ಅಗತ್ಯ ಗಿಡಗಳಿಗೆ ಇಲ್ಲ.

ರಾಸಾಯನಿಕ ಗೊಬ್ಬರಗಳು ಸೇರವಾಗಿ ಗಿಡಗಳಿಗೆ ತಾಗಿದಲ್ಲಿಲ್ಲ ಆ ಗಿಡಗಳು ಸಾಯಂವುದನ್ನು ನಾವೂ ನೋಡಿದ್ದೇವೆ. ಇನ್ನು ಗಿಡಗಳ ಬೀರುಗಳಿಡೆಯಲ್ಲಿ ಇರುವ ವೆಣ್ಣನ ಘಲವತ್ತುತ್ತೇಗೆ ಮೂಲ ಅಗತ್ಯವಾದ ಸೂಕ್ಷ್ಮಾಣ ಜೀವಿಗಳು ಈ ರಾಸಾಯನಿಕಗಳಿಂದ ಸಾಯಂವುದಿಲ್ಲವೇ? ಒಮ್ಮೆ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿದರೆ ಭೂಮಿ ಯೊಳಗೇ ತನ್ನಿಂದ ತಾನೆ ಉತ್ಪತ್ತಿರೂಗುವ ಸೂಕ್ಷ್ಮಾಣ ಜೀವಿಗಳ ರಾಸಾಯನಿಕ ಕ್ರಿಯೆ ನಿಂತೇ ಹೋಗುತ್ತದೆ. ಈ ಕಾರಣದಿಂದಲೇ ಭೂಮಿ ನಿರಂತರವಾಗಿ ವಾನವ ನೀಡುವ ಕೃತಕ ಗೊಬ್ಬರಣನ್ನು ಅವಲಂಬಿಸ ಬೇಕಾಗುತ್ತದೆ.

ಮೂರನೆಯದು, ಉಳುಮೆಯಿಂದಾಗಲೀ, ರಾಸಾಯನಿಕಗಳಿಂದಾಗಲೀ ಕಳೆಗಳನ್ನು ನಿಮೂರಲ ಮಾಡುವುದನ್ನು ವಿಲ್ಲಿಸಬೇಕು. ಭೂಮಿಗೂ, ಬೆಳೆಗಳಿಗೂ ಈ ಕಳೆಗಳು ಅತ್ಯಗತ್ಯ. ಕಳೆಯನ್ನು ನಾವು ನಮ್ಮ ಬೆಳೆಗಳ ಮೇಲಿನ ಪ್ರಪೋಟಿಯಲ್ಲಿ ಮೇಲುಗ್ರಹಿಸಿ ತಾವೇ ಪ್ರಥಾನವಾಗಿದಂತೆ ಮಾತ್ರ ನೋಡಿಕೊಳ್ಳಬೇಕು. ಆದರೆ ಕಳೆಗಳನ್ನು ನಿಮೂರಲಮಾಡ ಬಾರದು. ಸಾಧ್ಯವಾದರೆ ನಮ್ಮ ಬೆಳೆಗಳಿಗೆ ತೊಂದರೆ ಕೊಡದಂಥ ಕಳೆಗಳನ್ನು ನಾವೇ ನಮ್ಮ ಜಮಿನಿನಲ್ಲಿ ಹಬ್ಬಿಸಬೇಕು. ಈ ಕಳೆಗಳನ್ನು ಬೆಳೆಗಳಿಂತ ಏಗಿಲಾಗಿ ತಲೆ ಎತ್ತುದಂತೆ ಕೊಟ್ಟಿ ಕೊಟ್ಟಿ ಹಾಕುತ್ತಾ

ಬಂದರೆ ಸಾಕು. ಭೂಮಿಯ ಫಲವತ್ತು ಹೆಚ್ಚುತ್ತಾ ಹೋಗುತ್ತದೆ.

ನಾಲ್ಕುನೇಯದು, ಶ್ರಮಿನಾಶಕಗಳ ಸಿಂಪರೆಕೆ ಇತ್ತಾದಿ. ದೈವಧಿಗಳ ಅವಲಂಬನೆಯನ್ನು ಪೂರ್ಣವಾಗಿ ತ್ಯಜಿಸಬೇಕು. ಉಳುವ, ರಸಗೊಬ್ಬರ ಗಳನ್ನು ಉಪಯೋಗಿಸಬೇಕು. ಕಳೆಗಳನ್ನು ನಾಮಾವಶೀಪ ಮಾಡಿ ಬೆಳೆ ಬೆಳೆಯುವ ನಮ್ಮ ಕೃಷಿ ವಿಧಾನದಿಂದಲೇ ರೋಗರುಜಿನಗಳಿಗೆ ತುತ್ತಾಗುವ ದುರ್ಬಲ ಗಿಡಗಳು ರೂಪಗೊಳ್ಳಲೊಡಗಿವೆ. ಭೂಮಿಯ ಮೇಲೆ ನಾವು ಉಂಟುಮಾಡುವ ಈ ಏರುವೇರುಗಳ ದೇಸೆಯಿಂದಲೇ ಇದ್ದಕ್ಕಿದ್ದಂತೆ ಶ್ರಮಿಗಳೂ ಅಗಣಿತವಾಗಿ ಉದ್ದೇಶಿಸಿ ತೊಂದರೆಕೊಡಲಾರಂಭಿಸುತ್ತವೆ. ಪ್ರಕೋರಾರ ನೈಸರ್ಗಿಕ ಕೃಷಿಯ ಗಡ್ಡೆಗಳಲ್ಲಿ ಬೆಳೆಗಳಿಗೆ ತೊಂದರೆ ಕೊಡುವ ಎಲ್ಲ ಶ್ರಮಿಕೀಟಗಳೂ ಇರುವುದಾದರೂ ಅವ್ಯಾಪ್ತಾ ಎಂದೂ ತಮ್ಮ ಮಿತಿಯನ್ನು ಏರಿ ಹಾನಿಕಾರಕ ಸ್ಥಿತಿ ತಲುಪುವುದೇ ಇಲ್ಲ. ಅರೋಗ್ಯಕರ ವಾತಾವರಣದಲ್ಲಿ ಅರೋಗ್ಯಕರ ಗಿಡಗಳನ್ನು ಬೆಳೆದು ಕೃಷಿ ಮಾಡುವುದೇ ವಿವೇಕಯುಕ್ತವಾದುದು.

ಈ ನಾಲ್ಕು ತತ್ವಗಳು ಪ್ರಕೋರಾರ ನೈಸರ್ಗಿಕ ಕೃಷಿಯ ಮೂಲ ತತ್ವಗಳು. ಅದರೆ ಇವು ಅವರ ಕೃಷಿ ಪದ್ಧತಿಯ ಬುನಾದಿ ಎಂದು ಮಾತ್ರ ಹೇಳಿದ್ದೇನಲ್ಲದೆ ಇದಷ್ಟುನ್ನು ಕುರುಡುಕುರುಡಾಗಿ ನಮ್ಮ ರೈತರು ಅನುಸರಿಸ ಹೋದರೆ ತೊಂದರೆ ಕಟ್ಟಿಟ್ಟಿ ಬುತ್ತಿ. ಏಕೆಂದರೆ ಈ ಮೂಲ ತತ್ವಗಳ ಆಧಾರದ ಮೇಲೆ ಬೆಳೆಗಳನ್ನು ಬೇರೆಬೇರೆ ಭೌಗೋಳಿಕ ಪರಿಸರಗಳಲ್ಲಿ ಬೆಳೆಯಬೇಕಾದ ರೈತರು ತಮ್ಮ ಪ್ರಯೋಗಶೀಲತೆಯಿಂದ ತಿಳಿದಕೊಳ್ಳಬೇಕಾದ ಅಂಶಗಳು ತುಂಬಾ ಇವೆ. ಈಗಲೂ ನಮ್ಮಲ್ಲಿ ಶೇಕಡಾ ತೊಂಭತ್ತರಮ್ಮ ಜನ ರೈತರು ಯಾವುದೇ ರಸಗೊಬ್ಬರಗಳ ನ್ನಾಗಲೀ, ಶ್ರಮಿ ನಾಶಕಗಳನ್ನಾಗಲೀ ಉಪಯೋಗಿಸುತ್ತಿಲ್ಲ. ಆದರೂ ಅವರ ಉತ್ಪಾದನೆಯಾಗಲೀ, ಅವರ ನೆಲದ ಸಾರವಾಗಲೀ ಗಣನೀಯವಾಗಿ ವೃದ್ಧಿಸಿಲ್ಲವೆಂಬುದನ್ನು ನಿಮ್ಮ ಗಣನೆಗೆ ತರಬಿಯಸುತ್ತೇನೆ. ಇಂಥ ಸಂದರ್ಭಗಳಲ್ಲಿ ನಮ್ಮ ರೈತ ಸಹದೋಗಿಗಳು ತುಂಬಾ ಎಚ್ಚರದಿಂದ ಯೋಚಿಸಬೇಕು. ಪ್ರಕೋರಾರ ನೈಸರ್ಗಿಕ ಕೃಷಿ ವಿಧಾನ ಆಧುನಿಕ ಕೃಷಿ ಪದ್ಧತಿಯಂತೆ ಒಂದು ಸಮೀಕರಣವನ್ನು ಸೂಚಿಸುವುದಿಲ್ಲ. ಪ್ರತಿ

## ೧೯ ಸಹಜ ಕೃಷಿ : ಒಂದು ಪರಿಚಯ

ಯೋಂದು ಭೂಮಿಯೂ ವಿಶ್ವವಾದುದು. ಅಲ್ಲಿ ಬೆಳೆಯುವ ಬೆಳೆಯೂ ವಿಶ್ವವಾಗಿರುತ್ತದೆ. ಮತ್ತು ಆ ಬೆಳೆ ಬೆಳೆಯಬೇಕಾದ ಪರಿಸರಪೂ ವಿಶ್ವವಾಗಿರುತ್ತದೆ. ನೈಸೀಕ ಕೃಷಿ ಮಾಡಬೇಕಾದ ರೈತುದನ್ನು ಸೂಕ್ಷ್ಮವಾಗಿ ಗಮನಿಸಿ ತಿಳಿದುಕೊಳ್ಳಬೇಕು.

ಈಗ ಪ್ರಕೋಕಾ ಸ್ವಂತಃ ತಮ್ಮ ಕೃಷಿಯಲ್ಲಿ ಮೇಲೆ ಹೇಳಿದ ಮಾರುತ್ತೆಗಳನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ನೋಡೋಣ. ಪ್ರಕೋಕಾ ತಮ್ಮ ಗದ್ದೆಗಳಲ್ಲಿ ಭತ್ತೆ ಮತ್ತು ಬಾಲ್ರ್ ಅಥವಾ ಗೋಧಿ ಬೆಳೆಗಳನ್ನು ವರ್ಣಿಸಿ ಎರಡು ಬಾರಿ ಬೆಳೆಯುತ್ತಾರೆ.

ಮೊದಲು, ಪ್ರಕೋಕಾ ಭತ್ತೆ ಕುಯಾಗುವುದಕ್ಕಿಂತ ಮೊದಲೇ, ಅಂದರೆ ಅಕ್ಕೋಬರಾನಲ್ಲಿ, ಕೊಲ್ಲೀವರ್ (ಅಂದರೆ ನಾವು ಗದ್ದೆಗಳನ್ನು ಫಲವತ್ತು ಮಾಡಲು ಹಾಕುವ ಅಪ್ಪಸೆಬಿನ ರೀತಿಯ ಗಿಡ) ಮತ್ತು ಬಾಲ್ರ್ ಬೀಜವನ್ನು ಭತ್ತೆದ ನಡುವೆಯೇ ಎರಡಿಬಿಡುತ್ತಾರೆ. ಆಗ ಭತ್ತೆದ ಬೆಳೆ ಇನ್ನೂ ಬೆಳೆಯುತ್ತಾ ಇರುತ್ತದೆ. ಭತ್ತೆದ ಗದ್ದೆಗಳಿಗೆ ಅವರು ನಮ್ಮಲ್ಲಿಯಂತೆ ನೀರು ನಿಲ್ಲಿಸುವುದೇ ಇಲ್ಲ. ಕೇವಲ ಭೂಮಿ ತೇವ ಇಧ್ಯರೆ ಸಾಕು, ಭತ್ತೆ ಉತ್ಪಷ್ಟವಾಗಿ ಬೆಳೆಯುತ್ತದೆ. ಕೊಲ್ಲೀವರ್ ಮತ್ತು ಬಾಲ್ರ್ ಬೀಜಗಳು ಮೊಳಕೆಯಿಡುವು ಸುಮಾರು ಒಂದು ಅಥವಾ ಒಂದೂಪರೆ ಇಂಚು ಎತ್ತರಕ್ಕೆ ಬೆಳೆಯಾವ ಸಮಯಕ್ಕೆ ಸರಿಯಾಗಿ ಭತ್ತೆ ಚಣ್ಣಾಗಿ ಕುಯಿಸಿಗೆ ಬರುತ್ತದೆ. ಆಗ ಭತ್ತೆವನ್ನು ನಮ್ಮಲ್ಲಿ ಮಾಡಿದಂತೆಯೇ ಕುಡಿಗೋಲಿನಿಂದ ಕಟ್ಟಾವು ಮಾಡುತ್ತಾರೆ. ಕುಯಿಸಿನ ಸಮಯದಲ್ಲಿ ಕೊಲ್ಲೀವರ್ ಮತ್ತು ಬಾಲ್ರ್ ಸಸಿಗಳು ಕೆಲಸಗಾರರ ಕಾಲುತ್ತಳೆಕ್ಕೆ ಸಿಕ್ಕಿ ಸುಗ್ಗನುರಿಯಾಗುತ್ತಾದರೂ ಅದರಿಂದ ಅವಕ್ಕೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ. ಭತ್ತೆವನ್ನೆಲ್ಲಾ ಒಕ್ಕಿಯಾದ ಮೇಲೆ ಭತ್ತೆದ ಹುಲ್ಲನ್ನು ಅದೇ ಗದ್ದೆಗಳ ಮೇಲೇ ಯರ್ಜಬಿರಿಯಾಗಿ ಎರಡಿಬಿಡುತ್ತಾರೆ. ಕಾಳುಗಳನ್ನು ತೆಗೆದುಹಂಡ ಮೇಲೆ ನಮಗೆ ಅನಗತ್ಯವಾದುದೆಲ್ಲವನ್ನೂ ಮತ್ತೆ ಅದೇ ಭೂಮಿಗೆ ಹಿಂದಿರುಗಿಸಬೇಕಾದುದು ಸಹಜ ಕೃಷಿಯ ಅರ್ತಿಂತ ಪ್ರಮುಖ ಅಂಶಗಳಲ್ಲಿ ಒಂದು. ಹುಲ್ಲನ್ನು ಗದ್ದೆಗೆ ಎರಡಿದ ಕೆಲವೇ ದಿನಗಳೊಳಗೆ ಚಳಿಗಾಲದ ಬೆಳೆಗಳಾದ

ಬಾಲ್ರ್ ಮತ್ತು ಕೈಲ್ಲೋವರ್‌ಗಳಿರದು ಜೀತರಿಸಿಕೊಂಡು ಬೆಳೆಯ ತೊಡಗುತ್ತುವೆ. ಈಗ ಗದ್ದೆಗಳಲ್ಲಿ ನೇಲಮಟ್ಟದಲ್ಲಿ ಬಾಲ್ರ್ ಬೆಳೆಯೂ ಬೆಳೆಯುತೊಡಿದೆ.

ಇದು ಅಧ್ಯ ಬೆಳೆದಿರಬೇಕಾದರೆ ಅಂದರೆ ಡಿಸೆಂಬರಿನ ಹೊತ್ತಿಗೆ ಭತ್ತದ ಬೀಜಗಳನ್ನು ಮತ್ತೆ ಬಾಲ್ರ್, ಕೈಲ್ಲೋವರ್‌ಗಳ ಸದುವೆಯೇ ಪ್ರಕೋಕಾ ಎರಚಿಬಿಡುತ್ತಾರೆ. ಪ್ರಕೋಕಾ ಕೈಲ್ಲೋವರ್ ಬೀಜಗಳನ್ನು ಎಡಗೆ ಸೂಧಾರು ಅ. ಕೆ. ಜಿ. ಪ್ರಮಾಣದಲ್ಲೂ, ಬಾಲ್ರ್ ಬೀಜಗಳನ್ನು ಅಣ ಕೆ ಜಿ. ಪ್ರಮಾಣದಲ್ಲೂ ಎರಚುತ್ತಾರೆ. ಈ ಬೀಜ ಪ್ರಮಾಣ ಮನ್ನು ಪ್ರತಿಯೊಬ್ಬ ರೈತನೂ ತನ್ನ ಗದ್ದೆಯ ಸಾರಸ್ಥಿತ್ಯಮ್ಮು ನೋಡಿ ನಿರ್ಧರಿಸಬೇಕು. ಅಗತ್ಯಕ್ಕಿಂತ ಕೊಂಡ ಹೆಚ್ಚು ಬೀಜಗಳನ್ನೇ ಎರಚು ಪ್ರದು ಒಳ್ಳೆಯಾದೆಂದು ಅವರ ಅಭಿಪ್ರಾಯ.

ಡಿಸೆಂಬರಿನ ವೇಳೆಯಲ್ಲಿ ಭತ್ತದ ಎರಚಿದರೂ ಚಳಿಗಾಲದಲ್ಲಿ ಭತ್ತ ಮೊಳಕೆಯಾಡೆಯದೆ ಗದ್ದೆಗಳಲ್ಲಿ ಜೂನ್‌ಪರೆಗೂ ಹಾಗೇ ಇರುತ್ತದೆ. ಇದಲ್ಲದೆ ಬಾಲ್ರ್‌ಯನ್ನು ಕಟ್ಟಾವು ಮಾಡುವ ಸಂದರ್ಭದಲ್ಲಿ ಭತ್ತ ಬಿತ್ತನೆ ವಾಡಬಹುದು. ಒದ್ದೆ ಭತ್ತವನ್ನು ಸುಣ್ಣನೆಯ ಧಾರಿನಂಥ ಮಣ್ಣನಲ್ಲಿ ಉರುಳಾಡಿಸಿ ಪ್ರಟಿ ಪ್ರಟಿ ಮಣ್ಣನ ಗೋಲಿಗಳನ್ನಾಗಿ ಮಾಡಿ ಬಿತ್ತ ಪ್ರದು ಒಳ್ಳೆಯಾದು. ಈ ಕ್ರಮದಿಂದ ಭತ್ತದ ಬೀಜಗಳನ್ನು ತಿನ್ನುವ ದಾಟ್ ಮತ್ತು ಇಲಿಗಳ ಕಾಟ ತಪ್ಪಿತ್ತದೆ.

ಮೇನಲ್ಲಿ ಚಳಿಗಾಲದ ಬಾಲ್ರ್‌ಯನ್ನು ಕುಯ್ಯಲ್ಲ ಮಾಡಿದನಂತರ ಮತ್ತೆ ಒಕ್ಕೆ ಉಳಿದ ಬಾಲ್ರ್ ಹುಲ್ಲನ್ನು ಭತ್ತದ ಹುಲ್ಲಿನಂತೆಯೇ ಗದ್ದೆಗೆ ಹಿಂದಿರುಗಿಸಲಾಗುತ್ತದೆ. ಈ ಹುಲ್ಲನ್ನು ಗದ್ದೆಗೆ ಯರ್ತಾಬಿರಿ ಎರಚಿದ ನಂತರ ಒಮ್ಮೆ ನೀರನ್ನು ಸುಮಾರು ಒಂದು ವಾರದಿಂದ ಹತ್ತು ದಿನಗಳವರೆಗೆ ಗದ್ದೆಗೆ ಕಟ್ಟುತ್ತಾರೆ. ಈ ರೀತಿ ನೀರು ನಿಲ್ಲಿಸು ಪ್ರಥರಿಂದ ಹುಲ್ಲಿನ ಹೊಬ್ಬಿಕೆಯ ಅಡಿ ಇರುವ ಭತ್ತ ಮೊಳಕೆಯಾಡೆದು ಮೇಲೆಳಲು ಸಹಾಯವಾಗುತ್ತದೆ. ಮತ್ತು ಕೈಲ್ಲೋವರ್ ಕಳಿ ದುರ್ಬಲ ವಾಗಿ ಭತ್ತದ ಸಸಿಗಳಿಗೆ ಸಹಾಯವಾಗುತ್ತದೆ.

ಅಲ್ಲಿಗೆ ಘುಕೋಕಾ ಕೆಲಸ ಮುಗಿಯಿತು. ಅಕ್ಷಸ್ವಾತ್ ಮಳ್ಳಿ ಇಲ್ಲದೆ ತೊಂದರೆಯಾದರೆ ವಾತ್ರ ಭತ್ತಕ್ಕೆ ತೇವ ಅರದಂತೆ ನೀರು ಕಟ್ಟಿ ನಿಲ್ಲಿಸುವುದಿಲ್ಲ. ಮಳೆಗಾಲದಲ್ಲಿ ಬೀಳುವ ಮಳೆಯ ನೀರೇ ಗದ್ದೆಗಳಿಗೆ ಸಾಕಾಗುತ್ತದೆ.

ಗದ್ದೆಯಲ್ಲಿನ ಭತ್ತ ಕಟಾವಿಗೆ ಬರುವ ಹೊದಲೇ ಮತ್ತೆ ಎಂದಿ ನಂತೆ ಗದ್ದೆಗೆ ಕೊನ್ನೀವರ್ರೋ ಮತ್ತು ಬಾಲ್ರ್ ಬೀಜಗಳನ್ನು ಎರಡಿ ಜಳಿ ಗಾಲದ ಬೀಳಿಗೆ ಬಿತ್ತನೆಯಾಗುತ್ತದೆ.

ಘುಕೋಕಾ ಒಂದು ಎಕರೆಗೆ ಹದಿನಾರರಿಂದ ಇಪ್ಪತ್ತು ಕೆಜಿಗಳಮ್ಮೆ ಭತ್ತ ಬಿತ್ತನೆ ವಾಡುತ್ತಾರೆ, ವಾತ್ರ ಹೊಳಕೆ ಬಂದಿರುವ ಪ್ರಮಾಣ ನೋಡಿಕೊಂಡು ಅಗತ್ಯಬಿದ್ದರೆ ಇನ್ನುಮ್ಮೆ ಎರಡುತ್ತಾರೆ. ಈ ಕ್ರಮದಲ್ಲಿ ಘುಕೋಕಾ ಇದೀಗ ಸರಾಸರಿ ಇಪ್ಪತ್ತಾಲ್ಕು ಕ್ಷೀಂಟಾಲ್ ಭತ್ತ ಒಂದು ಎಕರೆಗೆ ಬೀಳಿಯುತ್ತಿದ್ದಾರೆ. ಇದು ಆ ಪ್ರದೇಶದ ಇತರೆ ಆತ್ಮತ್ವವು ರಾಸಾಯನಿಕ ಮತ್ತು ಸಾಂಪ್ರದಾಯಿಕ ಕೃಷಿಯ ಸರಾಸರಿಗೆ ಸಮನಾಗಿದೆ. ಇದಕ್ಕಿಂತ ಮುಖ್ಯವಾಡುದಂದರೆ ಘುಕೋಕಾರ ಉತ್ಪನ್ನ ಪರ್ವತಿಂದ ಪರ್ವತಕ್ಕೆ ಒಂದೇ ಸಮ ಹೆಚ್ಚಿತ್ತಾ ಹೋಗುತ್ತಿದೆ. ಇದಕ್ಕೆ ಮಣಿಷ ನಿರಂತರವಾಗಿ ಫಲವತ್ತಾಗುತ್ತಾ ಹೋಗುತ್ತಿರುವುದೇ ಕಾರಣ. ಕೊಟ್ಟಿಗೆ ಗೊಬ್ಬರ ಬಳಸಿ ವಾಡುತ್ತಿರುವ ಸಾಂಪ್ರದಾಯಿಕ ಕೃಷಿಯಲ್ಲಿ ಉತ್ಪಾದನೆ ಒಂದೇ ರೀತಿಯಲ್ಲಿ ಇರುತ್ತದೆ. ರಾಸಾಯನಿಕ ಕೃಷಿಯಲ್ಲಿ ಪ್ರತಿಪರ್ವ ಹೆಚ್ಚಿ ಖಿಚ್ರ ವಾಡದ ಹೊರತು ಉತ್ಪಾದನೆ ಇಂದುವಿವಾಗತೋಡಗುತ್ತದೆ.

ಘುಕೋಕಾ ತಮ್ಮ ಈ ಭತ್ತ ಬೀಳಿಯುವ ಪದ್ಧತಿಯನ್ನು ಅಲ್ಲಿನ ಹವಾಮಾನದ ರೀತಿನಿಂತಿಗಳನ್ನನುಸರಿಸಿ ಸೈಸಿಕ ವಿದ್ಯಮಾನದಂತೆಯೇ ರೂಪಿಸಿದ್ದಾರೆ. ಆದ್ದರಿಂದ ಕನಾಟಕದಲ್ಲಿ ಹೊದಲಬಾರಿಗೆ ಸಹಜ ಕೃಷಿ ಅನುಸರಿಸ ಬಯಸುವವರು ಘುಕೋಕಾರ ಕ್ರಮಗಳನ್ನು ಒಂದು ಕರಡು ರೂಪರೇಶಿಗಳಂತೆ ಸ್ವೀಕರಿಸಬೇಕೆ ಹೊರತು ಮಕ್ಕಿಕಾ ಮಕ್ಕಿ ಅನುಸರಿಸಬಾರದು. ಅದಾಯ ಏಪ್ಪೇ ಇರಲಿ ವಿಚೀರ್ ಇಲ್ಲದ ಈ ಕ್ರಮ ಲಾಭದಾಯಕ ಎನ್ನುವುದರಲ್ಲಿ ಅನುವಾನವೇ ಇಲ್ಲ.

## ಳಿ. ಸಹಜ ಕೃಷಿಯ ಹೆಚ್ಚಿಗಳು

**ರೋಗ** ಪ್ರಕೋಂಕಾ ಕೃಷಿ ವಿಧಾನದ ಒಂದೊಂದು ಅಂಶವನ್ನೂ ಒಂದೊಂದಾಗಿ ವಿಶ್ಲೇಷಿಸುತ್ತಾ ನೋಡೋಣ. ಏಕೆಂದರೆ ಈ ವಿಧಾನ ದಲ್ಲಿ ಬಂದಪ್ಪ ಭತ್ತೆ ಬೆಳೆಯುವುದು ತನ್ನಿಂದ ತಾನೇ ದೊಡ್ಡ ಸಾಧನೆ ವಿನಲ್ಲ. ಈ ವಿಧಾನದ ಕೃಷಿಯಿಂದ ರೈತನಿಗೆ ಮೂಡುವ ಅರಿವು ಅತ್ಯಂತ ಮುಖ್ಯ. ಪ್ರಕೋಂಕಾ ಜೀವನದ ಗುರಿ ಕಡಿಮೆ ಕ್ರಮದಲ್ಲಿ ಹೆಚ್ಚಿನ ಉತ್ಪಾದನೆ ಮಾಡುವುದೊಂದೇ ಅಲ್ಲ. ತನ್ನ ಪರಿಸರದ ಬಗ್ಗೆಯೂ ತಿಳುವಳಿಕೆ ಮತ್ತು ಜೀವನದ ಸುಖ ನೇಮ್ಮಿದಿಗಳೂ ಅತ್ಯಂತ ಮುಖ್ಯವಾದವು. ಅಂದರೆ ರೈತರನ್ನು ಲಕ್ಷ್ಯಾಧಿಪತಿಗಳನ್ನಾಗಿ ಮಾಡುವುದಲ್ಲ. ಸುಖಿಸಂತೋಷ ನೇಮ್ಮಿದಿಗಳಿಂದ ಬದುಕುವ ಪರಿಪೂರ್ಣ ಮಾನವರನ್ನಾಗಿ ಮಾಡುವುದು.

ಒಂದು ಕೃಷಿ ಭೂಮಿಯಿಂದ ಏನಾದರೂ ಬೆಳೆ ಬೆಳೆದರೆ ಅದರಲ್ಲಿ ತಮ್ಮಗೆ ಅಗತ್ಯವಾದ ಕಾಳುಗಳನ್ನು ಇಟ್ಟಿಕೊಂಡು ಏಕುದೆಲ್ಲವನ್ನೂ ಅದೇ ಭೂಮಿಗೆ ಹಿಂದಿರುಗಿಸುವುದು ಅಗತ್ಯ ಎನ್ನುತ್ತಾರೆ ಪ್ರಕೋಂಕಾ. ಅದ್ದರಿಂದ ಭತ್ತ, ರಾಗಿ, ಬಾಲ್ಯ ಇವುಗಳನ್ನು ಬೆಳೆದಾಗ ಒಕ್ಕ ಕಾಳುಗಳನ್ನು ಬೇರೆಡಿಸಿದ ನಂತರ ಮಲ್ಲನ್ನೆಲ್ಲಾ ಮತ್ತೆ ಅದೇ ಗದ್ದೆಗಳಿಗೆ ಒಯ್ದು ಎರಚಿಬಿಡುವುದು ಪ್ರಕೋಂಕಾ ಕೃಷಿಯ ಒಂದು ಪ್ರಥಾನವಾದ ಅಂಶ. ಈ ವಿಷಯ ಎತ್ತಿದೊಡನೆಯೇ ನೇಮ್ಮಿ ರೈತರು ತಮ್ಮ ದನಗಳಿಗೆ ಮೇವು ಬೇಡವೇ ಎಂದು ತಕರಾರು ತೆಗೆಯುತ್ತಾರೆಂಬುದು ನನಗೂ ಗೊತ್ತು. ಅದರೆ ಈ ದನಗಳ ಅಗತ್ಯ ಏಕೆ? ಪ್ರಕೋಂಕಾ ವಿಧಾನದಲ್ಲಿ ಕೊಟ್ಟಿಗೆ ಗೊಬ್ಬಿರದ ಅಗತ್ಯ ತೀರಾ ಕಡಿಮೆ. ಇನ್ನು ನೆಲವನ್ನು ಉಳುವ ಅಗತ್ಯವೇ ಇಲ್ಲದುದರಿಂದ ಎತ್ತಿಗಳೂ ಬೇಡ. ಹಾಲಿಗಾಗಿ, ಅಂದರೆ, ನೇಮ್ಮಿಲ್ಲಿನ ಮಂದೆ ಮಂದೆ ದನಗಳಲ್ಲಿ ಎಲೊಂಕಿ

ಒಂದೆರಡು ದನಗಳು ಒಂದೊಂದು ಚಟ್ಟಾಕು ಹಾಲು ಕರೆಯುತ್ತವೆ. ಈ ಚಟ್ಟಾಕು ಹಾಲಿಗಾಗಿ ಈ ಮಂದೆಗಳನ್ನು ನೇರೆಡಿಕೊಳ್ಳುತ್ತಾ ಇವುಗಳು ಮಾಡುವ ಪರಿಸರ ನಾಶವನ್ನೂ, ಬೆಳೆಗಳ ನಾಶವನ್ನೂ ಸಹಿಸುತ್ತಾ, ಇವುಗಳಿಂದ ಬೆಳೆಗಳನ್ನು ಸಂರಕ್ಷಿಸಲು ಪ್ರತಿವರ್ಷವೂ ಭದ್ರಬೇಲಿ ಮಾಡುತ್ತಾ, ದಿನಾ ದನ ಕಾರ್ಯವನ್ನೊಡನೆ ಜಗತ್ವಾದತ್ತಾ ಇರುವುದು ಏಕೆ? ಮಲೆನಾಡಿನಲ್ಲಿ ಎಷ್ಟೋ ಕಡೆ ಬೇಸಿಗೆ ಬೆಳೆ ಬೆಳೆಯುವ ಅನುಕೂಲವಿದ್ದವರೂ ಸಹ ದನಗಳ ಕಾಟ ತಡೆಯಲಾರದೆ ಅದನ್ನು ನಿಲ್ಲಿಸಿದ್ದಾರೆ. ಅನೇಕ ಗೌರವಗಳಲ್ಲಿ ಈ ದನಗಳ ಪುಂಡಾಟಿ ದಿಂದಲೇ ಮಾರಾಮಾರಿ, ಜಗತ್, ದ್ವೀಪಗಳು ತಾಂಡವವಾಡುತ್ತವೆ. ಮೂರು ಕಾಸಿನ ಹಾಲಿಗೆ ನೂರಾರು ರೂಪಾಯಿಯ ಶಲೇನೋವನ್ನು ಅಂಟಿಸಿಕೊಂಡಂತಲ್ಲವೇ? ಹಾಲು ಆಗತ್ಯವಾದರೆ ಹಾಲಿಗಾಗಿಯೇ ಇರುವ ತಳಿಗಳನ್ನು ಸಾಕಿ ಅವುಗಳಿಗೆ ಆಗತ್ಯವಾದ ಮೇವನ್ನು ರೈತನೇ ಬೆಳೆದು ನೇರೆಡಿಕೊಳ್ಳುವುದು ವಿಹಿತವೇ ಹೊರತು ಒಣಹೆಲ್ಲು ತೀಂದು ಮುರುಟಿಕೊಂಡ ಈ ಕ್ಷುದ್ರ ದನಗಳ ಮಂದೆಗಳಿಂದ ರೈತರು ಮುಕ್ತರಾಗುವುದೇ ಒಳ್ಳೆಯದು.

ಭತ್ತದ ಹುಲ್ಲನ್ನು ಒಕ್ಕಿದೆ ಸಂತರ ಹಿಂದಿರಿಗಿಸಿದರೆ ಚೆಳಿಗಾಲದ ಬೆಳೆಗೆ ಒಳ್ಳೆಯ ಮುಚ್ಚಿಗೆಯಾಗುತ್ತದೆ. ಬಾಲ್ಯ ಹುಲ್ಲನ್ನು ಮತ್ತೆ ಮಳಗಾಲದ ವೇಗಿಗೆ ಭತ್ತದ ಮೇಲೆ ಹೊದಿಸಿದರೆ ಅದು ಹಕ್ಕಿ, ಇಲಿಗಳ ಕಾಟದಿಂದ ಭತ್ತದ ಬೀಜಗಳು ವಾಳಾಗದಂತೆ ಕಾರ್ಯತ್ವವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇದು ಲಡ್ಡಾಗಿ ಕುಸಿದು ನೆಲದೊಳಗೆ ಕೊಳೆಯುತ್ತಾ ಕ್ರಮಿಕೆಟಿಗಳ ಮತ್ತು ಬೂಸ್ಟುಗಳ ಕ್ರಿಯೆಯಿಂದ ಗೊಬ್ಬರವಾಗುತ್ತಾ ನಿರಂತರವಾಗಿ ಭೂಮಿಯ ಸಾರವನ್ನೂ, ಭೂಮಿಯ ಮೃದುತ್ವವನ್ನೂ ಹೆಚ್ಚಿಸುತ್ತಾ ಹೋಗುತ್ತದೆ. ಸುಮಾರು ಇಪ್ಪತ್ತು ಪರ್ಫೆಗಳ ಅವಧಿಯಲ್ಲಿ ಪುಕೋಕಾರ ಗದ್ದೆಗಳ ಮೇಲ್ಮೈ ಅಥ ಅಡಿಗಳವರೆಗೆ ಸಾರವತ್ತಾಗಿ ಸ್ಪೂಂಡಿನಂತೆ ಮೃದುವಾಗಿದೆ. ಇದಕ್ಕೆ ಮೂಲಕಾರಣ ಹುಲ್ಲನ್ನೆಲ್ಲ ಮತ್ತೆ ಗದ್ದೆಗೆ ಹಿಂದಿರಿಗಿಸಿರುವುದು ಮತ್ತು ಈವರೆಗೂ ಗದ್ದೆಯನ್ನು ಉಳಿಮೆ ಮಾಡಿದೆ ಇರುವುದು. ಕೊಟ್ಟಿಗೆ ಗೊಬ್ಬರದ ಅಗತ್ಯ ಇಂಥ ಭೂಮಿಗೆ ಇರುವುದೇ ಇಲ್ಲ.

ಪ್ರಕೋಪಾರ್ಥಿ ಪ್ರಭಾವಿತರಾದ ಕೆಲವು ಸಂಶೋಧನೆಗಳನ್ನು ಮಾಡಿ ಗಢೆಗಳಿಗೆ ಹಾಕಿದರು. ಇನ್ನು ಕೆಲವರು ಹುಲ್ಲನ್ನು ನೀಟಾಗಿ ಚಾಪೆಗಳಂತೆ ಗಡ್ಡೆಯುದ್ದಕೊಂಡಿಸಿದರು. ಅವರಿಗೆಲ್ಲಾಗೆ ಗಡ್ಡೆಗಳಿಗೆ ಎರಚಿದ ಬೀಜ ಮೊಳಕೆ ಒಡೆಯುವುದರಲ್ಲಿ ತೊಂದರೆಯಾಯ್ತು. ಪ್ರಕೋಪಾ ಹೇಳುತ್ತಾರೆ, “ಇದನ್ನೆಲ್ಲ ಪ್ರಯೋಗಗಳನ್ನು ಮಾಡಿ ನೋಡಿಯೇ ನಾನು ಹುಲ್ಲನ್ನು ಸ್ವಾಭಾವಿಕವೆನ್ನುವಂತೆ ಎರಾಬಿರಿ ಎರಚುವುದೇ ಶೈಪ್ಪಿಂಬಿ ತೀವ್ರಾನಕ್ಕೆ ಒಂದೆ” ಎಂದು.

630

### TEJ NO.

ಪ್ರಕೋಪಾ ಗಡ್ಡೆಗಳಿಗೆ ಹಳಯ ಘಸಲು ಕುಯ್ಯಾಗುವುದಕ್ಕೆ ಮೊದಲೇ ವ್ಯಾಂದಿನ ಬೆಳೆಯ ಬೀಜಗಳನ್ನು ಬಿತ್ತಿ ಬಿಡುವುದರಿಂದ ಒಂದು ಅನುಕೂಲ ಎಂದರೆ ಪಕ್ಕಿಗಳು ಅದರಲ್ಲಾಗ ಗುಬ್ಬಜ್ಜಿಗಳಿಗೆ ಬಿತ್ತನೆ ಬೀಜ ಸಿಕ್ಕುವುದಿಲ್ಲ ಎನ್ನುವುದು. ಮೊದಮೊದಲು ಪ್ರಕೋಪಾ ಕುಯ್ಯಾನ ಅನಂತರ ಬೀಜ ಬಿತ್ತನೆಯಿದ್ದಾಗ ಅವರ ಹಿಂದೆಯೇ ಗುಬ್ಬಿಗಳು ತಂಡೋಪತಂಡವಾಗಿ ಒಂದು ಬಿತ್ತನೆಯನ್ನೆಲ್ಲ ಕಬಳಿಸಿದ್ದಿದ್ದವು. ಆದರೆ ನಿಂತ ಘಸಲಿನ ನಡುವೆಯೇ ಬೀಜ ಎರಚಿದರೆ ಬೀಜಗಳು ಬೆಳೆಯ ನಡುವೆ ಹುದುಗುವುದರಿಂದ ಈ ತೊಂದರೆ ಶಪ್ಪತ್ತೆದೆ ಎನ್ನುತ್ತಾರೆ. ಆದರೆ ನಮ್ಮ ವಾತಾವರಣದಲ್ಲಿ ಇದು ಸಾಧ್ಯವಾಗದೆ ಹೋದರೆ ರೈತರು ಪ್ರಕೋಪಾ ಹೇಳುವ ಇನ್ನೊಂದು ವಿಧಾನ ಇನ್ನಾಸಿಸಬಹುದು. ಒದ್ದು ಭತ್ತವನ್ನು ನುಣ್ಣನೆಯ ಮಣಿನಲ್ಲಿ ಉರುಳಾಡಿಸಿ ಮಣಿನ ಗೋಲಿಗಳನ್ನಾಗಿ ಮಾಡಿ ಬಿತ್ತಬಹುದು. ಒಬ್ಬನೇ ರೈತ ಒಂದೇ ದಿನದಲ್ಲಿ ಹಲವಾರು ಎಕರೆಗಳಿಗಾಗುವಷ್ಟು ಬಿತ್ತನೆ ಬೀಜದ ಗೋಲಿಗಳನ್ನು ತಯಾರು ಮಾಡಿಕೊಳ್ಳಬಹುದು.

ಮೊದಮೊದಲು ಪ್ರಕೋಪಾ ನೆಲದಲ್ಲಿ ಚಿಕ್ಕ ಕೆಳಗಳನ್ನು ಮಾಡಿ ಬೀಜ ಹಾಕುತ್ತಿದ್ದರು. ಆದರೆ ಕೊನೆಗೆ ನೆಲದ ಮೇಲೆ ಬಿದ್ದಿದ ಬೀಜ ಗಳಿಂದ ಮೊಳಕೆಯಾಡೆದು ನೆಲದೊಳಕ್ಕೆ ಬೇರು ಕೊಡುವ ಸಸಿಗಳು ರೋಗನಿರೋಧಕ ಶಕ್ತಿಯಲ್ಲಿ, ಕಾಳು ಕಟ್ಟುವುದರಲ್ಲಿ, ಬೆಳಿದು ನೆಲಕ್ಕೆ ಬೀಳದೆ ನಿಲ್ಲುವುದರಲ್ಲಿ ಬೇರೆ ರೀತಿಯಲ್ಲಿ ನಾಟಿ ಮಾಡಿದ ಸಸಿಗಳಿಂತ

## ೨೨ ಸಹಜ ಕೃಷಿ : ಒಂದು ಪರಿಚಯ

ಬಲಶಾಲಿಗಳಿಂದು ಅರಿತ ಮೇಲೆ ಘೋಕಾ ಈಗ ಸುಮ್ಮನೆ ಗಡ್ಡಗೆ ಬೀಜ ಗಳನ್ನು ಎರಚಿ ಅದರ ಮೇಲೆ ಕಟಾವಾದ ಹುಲ್ಲನ್ನು ಬಿಸಾಕ ನಿಶ್ಚಯಿಸಿ ಯಿಂದ ಮನೆಗೆ ಒಂದುಬಿಡುತ್ತಾರೆ.

ಘೋಕಾ ಭತ್ತೆ ಬೆಳೆಯುವ ಸಾಂಪ್ರದಾಯಿಕ ಕ್ರಮದಂತೆ ಗಡ್ಡ ಗಳಲ್ಲಿ ಅಥ ಅಡಿಯವ್ತರಿಗೆ ನೀರು ನಿಲ್ಲಿಸುವುದನ್ನು ಸಂಪೂರ್ಣ ವರ್ಜಿನಿ ದಾಖಲಾಗೆ ಬೇರೆಯವರ ಗಡ್ಡಗಳಲ್ಲಿ ಭತ್ತೆ ಸೊಂಪಾಗಿ ನಾಲ್ಕು ಅಡಿ ಎತ್ತರದೂರಿಗೆ ಬೆಳೆದಿದ್ದರೂ ಘೋಕಾ ಗಡ್ಡಗಳ ಭತ್ತೆದ ಸಸಿಗಳು ಅದರ ಅರ್ಥದಷ್ಟು ಎತ್ತರವಿರುವುದಿಲ್ಲ.

ಘೋಕಾನನ್ನು ನೋಡಲು ಒಂದಫರೆಲ್ಲಾ ಇದನ್ನು ನೋಡಿ ಗಾಬರಿಯಾಗಿ ಕೇಳುತ್ತಾರೆ, “ಘೋಕಾ ಅಜ್ಞ, ನಿನ್ನ ಗಿಡಗಳು ಹೀಗಾಗ್ತಿ ಕಿಂತ ಇದರಿಂದೇನೂ ತೊಂದರೆ ಇಲ್ಲ ತಾನೇ?”

“ನೀನೇನೂ ತೊಂದರೆ ಇಲ್ಲ. ಭತ್ತೆ ಇರಬೇಕಾದ್ದೇ ಹೀಗೆ. ನಿಶ್ಚಯಿಸಿಯಂದಿರಿ” ಎನ್ನತ್ತಾರೆ ಘೋಕಾ.

ಅರ್ಪಕೆ ಮಾಡಿ ಗಿಡಗಳನ್ನು ಸೊಂಪಾಗಿ ಬೆಳೆಸುವುದರಿಂದಲೇ ಇಳುವರಿ ಕಡಿಮೆಯಾಗುತ್ತದೆಂದು ಘೋಕಾ ಅಭಿಪ್ರಾಯ ಪಡುತ್ತಾರೆ. ನೀರು ನಿಲ್ಲಿಸದೆ ಬರೇ ಮಳೆ ನೀರಿನ ಶೇಷದಲ್ಲೇ ಬೆಳೆಯುವ ಘೋಕಾನ ಭತ್ತೆ ಲುಂಂ ಕೇಜಿ ಹೆಲ್ಲಿಗೆ ೬೮೦೦ ಕೇಜಿ ಭತ್ತೆ ಕೊಡುತ್ತದೆ. ಅದರೆ ಸೊಂಪಾಗಿ ಬೆಳೆದ ಇತರೆ ಕೃಷಿ ವಿಧಾನದ ಭತ್ತೆ ಲುಂಂ ಕೇಜಿ ಹುಲ್ಲಿಗೆ ೨೦೦೦ ಕೇಜಿ ಭತ್ತೆಕ್ಕಿಂತ ಹೆಚ್ಚಿಗೆ ಹೋಗುವುದಿಲ್ಲ. ಅಂದರೆ ಹುಲ್ಲಿನ ಶೈಕ್ಷಿಕ್ತಿ ಶೇಕಡ ೨೦ ರಪ್ಪು ಹೆಚ್ಚಿ ಭತ್ತೆ ಸಹಜ ಕೃಷಿಯಲ್ಲಿ ದೊರೆಯುತ್ತದೆ ಎಂದಾಯ್ತು.

ಘೋಕಾ ಪ್ರಕಾರ ಭತ್ತೆಕ್ಕೆ ಭೂಮಿಯಲ್ಲಿ ಶೇಕಡ ಅರವತ್ತರಷ್ಟು ತೇವ ಇದ್ದರೆ ಸಾಕು. ಮಳೆಗಾಲದಲ್ಲಿ ಮಳೆಯ ನೀರೇ ಇಮ್ಮು ತೇವಾಂಶಕ್ಕೆ ಸಾಕಾಗುತ್ತದೆ. ಈ ಪ್ರಕಾರ ನೀರು ನಿಲ್ಲಿಸದೆ ತಾವೇ ನೇಲದೊಳಕ್ಕೆ ಬೇರುಬಿಟ್ಟು ಬೆಳೆದ ಭತ್ತೆ ಶ್ರಮಿಕೇಟಗಳಿಗೂ ರೋಗಬಾಧೆ ಗಳಿಗೂ ತುತ್ತಾಗುವುದು ತೀರಾ ಕಡಿಮೆ.

ಪ್ರಕೋಕಾ ಈಗ ಒಂದು ಜವಾನಿನ ಹಳೇ ಭತ್ತದ ತಳಿಯೊಂದನ್ನು ತಂದು ಬೆಳೆಯತೋಡಿದ್ದಾರೆ. ಅದು ಸಹಜ ಕೃಷಿಗೆ ಆತ್ಮತ್ವಮವಾಗಿ ಹೊಂದಿಕೊಂಡು ಈಗಾಗಲೇ ಎಕರೆಗೆ ಮೂವತ್ತೇರಡು ಕ್ಷೀರಟಾಲುಗಳನ್ನು ಉತ್ಪಾದನೆಯಾಗುತ್ತಿದೆ. ಒಂದು ದಿನ ಈ ಭತ್ತದಿಂದ ನಾನು ಒಂದು ಎಕರೆಯಲ್ಲಿ ಸ್ವೇಧಾಂತಿಕವಾಗಿ ಸಾಧ್ಯವಾಗಬಹುದಾದ ಕೊಟ್ಟಕೊನೆಯ ವೀತಿಯನ್ನು ಮಾಟ್ಟಬಹುದು ಎಂದು ಪ್ರಕೋಕಾ ಹೇಳುತ್ತಾರೆ. ಅನೇಕ ವಿಜ್ಞಾನಿಗಳು ಸಹಜ ಕೃಷಿ ಕ್ರಮದಲ್ಲಿ ಈ ತಳಿ ಕೊಡುವ ಇಳುವರಿ ಸೋಡಿ ಗಾಬರಿಯಾಗುತ್ತಾರೆ. “ಹೀಗೆ ಈ ಕೃಷಿ ಕ್ರಮದಲ್ಲಿ ಈ ಭತ್ತ ಬೆಳೆಯುತ್ತಿದ್ದರೆ ಏನಾದರೂ ಒಂದು ತೊಂದರೆಗೆ ಸಿಕ್ಕಿಕೊಳ್ಳುತ್ತೀರಿ” ಎಂದು ಪ್ರಕೋಕಾರಿಗೆ ಎಚ್ಚರಿಕೆ ಕೊಡುತ್ತಾರೆ.

ಆದರೆ ಪ್ರಕೋಕಾ ಮೂವತ್ತು ವರ್ಷಗಳಿಂದಲೂ ಸಹಜ ಕೃಷಿ ಮಾಡುತ್ತಲೇ ಇದ್ದಾರೆ. ಯಾವ ತೊಂದರೆಯೂ ಆಗಿಲ್ಲ, ಮಣ್ಣ ದಿನ ದಿಂದ ದಿನಕ್ಕೆ ಶ್ರೀಮಂತವಾಗುತ್ತಲೇ ಹೋಗುತ್ತಿದೆ.

## ಇ. ವಿರೋಧ ಶಕ್ತಿಗಳು

ಈ ಕೋಂಕಣ ಭಕ್ತು ಬೆಳಿಯುವುದರ ಜೊತೆಗೆ ತೋಟಗಾರಿಕೆಯನ್ನು ಮಾಡುತ್ತಿದ್ದಾರೆ. ನಾನು ಮೊದಲೇ ತಿಳಿಸಿದಂತೆ ಪ್ರಕೋಂಕಣ ತಮ್ಮ ಪ್ರಯೋಗಗಳನ್ನು ಅರಂಭಿಸಿದ್ದೇ ತೋಟಗಾರಿಕೆಯಿಂದ. ಪ್ರಕೋಂಕಣ ಕಾರ ಪ್ರಯೋಗಗಳ ಫಲವಾಗಿ ಮೊದಲಲ್ಲೇ ಅವರ ಕಿಶ್ಕಳೆ ತೋಟ ಹೇಗೆ ನಾಶವಾಗಿ ಪಾಳುಫೂಮಿಯಾಯ್ತಿಂದು ನಿಮಗೆ ತಿಳಿಸಿದ್ದೇನೆ. ಭಕ್ತು, ರಾಗಿ, ಜೋಳ ಮುಂತಾದವುಗಳಲ್ಲಿ ಪ್ರಯೋಗಗಳನ್ನು ನಡೆಸುವುದಕ್ಕಾಗಿ ಬಾಗಾಯ್ತು ಅಥವಾ ತೋಟಗಳಲ್ಲಿ ಪ್ರಯೋಗ ನಡೆಸುವುದಕ್ಕಾಗಿ ಕಲಾರು ಮಾಲ ಭೂತ ವ್ಯಾತ್ಯಾಸಗಳಿವೆ. ಪ್ರತಿವರ್ಷವೂ ಕುಂಟ್ಯಾ ಹೊಸದಾಗಿ ಬಿತ್ತನೆ ಮಾಡಬೇಕಾದ ವಾಟಿಕೆ ಬೆಳಿಗಳಲ್ಲಿ ನಮ್ಮ ಪ್ರಯೋಗಗಳ ಪರಿಣಾಮ ಗಳನ್ನು ತಿಳಿದುಕೊಳ್ಳುವುದು ಒಹಳ ಸುಲಭ. ವರ್ಷದ ಕೊನೆಯು ಹೊತ್ತಿಗೆ ನಮಗೆ ನಮ್ಮ ಪ್ರಯೋಗಗಳ ತೀವ್ರಾನಗಳು ಸಿದ್ಧವಾಗುತ್ತವೆ. ಆಕಸ್ಮಾತ್ ನಮ್ಮ ಪ್ರಯೋಗಗಳು ಪ್ರತಿಕೂಲ ಪರಿಣಾಮ ಬೀರಿ ಬೆಳಿಗಳು ಹಾಳಾದರೂ ಸಹ ಆ ನಷ್ಟಿ ಒಂದೇ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ಅದರೆ ತೋಟದ ಬೆಳಿಗಳಲ್ಲಿ ವಾಗಲ್ಲ. ತೆಂಗು, ಅಡಿಕೆ, ಕಾಫಿ, ಕಿಶ್ಕಳೆ ಮುಂತಾದ ವಾರಗಳು ಅನೇಕ ವರ್ಷಗಳವರೆಗೆ ಫಸಲು ಕೊಡುತ್ತಾಣಿಯುವಂಥವು. ನಮ್ಮ ಪ್ರಯೋಗಗಳ ಪರಿಣಾಮಗಳನ್ನು ತಿಳಿಯಲೂ ಸಹ ನಾವು ಕೆಲಾರು ವರ್ಷಗಳ ದೀರ್ಘಾವಧಿಗೆ ಕಾಯಬೇಕಾಗುತ್ತದೆ.

ಪ್ರಕೋಂಕಣ ತೋಟಗಾರಿಕೆಯ ಬಗ್ಗೆ ಚರ್ಚೆ ಮಾಡುವ ಮೊದಲು ಭಾರತದ ತರಿ ಜಮೀನುಗಳ ಬಗ್ಗೆ ಕೆಲವು ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುವುದು ಒಳ್ಳಿಯುದು. ಜಪಾನಿನಲ್ಲಿ ಈಗ ಪ್ರಕೋಂಕಣ ಕೃಷಿ ನಿರ್ಧಾನವಾಗಿ ವ್ಯಾಪಕವಾಗಿತ್ತಿದೆಯಾದರೂ ಈವರೆಗೂ ಸಕಾರದ ಮತ್ತು ಕೃಷಿ ವಿಜ್ಞಾನ ಸಂಸ್ಥೆಗಳ ಧೋರಣೆ ಪ್ರಕೋಂಕಣ ಕೃಷಿಗೆ ವಿರುದ್ಧ

ವಾಗಿಯೇ ಇತ್ತು. ಇದಕ್ಕೆ ಮೂಲ ಕಾರಣ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ರಾಸಾಯನಿಕ ಸಂಸ್ಕೀರ್ಣಗಳ ಪಟ್ಟಭದ್ರ ಹಿತಾಸಕ್ತಿಗಳು. ಕೃಷಿಗೆ ಉಳ್ಳಮೆಯ ಮತ್ತು ರಾಸಾಯನಿಕ ಉಪಯೋಗಗಳ ಅಗತ್ಯವನ್ನು ತೆಗೆದುಹಾಕಿದರೆ ಕೊಟ್ಟಿಂತರ ರೂಪಾಯಿಯ ಬೃಹದುದ್ಯಮಗಳು ಲಾಭ ಮಾಡುವುದಾದರೂ ಹೇಗೆ? ಆದ್ದರಿಂದ ಈ ಉದ್ದೇಶಗಳೂ, ಇದಕ್ಕೆ ಸಂಬಂಧಿಸಿದ ವಿಜ್ಞಾನಿಗಳೂ ಪುಕೋಕಾರ ಕೃಷಿ ಪದ್ಧತಿಯನ್ನೂ, ಅವರ ಸಿದ್ಧಾಂತಗಳನ್ನೂ ಅತ್ಯುತ್ತಮ ಅಪಾಯಕಾರಿ ಎಂದು ಪರಿಗಣಿಸಿದವು. ಇವರ ಲಾಭಿಯ ಸರ್ಕಾರಿ ವಲಯದಲ್ಲಿ ಪುಕೋಕಾರಿಗೆ ಏನೇ ಆದರೂ ಪ್ರಚಾರ ಸಿಕ್ಕಿದಂತೆ ತಡೆದವು. ಪುಕೋಕಾರಿಗೆ ಯಾವುದೇ ಸ್ವಾಧ್ಯಾವೂ ಇಲ್ಲದ ಕಾರಣ ಈ ಹಿತಾಸಕ್ತಿಗಳ ವಿರುದ್ಧ ಹೋರಾಟ ಮಾಡುವುದಕ್ಕೆ ಅಥವಾ ಜನಾಂದೋಳನ ನಡೆಸುವುದಕ್ಕೆ ಹೋಗಲಿಲ್ಲ. ಅನೇಕ ಸೇಮಿನಾರಗಳಲ್ಲಿ ವೈಜ್ಞಾನಿಕ ಸಮ್ಮೇಳನಗಳಲ್ಲಿ ಪುಕೋಕಾರವರು ತಮ್ಮ ಪ್ರಯೋಗಗಳ ಘಲಿತಾಂಶಗಳನ್ನು ಮಂಡಿಸಿದಾಗ ಇನ್ನೂ ಶೈಶವಾವಸ್ಥೆಯಲ್ಲಿರುವ ಪ್ರಯೋಗಗಳು ಇವೆಂದು ಜರೆದು ಅವರ ಬಾಯಿನ್ನು ಮುಚ್ಚಿಸಲಾಯ್ದು.

ಜಪಾನಿನ ಪರಿಸ್ಥಿತಿ ಹೀಗಿರುವಾಗ ಇನ್ನು ಭಾರತದಲ್ಲಿ ಏನಾಗಬಹುದೆಂದು ಯೋಚಿಸಿ. ಸರಕಾರಗಳನ್ನು, ಪ್ರಯೋಗಶಾಲೆಗಳನ್ನು, ವಿಜ್ಞಾನಿಗಳನ್ನು ತಮ್ಮ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿರುವ ಈ ಬೃಹದುದ್ಯಮಗಳು ಪುಕೋಕಾರ ಸ್ವಾಭಾವಿಕ ಕೃಷಿಯ ವಿರುದ್ಧ ಎಂಥ ಒತ್ತುಡಗಳನ್ನೂ, ಅಪಪ್ರಚಾರಗಳನ್ನೂ ವಾಡಬಹುದೆಂಬುದನ್ನು ಯೋಚಿಸಿ. ಪುಕೋಕಾರ ಅಲೋಚನೆಗಳು ಪಂಜಾಬಿನ ಉಗ್ರಗಾಮಿಗಳಿಂತಲೂ ಹೆಚ್ಚಿನ ಅಪಾಯಕಾರಿಗಳಂತೆ ಇವರಿಗೂ, ಇವರ ಹಿಡಿತದಲ್ಲಿರುವ ಸರ್ಕಾರಗಳಿಗೂ ಕಂಡರೆ ಆಶ್ಚರ್ಯವಿಲ್ಲ.

ಹೊಸ ತಳಿಗಳಿಂದ ಮತ್ತು ರಾಸಾಯನಿಕಗಳ ಉಪಯೋಗಗಳಿಂದ ಭಾರತ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿರುವುದನ್ನು ಇವರು ಮುಂದೊಡ್ಡುತ್ತಾರೆ. ಪುಕೋಕಾರ ಕೃಷಿಯ ಪರಿಣಾಮವಾಗಿ ಮತ್ತೆ ಭಾರತ ಹಸಿವಿನಿಂದ ನರಳಬೇಕಾಗುತ್ತದೆಂದು ಇವರು ಹೆದರಿಸಿತ್ತಾರೆ.

ಪುಕೋಕಾ ಈ ವಾದವನ್ನು ಒಪ್ಪತ್ತಾರೆ. ಈಗ ಹೈಬಿಡ್ ತಳಿ

## ೨೬ ಸಹಜ ಕೃಷಿ : ಒಂದು ಪರಿಚಯ

ಗಳಿಂದ ಮತ್ತು ರಾಸಾಯನಿಕಗಳಿಂದ ಅಥಿಕ ಉತ್ಪಾದನೆ ಹಾಡುತ್ತಿರುವ ಪರಿಸ್ಥಿತಿ ಸಹಜ ಕೃಷಿಯನ್ನು ಅಜರಣೆಗೆ ತಂದರೆ ಮೊದಲ ಒಂದೇ ರೆಡು ವರ್ಷಗಳಲ್ಲಿ ಸುಮಾರು ಶೇಕಡ ಹತ್ತರಪ್ಪು ಉತ್ಪಾದನೆ ಕಡಿಮೆಯಾಗಬಹುದು. ಅದರೆ ಒಂದೆರಡು ವರ್ಷಗಳ ಅನಂತರ ಉತ್ಪಾದನೆ ಗುಣನೀಯವಾಗಿ ಏರ್ತೋಡಗುತ್ತದೆ. ಭೂಮಿ ನಿರಂತರವಾಗಿ ಫಲವತ್ತಾಗುತ್ತಾ ಹೋಗುವುದರಿಂದ ಉತ್ಪಾದನೆ ತನ್ನಿಂದ ತಾನೇ ಏರುತ್ತಲೇ ಹೋಗುತ್ತದೆ ಎನ್ನುತ್ತಾರೆ. ಇದರೊಡನೆ ರೈತನ ವಿಚ್ಛಿನ್ಯ ಸುಮಾರು ಶೇಕಡ ಅರವತ್ತರಪ್ಪು ಕಡಿಮೆಯಾಗುವುದರಿಂದ ರೈತನ ಲಾಭವಂತೂ ಮೊದಲಿನಿಂದಲೂ ಉತ್ಪಾದನೆ ಹೆಚ್ಚಾಗಲೀ, ಕಡಿಮೆಯಾಗಲೀ ಏರುತ್ತಲೇ ಹೋಗುತ್ತದೆ. ಆದರೆ ಸರ್ಕಾರಗಳಿಗೂ, ಉದ್ದೇಶಿಗಳಿಗೂ ರೈತನ ಲಾಭವಾಗಲೀ, ನೇಮ್ಮದಿಯಾಗಲಿಂದ ಮುಖ್ಯವಲ್ಲ. ತಮ್ಮ ಲಾಭ ಮತ್ತು ರಾಜಕಾರಣಕ್ಕೆ ಹಣ ಇವೇ ಮುಖ್ಯ. ಇವರಿಗೆ ಹಾಲಾಗುತ್ತಿರುವ ಕೃಷಿ ಭೂಮಿಯ ಬಗ್ಗೆಯಾಗಲೀ, ನಾಶವಾಗುತ್ತಿರುವ ಪರಿಸರದ ಬಗ್ಗೆಯಾಗಲೀ ಅಥವಾ ಜನಗಳಿಗೆ ಬರುತ್ತಿರುವ ಗುಣಪಡಿಸಲಾರದ ರೋಗಗಳ ಬಗ್ಗೆ ಯಾಗಲೀ ಹೇಳಿ ಮನಮೌಲಿಸುವುದು ಅಸಾಧ್ಯವಾದ ಕೇಲಸ.

ಹಾಗಿದ್ದರೆ ನಾವೇನು ಹೂಡಬೇಕು? ಇದು ನಮ್ಮ ಮುಂದಿರುವ ಪ್ರಶ್ನೆ. ನನ್ನ ದೃಷ್ಟಿಯಲ್ಲಿ ಭಾರತಕ್ಕೆ ಪ್ರಕೋಪಕಾ ಅನಿವಾರ್ಯ. ಏಕೆಂದರೆ ಜಪಾನ್ ಚೀಕಾದರೆ ಘೋಕಾರನ್ನು ಅಲಷ್ಟಿಸಿಯೂ ಬದುಕಿಬಹುದು. ಕೃಷಿಯನ್ನು ಸಂಪೂರ್ಣ ತ್ವರಿಸಿ ಸಹ ಜಪಾನ್ ತನ್ನ ಕೈಗಾರಿಕೆಗಳಿಂದಲೇ ಬದುಕಲು ಸಾಧ್ಯ. ಆದರೆ ಭಾರತದ ಪರಿಸ್ಥಿತಿ ಹಾಗಿಲ್ಲ. ನಮ್ಮ ಕೈಗಾರಿಕೆಗಳಿಂದಲೇ ನಮ್ಮ ಜನಗಳಿಗೆ ಉದ್ಯೋಗ ಕಲ್ಪಿಸಲು ಭಾರತಕ್ಕೆ ಎಂದೆಂದಿಗೂ ಸಾಧ್ಯವಾಗುವುದಿಲ್ಲ. ಅಷ್ಟಲ್ಲದೆ, ಇನ್ನು ಮುಂಬರುವ ಸ್ವಯಂಚಾಲಿತ ತಂತ್ರಜ್ಞಾನದಿಂದಂತೂ ಕೈಗಾರಿಕೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಸೇರಿಲ್ಲತೋಡಗುತ್ತದೆ. ಅದ್ದರಿಂದ ಕೃಷಿಯೇ ಭಾರತದಲ್ಲಿ ಮುಂದೆಯೂ ಪ್ರಧಾನ ಪ್ರಾರ್ಥಿವಿಕಿಸುತ್ತದೆ.

ಈಗ ನಮ್ಮಲ್ಲಿ ಎಪ್ಪು ಜನ ರೈತರು ರಾಸಾಯನಿಕಗಳನ್ನೂ ಹೈಬ್ರಿಡ್ ಬೀಜಗಳನ್ನೂ ಉಪಯೋಗಿಸುತ್ತಿದ್ದಾರೆ ಯೋಚಿಸಿರಿ. ಸರ್ಕಾರಿ ಅಂಕಿ

ಅಂಶಗಳ ಪ್ರಕಾರವೇ ಇಮ್ಮುಲ್ಲಿ ಶೇಕಡ ಹದಿನ್ಯೆದರಮ್ಮ ರೈತರು ಮಾತ್ರ ರಾಸಾಯನಿಕ ಗೊಬ್ಬರಗಳನ್ನೂ, ಶ್ರಮಿನಾಶಕಗಳನ್ನೂ, ಹೈಟ್‌ಟೋ ಬೀಜಗಳನ್ನೂ ಉಪಯೋಗಿಸುತ್ತಿದ್ದಾರೆ. ಅಂದರೆ ನಮ್ಮ ಹಸಿರು ಕಾರಂತಿನಿಜಕ್ಕೂ ತಲುಪಿರುವುದು ಶೇಕಡ ಹದಿನ್ಯೆದರಮ್ಮ ರೈತರನ್ನು ಮಾತ್ರ. ಭಾರತದ ಅಹಾರ ಸ್ವಾವಲಂಬನೆ ಸಾಧ್ಯವಾಗಿರುವುದು ಈ ಶೇಕಡ ಹದಿನ್ಯೆದು ಜನಗಳಿಂದ ಮಾತ್ರವೇ ಅಲ್ಲವೇ? ಇಮ್ಮು ಜನಕ್ಕೆ ರಾಸಾಯನಿಕ ಗೊಬ್ಬರ ಮತ್ತು ಶ್ರಮಿನಾಶಕಗಳನ್ನು ಒದಗಿಸಲು ಭಾರತ ಈಗಾಗಲೇ ಎಷ್ಟು ಕೋಟಿ ರೂಪಾಯಿಗಳ ವಿದೇಶೀ ಏನಿಮಯವನ್ನು ಖಚಿತ ಮಾಡುತ್ತಿದೆ ಯೋಚಿಸಿರಿ. ಇನ್ನು ನೂರಕ್ಕೆ ನೂರರಷ್ಟು ಜನ ಉಪಯೋಗಿಸುವುದಾದರೆ ನಾವು ಅಷ್ಟೂಂದು ಹಣ ತೆರಲು ಸಾಧ್ಯವೇ?

ಅಂದರೆ ಭಾರತದಲ್ಲಿ ಇನ್ನೂ ನೂರಕ್ಕೆ ಕೆನಪ್ಪು ಎಪ್ಪತ್ತೆರಪ್ಪು ಜನರ್ಯತರು ರಾಸಾಯನಿಕ ಬೇಸಾಯ ಪದ್ಧತಿಯನ್ನು ಅನುಸರಿಸುತ್ತಿಲ್ಲ. ಏಕೆಂದರೆ ಅರ್ಥಕವಾಗಿ ಇವರಿಂದ ಸಾಧ್ಯವಾಗಿಲ್ಲ ಮತ್ತು ಸಾಧ್ಯವಾಗುವುದೂ ಇಲ್ಲ. ಇದು ವಾಸ್ತವಾಂತ.

କୁଗ ପୁକୋଇକା କୃଷି ପଦ୍ଧତିଯିନ୍ଦ୍ର ଅନୁସରିନୁମୁଦ୍ରିତ ହସିରୁ  
କୁରୁତିଯ ରୈତର ଉତ୍ତାପନନ୍ତ କଦିମେଯାଗୁତ୍ତରେ ଏଂଦୁ ପଟ୍ଟିଭେଦରୁ  
ଗଲାଟି ମାଦେପଦାଦରେ ନାହିଁ ଆ ହସିରୁ କୁରୁତିଯ ରୈତର ତଙ୍ଗୀଁ  
ଦୋଗୁମୁଦ୍ରି ଚେତ. ଏକ୍ଷ ଶେକ୍ଷଦ ଏବ୍ବୁତ୍ତ ଭାଗ ହସିରୁ କୁରୁତି  
ମାଦଲାଦେ ବିନାଳୀଯିଲା କେନିଷ୍ଟ ଉତ୍ତାଦନେଯଲ୍ଲେ ଏଥରେ ରୈତ  
ରିଗେ ମାତ୍ର ପୁକୋଇକା କୃଷି ପଦ୍ଧତିଯିନ୍ଦ୍ର ହେଉଥିଲୋଣି. ଏଵରେ  
ଲୁର ଭୋମିଯ ସାର କେନିଷ୍ଟ ମୁଟ୍ଟି ମୁଟ୍ଟିଦ୍ବୀ ଏଵର ଉତ୍ତାଦନେ  
ଏକରେଗେ ଆରୁ କ୍ଷୀଣିତାର୍ଥ ଭତ୍ତକ୍ଷେତ୍ର ମେଲେରିଲ୍ଲ. ଏଵରୁ ଯାମୁଦ୍ରେ  
ରିତିଯ କୃଷି ଏଧାନମୁନ୍ଦ୍ର ଅନୁସରିନାଲି ଅଵର ଏଣୁପରି ଏନ୍ଦ୍ର  
କେଳିଗେ ଏଣୁଯିମୁଦ୍ରିକ୍ଷ ସାଧିବିଲ୍ଲ ଆଲ୍ଲାବେ?

ಇವರು ಪ್ರಕ್ಕೋಡಾ ಹೇಳುವುದನ್ತೆ ರಾಸಾಯನಿಕಗಳನ್ನೂ, ಶ್ರಮಿನಾಶಕ ಗಳನ್ನೂ ಒಳಗೊಂಡಿದ್ದರೂ ಯಾಕೆ ಇವರ ಉತ್ಪಾದನೆ ಏರಿಲ್ಲ? ಸಹಜ ಕೃಷಿ ಪದ್ದತಿ ಅಂದರೆ ಕೇವಲ ರಸಗೊಬ್ಬರ ಮತ್ತು ಶ್ರಮಿನಾಶಕಗಳನ್ನೂ ಒಳ

## ೨೮ ಸಹಜ ಕೃಷಿ : ಒಂದು ಪರಿಚಯ

ಈದೇ ಇರುವುದು ಮಾತ್ರವೇ ಅಲ್ಲಿವೆಂಬುದನ್ನು ನಾವು ಜ್ಞಾಪಕದಲ್ಲಿಡಬೇಕು. ಅನೇಕ ರೈತರು ತಮ್ಮ ಭೂಮಿಯ ಸಾರ ಕಡಿಮೆಯಾಗುವಂಥ ಅನೇಕ ಮಾರಕ ಪದ್ದತಿಗಳನ್ನು ಅನುಸರಿಸುತ್ತಿರಬಹುದು. ಇವುಗಳಲ್ಲಿ ಪ್ರಥಾನವಾಗಿ ಹೇಳುವುದಾದರೆ ಪ್ರತಿ ಬೇಸಿಗೆಯಲ್ಲೂ ಉತ್ತಮ ನೆಲವನ್ನು ಬಿಸಿಲಿಗೆ ಒಡ್ಡುವುದು, ಭೂಮಿಯನ್ನು ಮೇತು ಮಾಡುವ ಕೆಳಿಗಳನ್ನು ನಿನಾರಮು ಮಾಡುವುದು, ಕಾಳಿಗಳನ್ನು ಒಕ್ಕಿಯಾದ ನಂತರ ಏಕ್ಕುದ ನೈಲಾಲ್ಲಿ ಆ ಭೂಮಿಗೇ ಹಿಂದಿರುಗಿಸದಿರುವುದು ಮುಂತಾದ ಕ್ರಮಗಳಿಂದ ಆ ಭೂಮಿಯ ಸಾರವನ್ನು ಕೆನಿಷ್ಟು ಪ್ರಮಾಣಕ್ಕೆ ಇಳಿಸಿರಬಹುದು. ಇವೆಲ್ಲಾ ನಾನು ಇಲ್ಲಿ ಉಂಟಾಗಿ ಮೇಲೆ ತಿಳಿಸುತ್ತಿದ್ದೇನಷ್ಟೇ. ವಾಸ್ತವ ವಾಗಿ ಪ್ರತಿಯೊಂದು ಭೂಮಿಯನ್ನೂ ವಿಶಿಷ್ಟವಾಗಿ ಪರಿಗಣಿಸಿ ಅಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ರೈತರು ನಿರ್ಧರಿಸಬೇಕಾಗುತ್ತದೆ. ' ಒಟ್ಟಿನಲ್ಲಿ ಎಲೊಲ್ಲೋ ಒಂದು ಕಡೆಯಿಂದ ಆರಂಭಿಸಬೇಕಾಗುತ್ತದೆ. ಇದಕ್ಕೆ ಮೊದಲನೇಯದಾಗಿ ನಮ್ಮ ಕೃಷಿ ವಿಜ್ಞಾನಿಗಳ ಸಹಾಯ ತೀರಾ ಅಗತ್ಯ. ಏಕೆಂದರೆ ಪ್ರಕೌರಾರ ಸಹಜ ಕೃಷಿಯಾ ಸವ ವೈಜ್ಞಾನಿಕ ವಾದುದೇ.

ಪ್ರಕೌರಾರ ತೋಟಗಾರಿಕೆಯ ಬಗ್ಗೆ ಹೇಳುವ ಮೊದಲು ಶುಷ್ಕ  
ಬೇಸಾಯವನ್ನು ಹೇಗೆ ಆರಂಭಿಸಲು ಸಾಧ್ಯ ಎಂಬುದನ್ನು ನಮ್ಮ ಕೃಷಿ  
ವಿಜ್ಞಾನಿ ಚಂದ್ರಶೇಖರ್ ಅಭಿಪೂರ್ಯಗಳೊಡನೆ ಮುಂದಿನ ಲೇಖನದಲ್ಲಿ  
ತಿಳಿಸಬಯಸುತ್ತೇನೆ.

## ೬. ರೈತರಿಗೊಂದು ಆಹ್ವಾನ

ನೆಲಿಡಿಗೆ ಕೃಷಿ ಸಂಶೋಧನ ಕೇಂದ್ರದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಚಂದ್ರಶೇಖರ್ ಪ್ರಕೋಕಾನಂತೆಯೇ ವೇಧಾಲಜಿಸ್ಟ್ ಆಗಿದ್ದಾರೆ. ಕೃಷಿರಂಗದಲ್ಲಿ ಪ್ರಕೋಕಾನ ಮಹತ್ವವನ್ನು ತಿಳಿದು ನಮ್ಮೆಲ್ಲ ರಿಗೂ ಪ್ರಕೋಕಾನ ಪಾರಮ್ಯವೀಯನ್ನು ಮನದಷ್ಟು ಮಾಡಿಕೊಳ್ಳಲ್ಲಿ ಬಹುಶಃ ಚಂದ್ರಶೇಖರ್ ಮೊಟ್ಟಮೊದಲ ಕೃಷಿ ವಿಜ್ಞಾನಿ ಎಂದು ಶೋರುತ್ತದೆ. ಇವತ್ತು ಪ್ರಕೋಕಾ ಬಗ್ಗೆ ಉತ್ಪಾದಿಸಿದ, ಕುಶಾಂಕಲ ದಿಂದ, ಗೌರವದಿಂದ, ಮಾತನಾಡುತ್ತಿರುವವರು ಕನಾಟಕದಲ್ಲಿ ಅನೇಕ ರಿದ್ದಾರೆ. ಆದರೆ ನನಗೆ ಇವರ ಅಸ್ತ್ರಿಗಳು ಅಷ್ಟೋಂದು ಮುಖ್ಯವಾಗಿ ಕಾಣುತ್ತಿಲ್ಲ. ಏಕೆಂದರೆ ಇವರೆಲ್ಲ ಸಾಂತ್ಯ, ತತ್ವಶಾಸ್ತ್ರ ಮುಂತಾದ ಸಾಂಸ್ಕೃತಿಕ ರಂಗಕ್ಕೆ ಸೇರಿದವರು. ಇವರು ಪ್ರಕೋಕಾನ ತಾತ್ಕಾರ್ಥಕ ನಿಲುವು, ಆತನ ಸಾಂಪೂರ್ಣ ಕಳಕಳಿ ಮುಂತಾದವರ್ಗಾಂದ ಪ್ರಭಾವಿತರಾಗಿರುವವರು.

ಪ್ರಕೋಕಾನ ಬಗ್ಗೆ ಈ ಏತಿಯ ಅಸ್ತ್ರಿಗಳು ಪ್ರಕೋಕಾರನ್ನು ಓರ್ವ ಮಹಾವ್ಯಾಖ್ಯಾನ ಬಿಂಭನಾಗಿ ಜನಜನಿತ ಮಾಡಬಹುದಾರೂ ಇವತ್ತು ಸಮಾಲಿನ ಭಾರತಕ್ಕೆ ತೀರು ಅಗತ್ಯವಾಗಿರುವುದು ಪ್ರಕೋಕಾನ ಮಿಕ್ಕಣಿಗೆ ಸಾಧಿಸೇಗುಗಿಂತ ಆತನ ಕೃಷಿಯ ತಂತ್ರಜ್ಞಾನ. ಆತನ ಕೃಷಿಯ ತಂತ್ರ ಜ್ಞಾನಕ್ಕೆ ತೀರ ಮಹತ್ವ ಹೊಣ್ಣಿರುವುದರಿಂದಲೇ ಚಂದ್ರಶೇಖರ್ ಅವರ ಆಸ್ತ್ರಿಗೆ ನನಗೆ ಮಿಕ್ಕಣಿರ ಆಸ್ತ್ರಿಗಿಂತಲೂ ಮುಖ್ಯವಾದುದು. ಬುದ್ಧಿ ಶಂಕರರಿಂದ ಹಿಡಿದು ಇಂದಿನವರೆಗೆ ಅನೇಕಾನೇಕ ಪುಂಕಾನುಭಾಷಯ ಪ್ರಾಜ್ಯದ್ವಾರಾ ಭಾರತದಲ್ಲಿ ಕಾಗಾಗಲೇ ಯಥೇಚ್ಯವಾಗಿ. ಇರುವುದರಿಂದ ಈ ಮುದಾಯಕ್ಕೆ ಪ್ರಕೋಕಾ ಒಟ್ಟರನ್ನು ಸೇರಿಸುವುದು ನಮ್ಮೆ ರೈತೊಬಿಗೂ, ಪ್ರಕೋಕಾರವರಿಗೂ ನಾನು ಅನ್ಯಾಯ ಮಾಡಿದಂತೆ.

ನಮಗೆ ಈಗ ಬೇಕಾಗಿರುವುದು ರಾಸಾಯನಿಕ ಕೃಷಿಯಿಂದ ಮತ್ತು ಬಡತನದಿಂದ ಅಪಾಯಿದತ್ತ ಸಾಗುತ್ತಿರುವ ಗಾರಿಮಳನ್ನು ಪುನರುಜ್ಞೀವನ ಮಾಡುವಂಥ ಕೃಷಿಯ ತಂತ್ರಜ್ಞಾನ. ಇತ್ತೀಚಿಗೆ ತಾನೇ ಪುಕೋಕಾನನ್ನು ಅಭಾಸ ಮಾಡಿ ಆತನು ತೋರ್ಬಳಿ. ದಿಕ್ಕಿಪಲ್ಲಿ ಭಾರತೀಯ, ಪರಿಸ್ಥಿತಿ ತಕ್ಷಂತೆ ಅಳವಡಿಸಲು ಕೃಷಿ ಪ್ರಯೋಗಗಳನ್ನು ಆರಂಭಿಸುವ ಚಂದ್ರ ಶೈವಿರ್ ರವರ್ ಅಭಿಪೂರ್ಯಗಳು ನಮ್ಮ ರೈತಾರಿ ಜನಗಳಿಗೆ ಸಧಾರಣವಾಗ ಲೆಂದು ಅವರೊಡನೆ ನಡೆಸಿದ ಸಮಾರ್ಥೋಚನೆಗಳನ್ನು ಇಲ್ಲಿ ಕೊಟ್ಟಿದ್ದೇನೇ.

**ಪ್ರಶ್ನೆ :** ಚಂದ್ರು, ನೀವು ಪುಕೋಕಾ ಕೃಷಿ ಬಗ್ಗೆ ಪ್ರಯೋಗಗಳನ್ನು ಆರಂಭಿಸಿದ್ದೀರಾ?

**ಚಂದ್ರಶೈವರ್ :** ಇತ್ತೀಚಿಗೆಯೇ ನಮಗೆಲ್ಲಿರುಗೂ ಪುಕೋಕಾ ಪರಿಚಯವಾಗಿದ್ದು ಎಂಬುದು, ನಿಮಗೂ ಗೆಳತ್ತಿದೆ. ಕಳ್ಳಿಟ್ಟ ಮೂವುತ್ತು ವರ್ಷಗಳಿಂದ ಪ್ರಯೋಗಗಳನ್ನು ವಡೆತುಕ್ಕಿರುವ ಶ್ರಮ ವಿಜ್ಞಾನಿ ಪುಕೋಕಾ ಬಗ್ಗೆ ಈವರೆಗೂ ನಮ್ಮ ವಿಶ್ವವಿದ್ಯಾಲಯಗಳೂ, ಶಂತೋಧನ ಸಂಸ್ಥೆಗಳೂ ಅಸಹಿ ವಹಿಸುವಿದ್ದರು ನಮ್ಮ ದೌಖಾಗ್ಯವೇ ಸರಿ, ನಾನು ಈಗ ತಡೆ ಮಾಡದೆ ಈ ದಿಕ್ಕಿನಲ್ಲಿ ನಷ್ಟದೇ ಅದ ರೀತಿಯಲ್ಲಿ ಪ್ರಯೋಗಗಳನ್ನು ಆರಂಭಿಸಿದ್ದೇನೆ.

ಸಹಜ ಕೃಷಿಯನ್ನು ಎಲ್ಲಿಂದ ಹೇಗೆ ಆರುಭಿಸುವುದು ಎನ್ನುವುದೇ ನನ್ನ ಮೊದಲ ಸದುಸ್ಯ : ಭತ್ತ, ರಾಗಿ, ಹರುಳಿ, ಸೋಯಾಬೀನ್‌ಗಳನ್ನು ತಗೆದುಕೊಂಡು ಪುಕೋಕಾರ್ ಕೆಲ್ಲಿಟರ್ ಕಳಿಂಜಲ್ ಬಡಲಾಗಿ. ಹರುಳಿಯನ್ನು ನಮ್ಮ ಗದ್ದೆಗಳಲ್ಲಿ ಉಪಯೋಗಿಸಬಹುದೆ ನೀಡಲು ಯತ್ತಿಸುತ್ತಿದ್ದೇನೆ. ನೆಲವನ್ನು ಬಿಸಿಲಿನ ಹ್ರಾಡತಿಂದ ಸಂರಕ್ಷಿಸುವ ಮೊದಲ ಘಂತವಾಗಿ ಗದ್ದೆಗಳಲ್ಲಿ ಹರುಳಿ ಬಿತ್ತಿ ಬೆಳೆಸುವುದ್ದು ಸಾಧ್ಯವೇದು ಕಾಣುತ್ತಿದೆ. ನಾನು ಎರಡಿದ ಭತ್ತವನ್ನು ಇಲಿಡ್ಲೊ, ರಾಬಿಯನ್ನು ಇದುವೇಗಳು ತಿಂದುಹಾಕಿದವು. ಸೋಯಾ ಅವರೆ ನೀಡ ಮೇಲೆ ಬಿಂಧ್ರ ಮೊಳ್ಳಿತ್ತುದೆಯವುದಿಲ್ಲವೆಂದು ನಂಗನ್ನು ಸುತ್ತುದೆ. ಹರುಳಿಯೊಂದೇ ಜೊನ್ನಾಗಿ ಮೊಳೆಕೆ ಇಂದಿರಿ.

ಇವೆಗಳನ್ನು ಗದ್ದೆಗಳಿಗೆ ಬಿತ್ತಿದ್ದರ ಹಿಂದಿನ ನನ್ನ ಉದ್ದೇಶ  
ಇಷ್ಟೇ : ಹುರುಳಿಯನ್ನು ಗದ್ದೆಗಳಲ್ಲಿ ಕಳೆಗಳನ್ನು ನಿಯಂತ್ರಣ ಮಾಡಲು  
ಮತ್ತು ಮುಂದೆ ಮಳೆಗಾಳಕ್ಕೆ ಭತ್ತ ಎರಡಲು ಪೂರ್ವಭಾವ ಹಸಿರು  
ಗೊಬ್ಬರವನ್ನಾಗಿ ಮಾಡಲು ಸಾಧ್ಯವೇ ಎಂದು. ಜಪಾನಿನಲ್ಲಿ ಇದಕ್ಕೆ ಬದ  
ಲಾಗಿ ಪ್ರಕೋಕಾ ಕೊಲ್ಲಿರೋ ಬೆಳೆ ಉಪಯೋಗಿಸುತ್ತಿದ್ದಾರೆ.

ಸಹಜ ಕೃಷಿ ಆರಂಭಿಸಬೇಕೆಂದಿರುವ ರೈತರು ನಿರಾವರಿ ಸಾಧ್ಯತೆ  
ಇದ್ದರೆ ಆಗಿಂದಿಗಲೇ ಹುರುಳಿ ಬೀಜಗಳನ್ನು ತಮ್ಮ ಗದ್ದೆಗಳಲ್ಲಿ ಬಿತ್ತಿ  
ಒಂದು ಬಾರಿ ನೀರು ಕೊಡಲಿ. ಮುಂಗಾರಿಗೆ ಭತ್ತ ಬಿತ್ತುವ ವೇಳೆಗೆ  
ಗದ್ದೆಗಳು ಹುರುಳಿ ಗಿಡಗಳಿಂದ ಅವೃತವಾಗಿದ್ದರೆ ಬಳ್ಳಿಯದು. ನಿರಾವರಿ  
ಅನುಕೂಲ ಇಲ್ಲದವರು ಭರಣ ಮಳೆಗೆ ಹುರುಳಿ ಬಿತ್ತಿ ಕೇವಲ ಎರಡೇ  
ಇಂಚು ಆಳ ಹೋಗುವಂತೆ ತೆಳ್ಳಿಗೆ ಉಳುಮೆ ಮಾಡಲಿ. ಸುಮ್ಮನೆ ನೆಲ  
ಕರೆದಂತೆ ಉಳುಮೆ ಮಾಡಿದರೆ ಸಾಕು. ಆಳವಾದ ಉಳುಮೆ ಅಗತ್ಯವಿಲ್ಲ.

ಪ್ರಶ್ನೆ : ಪ್ರಕೋಕಾರ ಕೃಷಿ ಆರಂಭಿಸಿದರೆ ಕೊನೆಯ ಪಕ್ಕೆ ವೊದಲ  
ಲ್ಲಾದರೂ ಉತ್ಪಾದನೆ ಕಡಿಮೆಯಾಗಬಹುದೆಂದು ಕೃಷಿ ವಿಜ್ಞಾನಿಗಳು  
ಹೇಳುತ್ತಿರಲ್ಲ. ಇದಕ್ಕೇನು ಉಪಾಯ ಮಾಡಿದ್ದಿರ್ಬಿ?

ಚಂದ್ರಶೇಖರ್ : ನನ್ನ ದೃಷ್ಟಿಯಲ್ಲಿ ಹೇಳುವುದಾದರೆ ನಮ್ಮ ಮಲೆ  
ನಾಡು ಪ್ರದೇಶದಲ್ಲಿ ರಸಗೊಬ್ಬರಗಳನ್ನೂ, ಶ್ರವಿನಾಶಕಗಳನ್ನೂ ಜನ  
ಉಪಯೋಗಿಸುವುದು ತೀರು ಕಡಿಮೆ. ಅಲ್ಲಿದೆ ಅವರು ತೆಗೆಯುವ  
ಘಸಲೂ ಎಕರೆಗೆ ಸರಾಸರಿ ಆರರಿಂದ ಎಂಟು ಕ್ಷೀಂಟಾಲುಗಳಿಂತ  
ಮೇಲಿಲ್ಲ. ಕಾಳಿಗಿಂತಾ ಹುಲ್ಲನ್ನೇ ಪ್ರಥಾನವಾಗಿ ಉಳ್ಳ ತಳಗಳನ್ನು  
ಇವರು ಬೆಳೆಯುತ್ತಿದ್ದಾರೆ. ನೈಸಿರ್ಕ ಕೃಷಿ ಪದ್ಧತಿಯನ್ನು ಇವರು  
ಅನುಸರಿಸಿಲ್ಲ. ಇವರ ಇಳುವರಿ ಇಳ್ಳಿ ಕಡಿಮೆಯಾಗಲು ಸಾಧ್ಯವೇ  
ಇಲ್ಲ. ಇಳುವರಿ ಕಡಿಮೆಯಾಗಲಿ, ಹೆಚ್ಚಾಗಲಿ ರೈತನ ದೃಷ್ಟಿಯಿಂದ  
ಯೋಚಿಸಿದರೆ ಉತ್ಪಾದನಾ ವೆಚ್ಚವನ್ನು ನಾವು ಕ್ಷಮಿಸುವುದಿಲ್ಲ. ತೊಂದರೆಯಾಗುವುದು  
ರೈತನ ಉತ್ಪಾದನೆಯನ್ನು ಅವಲಂಬಿಸಿಕೊಂಡಿರುವ ಹಿತಾಸಕ್ರಿಗಳಿಗೆ.  
ಆದ್ದರಿಂದ ನಾವು ನಿಯೋಚಿಸೆಯಿಂದ ರೈತರಿಗೆ ಸಹಜ ಕೃಷಿ ಆರಂಭಿಸು

## ಇಂ ಸಹಜ ಕೃಷ್ಣ : ಒಂದು ಪರಿಚಯ

ವಂತೆ ಹೇಳಬಹುದು. ಈಗ ನಮ್ಮ ಪರಿಸ್ಥಿತಿಗೆ ತಕ್ಕಂಥ ತಂತ್ರಜ್ಞನ ಒಂದೇ ನಮಗೆ ಇರುವ ತತ್ವಕ್ಷಣಾದ ಅಗತ್ಯ.

**ಪ್ರಶ್ನೆ :** ಈಗ ಪ್ರಕೋಳಾ ಕೃಷ್ಣ ಆರಂಭಿಸುವವರು ಮೊದಲ ಕ್ರಮ ವಾಗಿ ಎಲ್ಲಿಂದ ಆರಂಭಿಸಬಹುದು?

**ಚಂದ್ರಶೇಖರ್ :** ಈ ದಿಕ್ಕಿನಲ್ಲಿ ಪ್ರಕೋಳಾರವರ ಮಹತ್ ಸಾಧನೆ ಗಳು ಹೆಚ್ಚು ಉಪಯೋಗಕ್ಕೆ ಬರುವದಿಲ್ಲ. ಪ್ರಕೋಳಾರವರ ಕೃಷ್ಣಯ ಮೂಲ ಶತ್ರುಗಳನ್ನೂ, ಅಲೋಚನೆಗಳನ್ನೂ ನಾವು ದಿಕ್ಕಾಚಿಗಳಂತೆ ತಗೊಂಡು ವಿಷರಗಳನ್ನು ಬಿಡಬಹುದು. ಇಡಕ್ಕೆ ಕಾರಣ ಜಪಾನಿನ ಸ್ನಾನ ವೇತ ಬೇರೆ, ಭಾರತದ ಸ್ನಾನವೇತ ಬೇರೆ.

ನಾನಾರೂ ಈಗಷ್ಟೇ ಈ ಪದ್ಧತಿಯ ಬಗ್ಗೆ ಪ್ರಯೋಗಗಳನ್ನು ಪ್ರಾರಂಭಿಸಿದುವುದರಿಂದ ಯಾವುದನ್ನೂ ರೈತರಿಗೆ ಅಧಿಕಾರಿಸುತ್ತಾಗಿ ಹೇಳಲಾರೆ. ನನ್ನೊಂದನೆಯೇ ಸೋಲು-ಗೆಲುವಗಳನ್ನು ಅನುಭವಿಸಲು ತಯಾರಿರುವ ಸಾಹಸಿ ರೈತರಿಗೆ ಇನೇನು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇನೆ, ಅವರ ಹಿಂದಿನ ಅಲೋಚನಾ ಕ್ರಮವೇನು ಇತ್ಯಾದಿಗಳನ್ನು ಅವಳಿಗೆ ಪ್ರಾಪ್ತಾನೀಕವಾಗಿ ತಿಳಿಸಬ್ಲೇ. ಸ್ವೀಕಾರ ಬುದ್ಧಿ ಇರುವ ಅನೇಕ ಡುವ ರೈತ ಸಮುದಾಯವೇ ನಮ್ಮಲ್ಲಿರುವುದರಿಂದ ಅವರು ನನಗಿಂತಲೂ ಮುಂದೆ ಹೋಗಿ ನಷ್ಟಗೆ ದಾರಿ ತೋರಿಸಬಲ್ಲರೆಂಬ ನಂಬಿಕೆ ನನಗಿದೆ.

ಮಣಿ ಆಧಾರಿತ ಮಿಷ್ಟಿ ಬೇಸಾಯ ದಾಂತ್ಯವರು ಹೇಗೆ ಆರಂಭಿಸಬಹುದೆಂದರೆ ಈಗ ಭರಣಿ ಮಣಿ ಬಿಂದುಕೂಡಲೇ ಒಮ್ಮೆ ಹುರುಳಿ ಬಿತ್ತಿತೆಳ್ಳಿಗೆ ನೆಲ ಕೆರೆದಂತೆ ಉತ್ತುಬಿಡಲಿ. ದುಂಗಾರು ಮಣಿ ಆರಂಭವಾಗುವುದೆನಾಗೇ ಹುರುಳಿ ಬಿಂದ್ಲಿ ಹಿಸಿದು ಗೊಬ್ಬಿರವಾಗಲು ತಕ್ಕಂತೆ ಬೆನ್ನಾಗಿ ಬಂದಿರುತ್ತದೆ. ಮುಂಗಾರು ಮಣಿಯ ಹೊತ್ತಿಗೆ ರಾಗಿ ಮತ್ತು ಹೊಲದವರೆ ಬೀಜಗಳನ್ನು ಮಿಶ್ರ ದಾಂಡಿ ಈ ಹುರುಳಿ ಬಿಂದ್ಲಿಯ ನಡುವೆ ಬಿತ್ತಿ ಮಲುಸಾಗಿ ಬಂದಿರುತ್ತದೆ ಹುರುಳಿಯನ್ನು ಕೊಟ್ಟಿ ಅದನ್ನೇ ಮುಚ್ಚಿಗೆಯಂತೆ ಮುಚ್ಚಿಬಿಡಲಿ. ರಾಗಿಯನ್ನೂ ಅವರೆಯನ್ನೂ ಯಾವ ಪ್ರಮಾಣದಲ್ಲಿ ಮಿಶ್ರ ಮಾಡಬೇಕೆಂಬುದನ್ನು ರೈತರೇ ನಿರ್ಧರಿಸಬೇಕು. ಈ ಕ್ರಮದಲ್ಲಿ

## ಸಹಜ ಕೃಷ್ಣ : ಒಂದು ಪರಿಚಯ ಶಿಲ್ಪಿ

ಬಿತ್ತನೆ ಮಾಡುವವರು ಅಗತ್ಯಕ್ಷಿಂತಾ ಹೇಳುತ್ತಿ ಬೀಜ ಉಪಯೋಗಿಸುವುದು ಫೊದಲಲ್ಲಿ ಒಳ್ಳೆಯುದು.

ರಾಗಿ ಕುಟ್ಟಾದ ನಂತರ ಹೊಲದವರೆ ಗಿಡಗಳು ಇಡೀ ಹೊಲ ವನ್ನು ಆಕ್ರಮಿಸಿ ಹಸಿರು ಮುಚ್ಚಿಗೆ ಅಗುತ್ತದೆ. ಫೆಬ್ರಿವರಿ ಮಾರ್ಚ್ ವರೆಗೂ ಹೊಲದಲ್ಲಿರುವ ಇವು ಮಣ್ಣನ್ನು ಸಂರಕ್ಷಿಸುತ್ತವೆ. ಅನಂತರ ಮತ್ತೆ ಭರಣಿ ಮಳಿಗೆ ಈ ಗಿಡಗಂಟಿಗಳ ನಡುವೆಯೇ ಹುರುಳಿ ಎರಡೆ ಬಹುದು.

ನೀರಾವರಿ ಸಾಧ್ಯತೆ ಇರುವವರು ಹುರುಳಿ, ಅಲಸಂದ, ಅಪ್ಪೆ ಸೇಣಬು ಈ ಮಾರರಲ್ಲಿ ಯಾವುದಾದರೂ ಒಂದನ್ನು ಬಿತ್ತಿ ಒಂದು ನೀರು ಕೊಟ್ಟು ವೊಳಿಕೆ ಒಡೆಯುವಂತೆ ನೋಡಿಕೊಳ್ಳಬೇಕು. ಮಲೆ ನಾಡಿನಲ್ಲಿ ಬಿತ್ತನೆ ಭತ್ತು ಬಿತ್ತುವ ಸಂಭಾದಲ್ಲಿ ಸರಿಯಾಗಿ ಭತ್ತವನ್ನು ನೇನೆಸಿ ಜೇಡಿಮಣ್ಣನ ಧೂಳಿನಲ್ಲಿ ಉರುಳಾಡಿಸಿ ಗುಳಿಗಳನ್ನು ಮಾಡಿ ಈ ಬೆಳಿಗಳ ವಾರ್ದೆ ಬಿತ್ತಿ ಭತ್ತ ಮೊಳಿಕೆ ಬಂದ ನಂತರ ಈ ಮೊದಲೇ ಇದ್ದ ಬೆಳಿಯನ್ನು ಕೊಟ್ಟಿ ಮುಚ್ಚಿಗೆಯಂತೆ ಅದೇ ಗದ್ದೆಗಳ ಮೇಲೆ ಎಸೆದು ಬಿಡಬೇಕು. ಗದ್ದೆಗಳಲ್ಲಿ ಸಾಂಪ್ರದಾಯಿಕ ಕೃಷಿಯಂತೆ ನೀರು ನಿಲ್ಲಿಸುವುದನ್ನು ತ್ಯಜಿಸಬೇಕು. ಗದ್ದೆಗಳಲ್ಲಿ ಕಳಿಗಳೇ ಮೇಲುಗೈ ಸಾಧಿಸುವಂತೆ ಕಂಡರೆ ಮಾತ್ರ ನೀರು ನಿಲ್ಲಿಸಿ ಈ ಕಳಿಗಳು ದುರ್ಬಲವಾಗುವಂತೆ ಮಾಡಿ ಮತ್ತೆ ನೀರು ಒಡೆದು ಬಿಡಬೇಕು. ಈ ನೀರಾವರಿ ಕ್ರಮದಿಂದ ನಮ್ಮ ನಾಲ್ಕಾ ಬುರುಲುಗಳಲ್ಲಂತೂ ಜವಗು ಏಳುವುದನ್ನು ಯಶಸ್ವಿಯಾಗಿ ತಡೆಗಟ್ಟಬಹುದು ಮತ್ತು ಈಗಿರುವ ಕೃಷಿ ಭೂಮಿಯ ಮೂರಷ್ಟ ಭೂಮಿಯನ್ನು ಕೃಷಿಗೆ ಒಳಪಡಿಸಬಹುದು.

ಒಂದು ಬೆಳೆ ತೆಗೆದನಂತರ ನಾವು ಜಾಗ ಖಾಲಿ ಬಿಡದಿರಲು, ಮಣ್ಣನ್ನು ಸಂರಕ್ಷಿಸಲು ಮತ್ತು ಮಣ್ಣನಲ್ಲಿ ಸಾರಯುಕ್ತ ಸಸ್ಯಾಂಶಗಳನ್ನು ಹೆಚ್ಚಿಸಲು ಅನೇಕ ವೇಳೆ ಯಾವುದೇ ಗಣನೀಯ ಲಾಭ ಇಲ್ಲದಿದ್ದರೂ ಏನನ್ನಾದರೂ ಬೆಳೆದು ಅದು ಮತ್ತೆ ಗೊಬ್ಬರವಾಗಿ ಭೂಮಿಗೆ ಹಿಂದಿರುಗುವಂತೆ ಮಾಡಬೇಕು.

## ೩೪ ಸಹಜ ಕೃಷಿ : ಒಂದು ಪರಿಚಯ

ನಮಗೆ ಅಗತ್ಯವಾದ ಕಾಳಿಗಳನ್ನು ತೆಗೆದುಕೊಂಡು ಉಳಿದ್ಲಿವನ್ನು ಅದು ಬೆಳೆದ ಮಣಿಗೇ ಹಿಂದಿರುಗಿಸಬೇಕೆಂಬುದನ್ನು ಈ ಎಲ್ಲಾ ಸಂಭಾರಗಳಲ್ಲಾ ರೈತರು ಮರೈಯಬಾರದು.

**ಪ್ರಶ್ನೆ :** ಈ ಕೃಷಿಗೆ ಕನಾರಿಟಕದಲ್ಲಿ ಯಾವ ಭತ್ತದ ತಳ ಒಳ್ಳೆಯ ದೆಂದು ನೀವು ಯೋಚಿಸುತ್ತಿರಾ?

**ಚಂದ್ರಶೇಖರ್ :** ಆಧುನಿಕ ಭತ್ತದ ತಳಗಳು ಯಾವುವೂ ಘೋಕಾದೃಷ್ಟಿಯಲ್ಲಿ ಸ್ವಾಭಾವಿಕ ಕೃಷಿಗೆ ಒಳ್ಳೆಯವಲ್ಲ. ಆದರೆ ನಮ್ಮ ದೇಶದ ಸಾಂಪ್ರದಾಯಿಕ ತಳಗಳಲ್ಲಿ ಬಹುಪಾಲು ಹೆಚ್ಚು ಹುಲ್ಲು ಮತ್ತು ಕಡಿಮೆ ಕಾಳಿ ಹಿಡಿಯುವಂಥವು. ಇವುಗಳಿಂದಲೇ ನಮ್ಮ ತಳ ವಿಜ್ಞಾನಿಗಳು ನೈಸರ್ಗಿಕ ಕೃಷಿಗೆ ಅಳವಡುವಂಥ ಒಳ್ಳೆ ತಳಗಳನ್ನು ರೂಪಿಸುವವರೆಗೆ ಇದ್ದುದರಲ್ಲೇ ಒಳ್ಳೆಯದನ್ನು ಆರಿಸಿಕೊಂಡು ನಾವು ಕೃಷಿ ಆರಂಭಿಸಬೇಕು. ಪುಲಿನಾಡಿನಲ್ಲಿ ಪ್ರಟಿ ಭತ್ತ, ವಾಳ್ಯ, ಗಂಧಸಾರೆ, ಜೀರಿಗೆ ಸಣ್ಣ, ಇಂಟಾನ್ ಇವುಗಳನ್ನು ಪ್ರಯೋತ್ಸಬಹುದೆಂದು ಅನ್ನಿಸುತ್ತಾದೆ.

ನೀರಾವರಿ ಇರುವ ಕರಾವಳಿ ಪ್ರದೇಶದಲ್ಲಿ ಈಗ ವರ್ಷಕ್ಕೆ ಮೂರು ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವ ಪದ್ಧತಿ ಇದೆ. ನಾನು ಈಗ ಹುರುಳಿ ಬೀಜ ಚೆಲ್ಲುವುದನ್ನು ಯೋಚಿಸಿದ್ದು ಶಾಶ್ವತವಾದ ಕ್ರಮ ವೆಂದೇನೂ ಅಲ್ಲ. ಸಹಜ ಕೃಷಿ ಆರಂಭಿಸಲು ಪೂರಂಭಿಕ ಹಂತ ಮಾತ್ರ ಅದು. ಮುಂಗಾರು ಭತ್ತದ ಬೆಳೆಯು ನಂತರ ಕಡಿಮೆ ಕಾಲಾವಧಿಯ ರಾಗಿ ಅಥವಾ ಮುಸುಕಿನ ಜೋಳ, ಜೋಳ ಇತ್ಯಾದಿಗಳನ್ನು ಪ್ರಯೋತ್ಸಬಹುದು. ಇದಾದನಂತರ ಕಡಿಮೆ ಆಧಿಯ ಒಂದು ದ್ವಿದಳ ಧಾರ್ಶಿಕಾನ್ ವನ್ನು ಬೆಳೆಯುವುದ್ದು ಕಾಲಾವಕಾಶ ಇರುತ್ತದೆ. ಒಂದು ಆವರ್ತನೆ ಕ್ರಮದಲ್ಲಿ ಬೆಳೆಗಳನ್ನು ಒಂದಾದ ಮೇಲೊಂದರಂತೆ ಬಿತ್ತುತ್ತಾಗಿ ಬರುವುದನ್ನೂ ರೈತರು ಪ್ರಯೋಗಗಳಿಂದ ತಿಳಿದುಕೊಳ್ಳಬೇಕು. ಕೃಷಿ ವಿಶ್ವ ವಿದ್ಯಾಲಯಗಳು ಈ ಕೃಷಿ ಪದ್ಧತಿಯ ಬಗ್ಗೆ ಅಧಿಕೃತವಾಗಿ ಪ್ರಯೋಗಗಳನ್ನು ತೆಗೊಂಡರೆ ರೈತರೇ ಪ್ರಯೋಗ. ಮಾಡಿ ತಿಳಿದುಕೊಳ್ಳಬೇಕಾದ ಭಾರವನ್ನು ಗಣನೀಯಾಗ್ಗೆ ಕಡಿಮೆಮಾಡಬಹುದು.

## ಒ. ತೋಟಗಾರಿಕೆಯಲ್ಲಿ ಸಹಜಕ್ಕಾಗಿ

ನಾನು ಈಗ ಹೋದಲ್ಲಿಲ್ಲ ಅನೇಕ ರೈತರು ಹಾಗೂ ಇತರರು ಪುಕೋಕಾ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಜಪಾನಿನ ಈ ಸರಳ ರೈತನ ಬಗ್ಗೆ ಕನಾಟಕದಲ್ಲಿ ಉಂಟಾಗಿರುವ ಕುಶಾದಲವನ್ನು ಕಂಡು ನನಗೆ ಅಚ್ಚರಿಯಾಗುತ್ತದೆ. ಅವರು ಕೇಳುವ ಪ್ರಶ್ನೆಗಳಲ್ಲಿಲ್ಲ ಮುಖ್ಯ ವಾದುದು, “ನೀವು ಪುಕೋಕಾ ರೀತಿಯಲ್ಲಿ ವ್ಯವಸಾಯ ಮಾಡುತ್ತಿದ್ದೀರಾ? ಅಥವಾ ಮಾಡಬೇಕೆಂದಿದ್ದೀರಾ?” ಎಂಬುದು. ಈ ಬಗ್ಗೆ ನಾನು ನೇರ ವಾಗಿ ತಿಳಿಸುವುದು ಒಳೆಯುದು. ನಾನು ಈ ವರ್ಷವನ್ನೇ ಪುಕೋಕಾ ಬಗ್ಗೆ ಅಳವಾಗಿ ಅಧ್ಯಯನ ಆರಂಭಿಸುತ್ತು. ಆದ್ದರಿಂದ ಪುಕೋಕಾ ವ್ಯವಸಾಯ ಪದ್ಧತಿಯನ್ನು ಅಳವಡಿಸಲು ನನ್ನಿಂದ ಇನ್ನೂ ಸಾಧ್ಯವಾಗಿಲ್ಲ. ಎರಡನೇಯದಾಗಿ ನಾನು ಭಕ್ತ ಬೆಳೆಯುತ್ತಿಲ್ಲ. ನಾನು ಕಾಫಿ ಮತ್ತು ಕೊಂಡಮಟ್ಟಿಗೆ ಏಲಕ್ಕೆಯನ್ನು ಮಾತ್ರ ಬೆಳೆಯುತ್ತಿದ್ದೇನೆ. ತೋಟದ ಬೆಳೆಗಳಿಗೆ ಬಂದಾಗ ಪುಕೋಕಾ ವ್ಯವಸಾಯ ಪದ್ಧತಿ ತುಂಬಾ ಸಂಕೀರ್ಣವಾದುದಾಗುತ್ತದೆ.

ಪುಕೋಕಾ ಪದ್ಧತಿಯಲ್ಲಿ ಕಾಫಿ, ಏಲಕ್ಕಿಗಳನ್ನು ಬೆಳೆಯುವ ಮುಂಚೆ ನಾವು ತುಂಬಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ನಿಮಗೊಂದು ಸಣ್ಣ ಉದಾಹರಣೆ ಹೇಳಬೇಕಾದರೆ ಕಾಫಿ ತೋಟಗಳಲ್ಲಿ ಈಗಲೇ ನಾವು ರಸಗೊಬ್ಬರಗಳನ್ನು ಉಪಯೋಗಿಸದ, ಕ್ರಮಿನಾಶಕಗಳನ್ನು ಸಿಂಪಡಿಸದ ತೋಟಗಳನ್ನು ನೋಡಬಹುದು. ಈ ರೀತಿಯ ತೋಟಗಳು ಉತ್ಪಾದನೆಯಲ್ಲೂ, ಗಿಡಗಳ ಸ್ಥಿತಿಯಲ್ಲೂ ತುಂಬಾ ಶೈಕ್ಷಣಿಯವಾಗಿವೆ. ಈಗ ನಾವು ಮಾಡಬೇಕಾದ ಮೊದಲ ಕೆಲಸ ಇವೇಕೆ ಹೀಗಿವೆ ಎಂಬುದನ್ನು ಸ್ವಷ್ಟವಾಗಿ ತಿಳಿದುಕೊಳ್ಳಬೇಕಾಗಿದೆ. ಈ ರೀತಿ ತೋಟಗಳನ್ನು ಅಲಕ್ಷಿಸಿದಿಂದ ನೋಡುತ್ತಿರುವವರು ಗಿಡಗಳು ಚೆನ್ನಾಗಿ ಬೆಳೆಯಂತೆ

## ೩೬ ಸಹಜ ಕೃಷ್ಣ : ಒಂದು ಪರಿಚಯ

ಅನೇಕ ಪ್ರತಿಕೂಲ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುತ್ತಾರೆಂಬುದೂ ನಿಜ. ಬೇಲಿ ಇಲ್ಲಿರುವುದಿಲ್ಲ. ಸಿಕ್ಕಾಪಟ್ಟೆ ಮರಗಳ ನೇರಳು ಇರುತ್ತದೆ. ಅಥವಾ ಮರಗಳನ್ನು ಸಿಕ್ಕಾಪಟ್ಟೆ ಕಡಿದು ಬಿಸಿಲಿನ ಹೊಡೆತ ಹೆಚ್ಚಿರುತ್ತದೆ. ಹೀಗೆ ಅನೇಕ ಇತರೆ ಕಾರಣಗಳಿಂದಲೂ ಈ ತೋಟಗಳು ದುಃಖಿತಿಯಲ್ಲಿ ಇರಬಹುದು. ಆದರೆ ನಾವು ರಾಸಾಯನಿಕ ಗೈಬ್ಬಿರದ ಉಪಯೋಗವನ್ನು ವರ್ಣಿಸುವ ವೋದಲು ಈ ತೋಟಗಳು ಯಾವ ಕಾರಣದಿಂದ ಹೀಗಿವೆ ಎಂದು ತಿಳಿದುಕೊಳ್ಳಬೇಕಾದುಗು ಅತಿ ಮುಖ್ಯ.

ನಮ್ಮ ಕೃಷ್ಣ ವಿಜ್ಞಾನಿಗಳೊಡನೆ ಮಾತನಾಡಿ ನಾವು ಒಂದು ತೀವ್ರಾನ ತಗೊಂಡೆವು. ಈ ರೀತಿಯ ತೋಟಗಳನ್ನೇ ನಾಲ್ಕಾರಣ್ಯ ತೆಗೆದುಕೊಂಡು, ಇವುಗಳಲ್ಲಿ ಸುಷ್ಣಿತಿಯಲ್ಲಿ ಇರುವುವು ಯಾಕೆ ಚೆನ್ನಾಗಿವೆ, ದುಃಖಿತಿಯಲ್ಲಿ ಇರುವುವು ಯಾಕೆ ಕೆಟ್ಟಿವೆ ಅಭ್ಯಾಸ ಪಾಡಬೇಕಾಗುತ್ತದೆ. ಸಹಜ ಕೃಷ್ಣಿಗೆ ಅತ್ಯಂತ ಮುಖ್ಯವಾದುದು ನೀವು ಪ್ರಕೃತಿಯ ಈ ರೀತಿ ನೀತಿಗಳನ್ನು ಅರಿತುಕೊಳ್ಳುವುದು. ಘುಕೋಕಾನ ಅನುಭವಗಳು ಬೈಬಲ್ ಆಗಲೀ, ಭಾಗವದ್ಗೀತೆಯಾಗಲೀ ಅಲ್ಲ. ನಾವು ಧರ್ಮಾಂಧರಂತೆ ಘುಕೋಕಾ ಮಾಡಿದ್ದನ್ನೇ ಇಲ್ಲಿ ನಕಲಿ ಮಾಡುವುದು ಸಲ್ಲದು. ಈ ಬಗ್ಗೆ ಘುಕೋಕಾ ಕೂಡ ಪದೇ ಪದೇ ಏಚ್ಚರಿಕೆ ಕೊಡುತ್ತಾರೆ.

ಘುಕೋಕಾ ಹನ್ನರಡೂವರೆ ಎಕರೆ ಕಿತ್ತುಳಿ ತೋಟ ಮಾಡಿದ್ದಾರೆ. ಇದೂ ಸಹ ಸಹಜ ಕೃಷ್ಣ ಪಾದಾರಿಯಲ್ಲೇ ಬೆಳೆದಿರುವುದು. ಘುಕೋಕಾ ಇಲ್ಲಿ ಕೃಷ್ಣ ಆರಂಭಿಸುವ ವೋದಲು ಈ ಬಂಜರು ನೇಲ ಪಾಳುಬಿದ್ದು ಸಿಮೆಂಟಿನ ನೇಲದಂತೆ ಗಟ್ಟಿಯಾಗಿತ್ತು. ರೈತರು ಇಲ್ಲಿದ್ದ ಪೈನ್ ಮರಗಳ ನೈಲ್ಲಾ ಕಡಿದುಹಾಕಿ ಮಳೆ ಹೊಡೆತಕ್ಕ ಸಾರವತ್ತಾದ ಇಲ್ಲಿನ ಮಹ್ಯೆಲ್ಲಾ ಕೊಚ್ಚಿ ಹೋಗಿ ಈ ಭೂಮಿ ಸ್ವಶಾಸನಯೋಗ್ಯವಾದುದಾಗಿ ಮಾತ್ರ ಇತ್ತು. ಇದನ್ನು ಹೇಗೆ ಸುಂದರವಾದ ಕಿತ್ತುಳಿ ತೋಟವನ್ನಾಗಿ ಪರಿವರ್ತಿಸಿದರೆನ್ನು ವುದನ್ನು ನೋಡೋಣ.

ಘುಕೋಕಾ ಈ ಜಾಗದಲ್ಲಿ ಗಿಡ ನೆಡುವ ವೋದಲು ಇಲ್ಲಿ ಮೋದಲೇ ಕಡಿದಿದ್ದ ಪೈನ್ ಮರಗಳ ಬುಡೆಗಳಲ್ಲಾ ಚಿಗುರತೋಡಿಗ್ಗಿದ್ದವು. ಅವುಗಳಲ್ಲಿ ಅನಗತ್ಯವಾದವುಗಳನ್ನೆಲ್ಲಾ ತಗ್ಗಿಹಾಕಿ ಬಂದೊಂದನ್ನು ಮಾತ್ರ

ಉಳಿಸಿ ಮತ್ತೆ ಮರಗಳಾಗಿ ಚಿಗುರಲು ಬಿಟ್ಟರು. ಕೆಲವೇ ಕಾಲದ ಒಳಗೇ ಗಾಳಿ ಹೊಡಿತದಿಂದ ಮಣ್ಣನ್ನು ಸಂರಕ್ಷಿಸುವ ಪುಟ್ಟಮರಗಳ ಕಾಡೋಂದು ರೂಪಗೊಳ್ಳಲೊಡಗಿತು. ಈ ವರಗಳ ಕಾಡುಗಳ ನಡುವೇಯೇ ಪುಕೋಕಾ ಕಿತ್ತುಳಿ ವರ್ಣಿಸಿ ಮರಗಳನ್ನು ನೆಟ್ಟರು. ಅಲ್ಲಿದ್ದ ಕಳೆಗಳನ್ನು ತೆಗೆಯದೆ ಅವುಗಳ ನಡುವೇಯೇ ಕೊಲ್ಲೀವರ್‌ ಕಳೆಯ ಬೀಜಗಳನ್ನು ಬಿತ್ತಿದರು. ಕೊಂಚ ಕಾಲದಲ್ಲೇ ಆ ಬಂಜರು ನೆಲದಲ್ಲಿ ಎದ್ದು ಕುರುಚಲು ಕಾಡಿನೊಳಕ್ಕೆ ಕಿತ್ತುಳಿ ಸಸಿಗಳು ಹುದುಗಿಹೋದವು. ಆಗಾಗ ಕಿತ್ತುಳಿ ಗಿಡಗಳನ್ನು ಸಂಪೂರ್ಣ ಶುಳಿಯದಿದ್ದಂತೆ ಕಳೆಗಳನ್ನು ಕೊಳ್ಳುತ್ತಾ ಕಿತ್ತುಳಿ ಗಿಡಗಳು ಮೇಲೇಳಲು ಪುಕೋಕಾ ಸಹಾಯ ಮಾಡುತ್ತಿದ್ದರಷ್ಟೇ ಹೊರತು. ಅಗೆತ ಮುಂತಾದವನ್ನೇನೂ ಮಾಡ ಹೋಗಲಿಲ್ಲ. ಕಿತ್ತುಳಿ ಗಿಡಗಳನ್ನು ಅಲ್ಲಿ ಪುಕೋಕಾ ನೆಟ್ಟಿದ್ದ ರಾದರೂ ಅಲ್ಲಿ ಪುಕೋಕಾ ಹೆಚ್ಚಿನ ಗಮನಕೊಳ್ಳಿದ್ದು ಅಲ್ಲಿನ ಭೂಮಿಯನ್ನು ಪುನರುಜ್ಞೀಪನ ಮಾಡುವುದಕ್ಕೇ:

ಕಾಡಿನಲ್ಲಿ ಹುದುಗಿದ್ದ ಕಿತ್ತುಳಿ ಸಸಿಗಳು ನಿಥಾನವಾಗಿ ಮೇಲೆ ಬರ ತೊಡಗಿದವು. ಏಳು ವರ್ಷಗಳ ಅವಧಿಯಲ್ಲಿ ಕಿತ್ತುಳಿ ಗಿಡಗಳು ಮೇಲೆದ್ದು ಹಣ್ಣು ಬಿಡ ತೊಡಗಿದವು. ಅವುಗಳನ್ನು ಕಸಿಮಾಡಿ ಅವುಗಳ ಸ್ವಾಭಾವಿಕ ರಚನೆಗೆ ಯಾವುದೇ ಬಗೆಯ ಹಾನಿ ಮಾಡಲೂ ಹೋಗಲಿಲ್ಲ ಪುಕೋಕಾ. ಈ ಅವಧಿಯ ಕೆಲವು ಕುತೊಹಲಕರ ವಿದ್ವಮಾನಗಳನ್ನು ಪುಕೋಕಾ ಹೇಳುತ್ತಾರೆ. ಸುತ್ತು ಕಾಡಿನ ನಡುವೇ ಕಿತ್ತುಳಿ ಗಿಡಗಳು ಹುದುಗಿದ್ದಾಗ ಕಿತ್ತುಳಿಗೆ ಯಾವುದೇ ಶ್ರಮಿಕೀಟದ ಬಾಧೆಯೂ ಇರಲಿಲ್ಲವಂತೆ. ಆದರೆ ಕಿತ್ತುಳಿ ಮರಗಳು ದೊಡ್ಡವಾಗುತ್ತಾ ಅಕ್ಕಪಕ್ಕುದ ಪ್ರೋದ, ಕಾಡುಗಿಡಗಳನ್ನು ಪುಕೋಕಾ ಕೊಳ್ಳಿಹುಕುತ್ತಾ, ಆ ಜಾಗ ನಿಥಾನವಾಗಿ ಕಿತ್ತುಳಿ ತೋಟದ ರೂಪ ಪಡೆಯುತ್ತಾ ಬಂದಂತೆ ಬಂದೋಂದಾಗಿ ಕಿತ್ತುಳಿಗೆ ಬರುವ ಸಾಂಪ್ರದಾಯಿಕ ಶ್ರಮಿಕೀಟಗಳೂ, ಹೇಸು ತಿಗಣಿಗಳೂ ಆಗಮಿಸತೆಹಾಡಿದವಂತೆ. ಹಾಗೆಂದು ಪುಕೋಕಾ ಅಲ್ಲಿ ರಾಸಾಯನಿಕ ಶ್ರಮಿನಾಶಕಗಳನ್ನೇನೂ ಉಪಯೋಗಿಸಲಿಲ್ಲ. ಅದು ಹೇಗೆ ಪ್ರಕೃತಿ ಸಹಜವಾಗಿಯೇ ಅವು ಹಣ್ಣು ಬಿಸ್ತಿಗೆ ಬರತೊಡಗಿದುವೆಂಬುದನ್ನು ಮುಂದೆ ನೋಡೋಣ.

ಕಿತ್ತುಳಿ ತೋಟ ಉರಂಭಿಸುತ್ತು ಪುಕೋಕಾಗೆ ಇದ್ದ ಮೊದಲ ಕಾಳಜಿ

## ೪೮ ಸಹಜ ಕೃಷ್ಣ : ಒಂದು ಪರಿಚಯ

ಎಂದರೆ ಬರಡಾಗಿ ಮೇಲ್ಮೈಲ್ಲ ತೋಳಿದುಹೋದ ಈ ನೇಲವನ್ನು ಮತ್ತೆ ಪ್ರಸರುಜ್ಞೀವನ ಮಾಡುವುದೇ ಆಗಿತ್ತೇಂದು ಮೊದಲಲ್ಲಿ ಹೇಳಿದನ್ನಲ್ಲ. ಯುದ್ಧಾನಂತರ ಜಪಾನಿನಲ್ಲಿ ತೋಟಗಳನ್ನು ಆಳವಾಗಿ ಅಗತೆ ಮಾಡುವ ಮತ್ತು ಗುಂಡಿಗಳನ್ನು ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ, ಸೊಪ್ಪಿಸೆದೆ ಇತ್ಯಾದಿಗಳನ್ನು ತುಂಬಿ ಮುಚ್ಚುವುದನ್ನು ಪ್ರೇತಾಹಿಸುತ್ತಿದ್ದರು. ಪ್ರಕೋಶಾ ಸಹ ಮೊದಲಲ್ಲಿ ಈ ಪ್ರಯೋಗ ವಾಡಿದರು. ಆಳವಾದ ಅಗತೆಯನ್ನು ತೋಡಿ ಕಾಡಿಸಿಂದ ಮೂಟಿಗಳಲ್ಲಿ ಸೊಪ್ಪಿಸೆದೆಗಳನ್ನು ಹೊತ್ತು ತಂದು ಮುಚ್ಚಿದರು.

ಕೆಲವೇ ಸಮಯದೊಳಗೆ ಅವರಿಗೆ ಇದೊಂದು ಬೆಸ್ತುಮುರಿಯುವ ಕತ್ತೆ ಕೆಲಸವಲ್ಲಿದೆ ಪ್ರಯೋಜನ ಏನೇನೂ ಇಲ್ಲವೆಂದೆನ್ನಿಸಿತು. ಕೆಲವು ಕಾಲದೊಳಗೆ ಈ ಗುಂಡಿಗಳಿಲ್ಲಾ ಖಾಲಿ ಗುಂಡಿಗಳಾದವು. ಒಳಗೆ ಮುಚ್ಚಿದ್ದ ಹಸಿರು ಗೊಬ್ಬರವೆಲ್ಲಾ ಕರಗಿ ಅಂತರಾನವಾಯ್ತು. ಮಣ್ಣ ಯಾವ ರೀತಿಯಿಂದಲೂ ಗಣನೀಯವಾಗಿ ಪ್ರಸರುಜ್ಞೀವಾಗೊಳ್ಳಲಿಲ್ಲ. ಅವರಿಗೆ ಗದ್ದೆಗಳಿಗೆ ಮಾಡಿದಂತೆಯೇ ಇಲ್ಲಾ ಮಲ್ಲು ಮುಚ್ಚುವುದು ಅತ್ಯುತ್ತಮ ಎಂದೆನ್ನಿಸಿತು. ಆದರೆ ಅಷ್ಟಕ್ಕೆಲ್ಲಾ ಮಲ್ಲನ್ನು ಒದಗಿಸುವುದಾದರೂ ಎಲ್ಲಿಂದ? ಕತ್ತರಿಸಿದ ಮರದ ಕೊಂಬರೆಯಿಗಳನ್ನು ಮಣ್ಣನಲ್ಲಿ ಹುಗಿಯುವ ಪ್ರಯೋಗ ಆರಂಭಿಸಿದರು. ಮಣ್ಣನೊಳಗೆ ಸೇರಿ ಲಡ್ಡು ಹಿಡಿಯುವ ಮರ ಎಲ್ಲಕ್ಕೂಂತ ಚೆನ್ನಾಗಿ ಮಣ್ಣನ್ನು ಸದಿಗೊಳಿಸುತ್ತಿದೆ ಎಂದು ಕಂಡುಕೊಂಡರು. ಆದರೆ ಸುತ್ತುಮುತ್ತ ಕಡಿದು ತಂದು ಹುಗಿಯಲು ಸಾಕಷ್ಟು ಮರಗಳಿದ್ದರೆ ಇದು ಸಾಧ್ಯ. ಅದಿಲ್ಲದಿದ್ದರೇ?

ಈ ಸಂದರ್ಭದಲ್ಲಿ ಅವರು ಒಂದು ಮರ ಅನ್ನೇಷಿಸಿದರು. ಆದರ ಹೆಸರು ಮರಿಶೀಮು ಅಕೇಶಿಯ. ನೆವ್ವು ರಾಜ್ಯದಲ್ಲಿ ಅರಣ್ಯ ಇಲಾಖೆಯವರು ಬೆಳಿಯುತ್ತಿರುವ ಆಕೇಶಿಯದ ಜಾತಿಗೇ ಸೇರಿದ ಇನ್ನೊಂದು ಮರ ಇದು. ಇದರ ಸೊಪ್ಪನ್ನು ದನಗಳಿಗೆ ಮೇವಾಗಿ ಉಪಯೋಗಿಸಲಬಹುದು. ಹೂ ಬಿಡುವ ಈ ಗಿಡ ಜೇನುಗಳಿಗೂ ತ್ವರಿಯ ವಾದುದು. ಎಲ್ಲಕ್ಕೂಂತ ಮುಖ್ಯವಾಗಿ ನೆಟ್ಟ ಬದಾರು ವರ್ಷಗಳೊಳಗೆ ದೊಡ್ಡದಾಗಿ ಬೆಳಿಯುವ ಈ ಮರವನ್ನು ಎಕರೆಗೆ ನಲ್ಲಿತ್ತು ಮರಗಳಂತೆ

ನೇತ್ಯಾರೆ ಕೆಲವೇ ವರ್ಷಗಳೊಳಗೆ ಮಹಿಳ್ಳಾರ್ಥಿಗೆ ಹುಗಿಯಲು ಸಾಕಷ್ಟು ಕೊಂಬೆ ಕಡ್ಡಿಗಳನ್ನು ಇವು ಒದಗಿಸತೋಪಗುತ್ತದೆ. ಜೊತೆಗೆ ಅಳವಾಗಿ ಬೇರು ಬಿಡುವುದರಿಂದ ಈ ಮರವನ್ನು ಕಡಿದ ನಂತರ ಅವುಗಳ ಬೇರು ಗಳೂ ಸಹ ನೆಲದಲ್ಲಿ ಲಡ್ಡಾಗಿ ನೆಲ ಸಡಿಲಗೊಳ್ಳುತ್ತದೆ. ದೂರದ ಕೂಡಿನಿಂದ ಮರವನ್ನು ಹೊತ್ತು ತರುವ ಪ್ರಯಾಸಕರ ಕೆಲಸ ತಪ್ಪಾಗುತ್ತದೆ.

ಇನ್ನು ಮೇಲ್ಮೈನ್ನು ಅಭಿಸ್ಯಾದಿಪದ್ಧಿಸಲು ಪ್ರಕೋಪಾ ಅಲ್ಪಾಲ್ಪ ಮತ್ತು ಕೊಲ್ಲಿವರ್‌ ಕಳೆಗಳನ್ನು ಬಿತ್ತಿದರು. ಅದಕ್ಕಿಂತ ಹೆಚ್ಚಾಗಿ ಜಪಾನಿ ಮಾಲಂಗಿ ಬೀಜಗಳನ್ನು ಬಿತ್ತಿದರು. ಈ ಮಾಲಂಗಿ ಗದ್ದೆಗಳು ನೆಲ ದೊಳಗೆ ಅಳವಾಗಿ ಹೋಗುವುದುಂದ ಇವು ಕೊಳಿತಲ್ಲಿ ತೊಳ್ಳು ಬೀಳುವುದರಿಂದ ಸಡಿಲವಾಗಿ ಗಾಳಿಯಾಡತೋಡಗುತ್ತದೆ. ಇವುಗಳನ್ನು ಕಟ್ಟಾವು ಮಾಡದೆ ಹಾಗೇ ಬಿಟ್ಟದ್ದರಿಂದ ಇವುಗಳ ಬೀಜ ಉದುರಿ ಇವು ಮತ್ತೆ ಮತ್ತೆ ಹಂಟ್ಯಾಶ್ವಾ ನೆಲವನ್ನು ನಿರಂತರವಾಗಿ ಮೃದು ಮಾಡುತ್ತಾ ಹೋಯ್ತು. ಈ ರೀತಿ ಕಳೆಗಳನ್ನೂ, ಗಡ್ಡೆಯಾಗಿ ನೆಲದೊಳಗಡೆಯೇ ಕೊಳಿಯುವ ತರಕಾರಿಗಳನ್ನೂ ನಿರಂತರವಾಗಿ ಬೆಳೆಸುತ್ತಲೇ ಹೋದುದರಿಂದ ಈ ಇಪ್ಪತ್ತು ವರುಷಗಳ ಅವಧಿಯಲ್ಲಿ ಒಮ್ಮೆ ಕಲ್ಲಿನಂತೆ ಗಟ್ಟಿ ಯಾಗಿದ್ದು ಬಂಜರಾಗಿದ್ದ ನೆಲ ಈಗ ಅತ್ಯಂತ ಸಾರಿಯುತ್ತವಾಗಿ ಸ್ವಂಚಿ ನಂತೆ ಮೃದುವಾಗಿದೆ.

ಈಗ ಪ್ರಕೋಪಾಗೆ ಕಿತ್ತಲೆ ತೋಟದಲ್ಲಿ ಯಾವ ಮುಖ್ಯವಾದ ಕೆಲಸವೂ ಇಲ್ಲ. ಕಿತ್ತಲೆ ಹಣ್ಣೆನಲ್ಲಿ ದೊರೆಯುವ ದುಡ್ಡಲ್ಲಿ ಧರ್ಮಕ್ಕೆ ದೊರತಂತೆ ಕಿತ್ತಲೆ ಗಿಡಗಳು ಗಾಳಿಯ ಹೊಡೆತಕ್ಕೆ ಸಿಗದಂತೆ ಪೈನ್ ಮರಗಳ ಸಾಲುಗಳು ತಡೆಯುತ್ತವೆ. ಮರಿಂದು ಆಕೆಶಿಯ ಮರಗಳಿಂದ ಮಣ್ಣ ಆಳದಲ್ಲಿ ಫಲವತ್ತಾಗುತ್ತಾ ಹೋಗುತ್ತದೆ. ಕಿತ್ತಲೆ ತೋಟದ ಮೇಲ್ಮೈನ ನೂರೆಂಟು ತರದ ತರಕಾರಿ ಕಳಿ ಇತ್ಯಾದಿಗಳನ್ನು ಬಿತ್ತಿರುವುದರಿಂದ ಅವು ಹಣ್ಣಿ ಬೆಳೆದು ಕೊಳಿತು ಭೂಮಿಯ ಸಾರವನ್ನು ಹೆಚ್ಚಿಸುತ್ತಲೇ ಹೋಗುವುದರಿಂದ ನೆಲಗೊಬ್ಬರದ ಗುಂಡಿಯಂತೆ ಮೃದುವಾಗಿ ಕಾಲಿಟ್ಟಲ್ಲಿ ಅಲುಗುತ್ತದೆ.

## ಭ. ಶ್ರಮಿನಾಶಕಗಳ ವಿಷವಶ್ಲುಲ

ಸಹಜ ಕೃಷಿಯ ಮುಖ್ಯ ನಿರ್ಮಾಣಗಳಲ್ಲಿ ಒಂದು ಯಾವುದೇ ತಾಜಾಯನಿಕ ಶ್ರಮಿನಾಶಕಗಳನ್ನು ಬಳಸದಿರುವದು. ಹಾಗೆಂದು ಸಹಜ ಕೃಷಿ ಅರಂಭಿಸಿದ ಕೊಡಲೇ ರೋಗಕಾರಕ ಶಿಲೀಂದ್ರಗಳೂ, ವೈರಸ್‌ಗಳೂ, ಶ್ರಮಿಕೀಟಗಳೂ ನಿಮ್ಮ ಗದ್ದೆ ತೋಟಗಳನ್ನು ಬಿಟ್ಟೋಡಿಬಿಡುತ್ತುವೆಂದು ತಿಳಿಯಿಕೊಡುವುದು. ಪ್ರಕೋಕಾರ ಗದ್ದೆಗಳಲ್ಲಿ, ತೋಟಗಳಲ್ಲಿ ಅವೂ ಬೆಳಿಗೆ ಸಂಬಂಧಿಸಿದ ಎಲ್ಲ ಶ್ರಮಿಕೀಟಗಳೂ ಇವೆ. ಅದರೆ ಅಶ್ವಯುದ ಸಂಗತಿ ಅಂದರೆ ಈ ಎಲ್ಲ ಶ್ರಮಿಕೀಟಗಳೂ ಯಾವತ್ತೂ ಹಾನಿಕಾರಕ ಮಟ್ಟದ ಪಿಮುಗಾಗಿ ತೊಂದರೆ ಕೊಡುವುದೇ ಇಲ್ಲ. ಪ್ರಕೋಕಾರ ಪ್ರಕಾರ ತಾವು ಶ್ರಮಿನಾಶಕ ರಾಸಾಯನಿಕಗಳನ್ನು ಸ್ಥಳೀಯ ಬಳಸದಿರುವುದೇ ಇದಕ್ಕೆ ಕಾರಣವೆನ್ನುತ್ತಾರೆ.

ಈನು ಹಿಂದೆ ಹೇಳಿದಂತೆ ಪ್ರಕೋಕಾ ಕಿತ್ತಲೆ ತೋಟದಲ್ಲಿ ಕಿತ್ತಲೆ ನಿಡಗಳು ಬೆಳಿದಂತೆ, ವಿಧಾನವಾಗಿ ಪ್ರಕೋಕಾ ಸುತ್ತ ಬೆಳಿದಿದ್ದ ಕಾಡನ್ನು ಕೊಟ್ಟಿ ಹಾಕುತ್ತಾ ಬಿದೆತೆ, ಅವರೆಗೂ ಅಲ್ಲಿ ಪ್ರಧಾನವಾಗಿ ಕಾಣಿಸಿದಿದ್ದ ಕಿತ್ತಲೆ ಗಿಡಗಳ ತಿಗಣಿಗಳೂ, ಜಿಗಿ ಹುಳುಗಳೂ ಕಾಣಿಸಿಕೊಳ್ಳ ತೊಡಗಿದವು. ಇವು ದೇಗೆ ತನ್ನಿಂದ ತಾನೆ ವದ್ದು ಬಸ್ತಿಗೆ ಬಂದುವೆಂಬು ದನ್ನು ಪ್ರಕೋಕಾ ವಿವರಿಸುತ್ತಾರೆ.

ಪ್ರಕೋಕಾ ಕಿತ್ತಲೆ ತೋಟದಲ್ಲಿ ಗಿಡಗಳ ನಡುವೆ ಮರಿಶೀಮಾ ಅಕ್ಕೀಶಿಯೂ ಗಿಡಗಳನ್ನು ನೆಟ್ಟಿರು. ಈ ಗಿಡದ ಬೇರು ಭೂಮಿಯಲ್ಲಿ ಅಳವಾಗಿ ತ್ವೋಗುವುದರಿಂದ ಘುತ್ತು ಇಧು ಸಾರಜನಕವನ್ನು ಭೂಮಿಗೆ ಕೊಡುವುದರಿಂದ ಮಣ್ಣನ ಆಳ ಸ್ಥರದಲ್ಲಿ ಇದು ಸಾರವನ್ನು ಹೆಚ್ಚಿಸುತ್ತಿದೆ ಇಂಬು ಉದ್ದೇಶದಿಂದ ಇಧನ್ನು ಅಫರು ನೆಟ್ಟಿರು. ಅತ್ಯಂತ ವೇಗವಾಗಿ ಬೆಳಿಯುವ ಈ ಗಿಡ ಜೀನಸುಗಳನ್ನೂ ಅಕ್ಷಿಸುತ್ತದೆ ಮತ್ತು

ಮರಮುಟ್ಟಗಳಿಗೆ ಉಪಯೋಗಿಸಲೂ ಬಹುತ್ತದೆ. ಅಂತೆಯೇ ಈ ಮರೆ ದಲ್ಲಿ ಅಭಿಡ್ ಅಥವ ಬಿಳಿ ತಿಗಣೆಗಳೂ ಉತ್ತಮಿಯಾಗಲೊಡಗಿದ್ದವು. ಈ ಬಿಳಿ ತಿಗಣೆಗಳನ್ನೇ ಪ್ರಥಾನ ಆವಾರವನ್ನಾಗಿ ಉಪಯೋಗಿಸುವ ಲೇಡಿಬಗ್ ಎಂಬ ಮಿಡತೆಗಳು ಇಲ್ಲಿಗೆ ಬಿಂದುವು. ಬಯಲುಸೀಮೆಯಲ್ಲಿ ಬೇಲಿಗಳಲ್ಲಿ ಬೆಳೆಯುವ ಉಗನಿ ಪಂಬುಗಳ ಎಲೆಗಳ ಕೆಳಭಾಗದಲ್ಲಿ ಹೊಳೆ ಹೊಳೆಯುವ ಈ ಮಿಡತೆಗಳು ಕುಳಿತಿರುವುದನ್ನು ಕಾಣಬಹುದು. ಇದೇ ಲೇಡಿಬಗ್ ಮಿಡತೆಗಳು.

ಮರಿಶೀಮಾ ಅಕೆಶೀಯಾದಲ್ಲಿ ಬಿಳಿ ತಿಗಣೆಗಳು ವೃದ್ಧಿಯಾದಂತೆ ಲೇಡಿಬಗ್ಗಳ ಸಂಖ್ಯೆಯೂ ಪ್ರಮಾಣ ಕೊನೆಗೆ ಬಿಳಿ ತಿಗಣೆಗಳನ್ನು ಲೇಕಿ ಬಗ್ ಮಿಡತೆಗಳು ಪ್ರಾಣ ತಿಂದುಹಾಕಿದವು. ಅಕೆಶೀಯಾ ಮರದ ತಿಗಣೆಗಳಿಲ್ಲ ಹಾಲಿಯಾದ ನಂತರ ಈ ಲೇಡಿಬಗ್ ಮಿಡತೆಗಳು ಕಿತ್ತಲ್ಲಿ ಗಿಡಗಳಿಗೆ ಹತ್ತಿ ಅಲ್ಲಿರುವ ಹೆನ್ನು, ಜಿಹುಳು, ಸ್ಕ್ಯೂಲ್‌ಗಳು ಮುಂತಾದವನ್ನೆಲ್ಲ ತ್ವರ್ತಕ ತೊಡಗಿದವು. ಓಗಾಗಿ ಕಿತ್ತಲ್ಲಿ ಗಿಡದ ಕ್ರಮಿಕೀಟಗಳೂ ನಾಶವಾಗಿ ತೊವಗಿದವು. ತಮ್ಮ ಆಹಾರವಾದ ಈ ಕ್ರಮಿಕೀಟಗಳ ಸಂಖ್ಯೆ ಕಡಿಮೆಯಾಗಲೊಡಗಿದವು. ಈಗ ಕ್ರಮಿಕೀಟಗಳ ಸಂಖ್ಯೆ ವೃದ್ಧಿಸಿದೊಂದನೇ ಇವೂ ವೃದ್ಧಿಸುತ್ತವೆ. ಅವು ಕಡಿಮೆಯಾದರೆ ಇವೂ ಕಡಿಮೆಯಾಗುತ್ತವೆ. ಕೀಟಗಳೂ, ಲೇಡಿಬಗ್ಗಳೂ ಒಂದು ಸಮಾಂತೋಲನದಲ್ಲಿ ಈಗ ಕಿತ್ತಲ್ಲಿ ತೋರಿದಲ್ಲಿ ಸಹಬಾಳ್ಳಿಮಾಡತೊಡಗಿವೆ.

ಇಂಥದೊಂದು ಸಂದರ್ಭದಲ್ಲಿ ನಾವು ಕ್ರಮಿನಾಶಕವನ್ನು ಸಿಂಪಡಿಸಿ ಕಿತ್ತಲ್ಲಿ ತೋರಿದ ಜಿಗಿ ಹುಳುಗಳನ್ನೂ, ಹೇನುಗಳನ್ನೂ ನಾಶಮಾಡಿದೆ ಹೆಂಡಿಟ್ಟುಕೊಳ್ಳಿ. ಆಗ ಕಿತ್ತಲ್ಲಿ ತೋರಿದ ಕೀಟಗಳಲ್ಲದೆ ನಮಗೆ ಉಪಕಾರಿಗಳಾದ ಲೇಡಿಬಗ್ಗಳೂ, ಜೀಜರ ಹುಳುಗಳೂ ಒಮ್ಮೆಂದೊಮ್ಮೆಲೆ ನಾಶವಾಗುತ್ತವೆ. ಅನಂತರ ಆ ಸ್ವಲ್ಪಕ್ಕೆ ಬರುವ ಯಾವುದೇ ಕ್ರಮಿಕೀಟಗಳೂ ಪೈರಿಗಳ ತೋರಿದಲೆ ಇಲ್ಲದೆ ನಿರಾತಂಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ನಾವೇ ಒದಗಿಸಿಕೊಟ್ಟಿತಾಗುತ್ತದೆ. ಅಂದರೆ ನಾವು ಮತ್ತೆ ರಾಸಾಯನಿಕ ಔಪದಿಕ ಸಿಂಪರಣೆಯಿಂದಲೇ ಅವನ್ನು ತಡೆಗಟ್ಟಬೇಕಾದ ಅವಿವಾಯಾತೆಗೆ ಸಿಕ್ಕುಕೊಳ್ಳುತ್ತೇವೆ. ಎಷ್ಟೂ ವೇಳೆ ಜಿಷ್ಣಧ ಸಿಂಪರಣೆ

## ಒಂ ಸಹಜ ಕೃಷ್ಣ : ಒಂದು ಪರಿಚಯ

ಯಿಂದ ಶ್ರೀಮಿಕೇಟಗಳೆಲ್ಲಾ ನಾಶವಾದ ನಂತರ ನವಾಗೆ ಉಪಕಾರಿಗಳಾದ ಕೇಟಗಳೂ ಸಹ ಅನಿವಾರ್ಯವಾಗಿ ಆಹಾರಕ್ಕೆ ರೈತನ ಬೆಳೆಗಳನ್ನೇ ಅವಲಂಬಿಸಿ ಉಪದ್ರವಕಾರಿಗಳಾಗುತ್ತದೆ.

ಶ್ರೀಮಿಕೇಟಗಳಲ್ಲಿನ ಪರಸ್ಪರ ಸಂಬಂಧ ಮತ್ತು ಒಂದನೊಂದು ಅವ ಲಂಬಿಸಿ ಪ್ರಕೃತಿಯಲ್ಲಿ ಅವು ಸಾಧಿಸುವ ಸಮತೋಲನ ನಾನು ಹೇಳಿ ಹೇಳಿದ ಲೇಡಿಬಗೋಗಳ ಉದಾಹರಣೆಯಷ್ಟು ಸರಳವಾಗಿಲ್ಲ. ಈ ಸಮ ತೋಲನ ಉಂಟಾಗುವಂತೆ ನಾವು ಸ್ವತಃ ಕೇಟಗಳನ್ನು ಪ್ರಚೋದಿಸುವುದೂ ಉಪಯೋಗವಿಲ್ಲವೆಂದು ಪ್ರಕೋಪಕಾರ ಹೇಳುತ್ತಾರೆ. ಸ್ವಾಭಾವಿಕ ಕೃಷಿಯ ಎಲ್ಲ ನಿಯಮಗಳನ್ನೂ ನಾವು ಪಾಲಿಸಿದರೆ ತನ್ನಿಂದ ತಾನೆ ಅದು ಹೇಗೋ ಈ ಸಮತೋಲನ ಸಾಧ್ಯವಾಗುತ್ತದೆಂದು ಪ್ರಕೋಪಕಾರ ಅಭಿಪೂರ್ವಕ ಏಕೆಂದರೆ ಪ್ರಕೋಪಕಾರ ಪ್ರಕಾರ ಮನುಷ್ಯ ಕೈಹಾಕದಿರುವ ಯಾವುದೇ ಸನ್ನಿಹಿತದಲ್ಲಿ ಪ್ರಕೃತಿಯಲ್ಲಿ ತನ್ನಿಂದ ತಾನೆ ಯಾವುದೇ ರೋಗ ಮತ್ತು ಕೇಟಗಳ ಬಿಡುಗೂ ಇರುವುದಿಲ್ಲ. ಅಕ್ಷಾತ್ ಉಂಟಾದರೂ ಪ್ರಕೃತಿ ತನ್ನಿಂದ ತಾನೆ ತಡೆಬಂದಿಗೆ ತಡೆಬಿಡುತ್ತದೆ. ಶ್ರೀಮಿಕೇಟ, ರೋಗರುಜನ ಗಳ ಬಾಧೆ ಇರುವುದೆಲ್ಲಾ ಮನುಷ್ಯ ಉದ್ದೇಶಪೂರ್ವಕವಾಗಿ ರಾಸಾಯನಿಕ ಒಳಿಸಿ ಕೃಷಿಮಾಡಿದಲ್ಲಿ ಮಾತ್ರವೇ ಇರುವುದೆಂಬ ಗಮನಾರ್ಹ ಅಂತ ವನ್ನು ಪ್ರಕೋಪಕಾರ ಏತ್ತಿ ಹೇಳುತ್ತಾರೆ.

ಮೂವತ್ತು ವರ್ಷಗಳಿಂದ ಪ್ರಕೋಪಕಾರರೂ, ಅನೇಕ ಕೃಷಿ ವಿಜ್ಞಾನಿಗಳೂ ಪ್ರಕೋಪಕಾರ ಗದ್ದೆಗಳನ್ನು ಈ ದೃಷ್ಟಿಯಿಂದ ಅಭಾಸ ಮಾಡುತ್ತಿರೇ ಇದ್ದಾರೆ. ಆದರೆ ಈವರೆಗೂ ಒಂದೇ ಒಂದು ಸಾರಿಯೂ ಯಾವ ರೋಗರುಜಿನಗಳ ಬಾಧೆಗೂ ಪ್ರಕೋಪಕಾರ ಗದ್ದೆಗಳು ಒಳಗಾಗಿಲ್ಲ. ಅಷ್ಟೇ ಅಲ್ಲದೆ ಅಕ್ಕಪಕ್ಕದ ಗದ್ದೆಗಳಿಗೆಲ್ಲಾ ಈವರೆಗೆ ಹಲವಾರು ಸಾರಿ ಬೃಹತ್ ಪ್ರಮಾಣದಲ್ಲಿ ಶ್ರೀಮಿಕೇಟಗಳ ಬಾಧೆ ಸಂಭವಿಸಿದರೂ ಪ್ರಕೋಪಕಾರರವರ ಗದ್ದೆಗಳಿಗೆ ಮಾತ್ರ ಏನೂ ಆಗಿಲ್ಲ. ಇದರ ತೀವ್ರಾನ ಇಷ್ಟಿಗೆ ಸಹಜ ಕೃಷಿಯಲ್ಲಿ ಶ್ರೀಮಿಕೇಟಗಳ ಹಾವಳಿಯೂ ಸಹಜ ಪ್ರಮಾಣವನ್ನು ಏರುವುದೇ ಇಲ್ಲ.

ಈ ಸಂದರ್ಭದಲ್ಲಿ ನಾವು ಶ್ರೀಮಿಕೇಟಗಳಿಗೂ ಸಸ್ಯಗಳಿಗೂ ಇರುವ

ಸೇಂಬಂಧದ ಮೂಲತತ್ವಗಳನ್ನು ತಿಳಿಯುವುದೋಳ್ಳಿಯದು. ಇದನ್ನು ಇಂಗ್ಲಿಷ್‌ನಲ್ಲಿ ಪ್ರೇ ಮತ್ತು ಪ್ರಿಡೇಟರ್ ಸಂಬಂಧವೆಂದು ಕರೆಯುತ್ತಾರೆ. ಅಂದರೆ ಆಹಾರಕ್ಕಾಗಿ ಯಾವುದು ಇನ್ನೊಂದನ್ನು ಅವಲಂಬಿಸಿದೆಯೋ ಅಮು ಪ್ರಿಡೇಟರ್. ಈಗ ಕಿತ್ತಲ್ಲಿಯ ಜಿಗಿಹುಳುಗಳನ್ನು ಅವಲಂಬಿಸಿ ರುವ ಲೇಡಿಬ್‌ಗಳು ಪ್ರಿಡೇಟರ್ ಅದರೆ ಜಿಗಿಹುಳುಗಳನ್ನು ಪ್ರೇ ಎಂದು ಕರೆಯಬಹುದು. ತೋಳ. ಪ್ರಿಡೇಟರ್ ಅದರೆ ಕುರಿ ಪ್ರೇ ಅಗುತ್ತದೆ. ಹುಲಿ ಪ್ರಿಡೇಟರ್ ಅದರೆ ಜಿಂಕೆ ಪ್ರೇ ಅಗುತ್ತದೆ. ಕಿತ್ತಲ್ಲಿ ಗಿಡಗಳ ಜಿಗಿ ಹುಳುಗಳನ್ನು ಪ್ರಿಡೇಟರ್ ಎನ್ನುವುವಾದರೆ ಕಿತ್ತಲ್ಲಿ ಗಿಡವೇ ಪ್ರೇ ಅಗುತ್ತದೆ. ಪ್ರಕೃತಿ ಸಹಜವಾದ ಒಂದು ಸ್ನಾವೇಶದಲ್ಲಿ ಯಾವ ಪ್ರಿಡೇಟರೂ ತನ್ನ ಪ್ರೇಯನ್ನು ನಾಮಾವಶೀಪೆ ಮಾಡುವುದಿಲ್ಲ. ಅಂದರೆ ಈಗ ಹುಲಿಯ ಉದಾಹರಣೆ ಲೆಗೆದುಕೊಳ್ಳಿ. ಹುಲಿ ಜಿಂಕೆಯನು ಹಿಡಿದು ತಿನ್ನತ್ತುದೇನೋ ನಿಜ. ಅದರೆ ಅದು ಎಂದೂ ಜಿಂಕೆಗಳನ್ನು ನಾಮಾವಶೀಪೆ ಮಾಡುವುದು. ಏಕೆಂದರೆ ಜಿಂಕೆಗಳ ಅಳವು ಹುಲಿಗಳ ಅಳವು ಎರಡೂ ಒಂದೆ. ಅಂದರೆ, ಹುಲಿ ಜಿಂಕೆಯನ್ನು ಉಳಿಸಲು-ಬೆಳೆ ಸಲು ಪ್ರಚಾಳಾಪೂರ್ವಕವಾಗಿ ಪ್ರಯತ್ನಿಸುತ್ತದೆಂದೇನೂ ಅಲ್ಲ. ಒಂದು ಜಿಂಕೆವದಲ್ಲಿಯೇ ಇರಬೇಕಾದ ಹುಲಿ, ಜಿಂಕೆ, ಹುಲ್ಲು, ಕಾಡುಗಳೆಲ್ಲವನ್ನೂ ಪ್ರಕೃತಿಯೇ ಸೀಮಿತಗೊಳಿಸಿ ಕಾಯುತ್ತದೆ. ಇದೊಂದು ನಿಯಮಬದ್ಧ ಕ್ರಿಯೆ. ಇದನ್ನೇ ಪ್ರೇ ಮತ್ತು ಪ್ರಿಡೇಟರ್ ನಿಯಮವೆಂದು ಕರೆಯುತ್ತಾರೆ.

ಸಹಜ ಕೃಷಿಯಲ್ಲಿ ನಿಮ್ಮ ಬೆಳೆಗಳಿಗೆ ರೋಗ ರುಜಿನಗಳು ವಿಪತ್ತಾನ್ನಿ  
ರಕ ಮಟ್ಟ ಮುಟ್ಟದಂತೆ ಕಾಯುವದು ಈ ನಿಯಮವೇ. ಈ ಸಮು  
ತೋಲನ ಸ್ಥಿತಿಯಲ್ಲಿ ಮನುವ್ಯ ಇದ್ದ ಕ್ಷಿದಂತೆ ಕೈಹಾಕಿ ರಾಸಾಯನಿಕ  
ಗಳನ್ನು ಚೆಲ್ಲಿದ ಎಂದಿಟ್ಟುಕೊಳ್ಳಿ. ಒಂದು ಕಾಡಿನ ಹುಲಿಗಳನ್ನು ಸಂಪೂರ್ಣ  
ಕೊಂಡು ಹಾಕಿದಂತಾಗುತ್ತದೆ. ಜಿಂಕೆ, ಮೊಲ, ಕಡವೆ ಇತ್ಯಾದಿಗಳು ಅಗಣ  
ತವಾಗಿ ವೃದ್ಧಿಸುತ್ತವೆ. ಕೊನೆಕೊನೆಗೆ ಸಮರ್ಪಕವಾಗಿ ಆಹಾರ ಸಿಗದೆ  
ದುರ್ಭಲವಾಗಲೊಡಗುತ್ತವೆ. ನಾನು ರೋಗರುಜಿನಗಳು ತಾನೇತಾನಾಗಿ  
ಅವುಗಳ ಮೇಲೆ ದಾಳಗಾರಂಭಿಸುತ್ತವೆ. ಈ ಜೀವ ಸಮುಚ್ಚಯದ  
ಒಂದೇ ಒಂದು ಕುಣಿಕೆಯನ್ನು ನಾಶ ಮಾಡಿದ್ದೆ ಇದೇ ಪರಿಸರ ಅನ್ನ

## ೪೪ ಸಹಜ ಕೃಷಿ : ಒಂದು ಪರಿಚಯ

ವ್ಯಾಸ್ತವಾಗಿ ದಿಕ್ಕುಗೆಡುತ್ತದೆ. ಮಾನವ ರಾಸಾಯನಿಕ ಕೃಷಿಯಿಂದ ಮೊದಲುತ್ತರುವ ಅನಾಹತ ಇದೇ. ಒಂದು ತಪ್ಪನ್ನು ತಿದ್ದಲು ಇನ್ನೊಂದು ತಪ್ಪು. ಅದನ್ನು ತಿದ್ದಲು ಮತ್ತೆ ವಲವಾರು.

ಪ್ರಕೋಪಾರ ಗಡ್ಡಗಳಲ್ಲಿ ಬಲೆ ನೆಯ್ಯಾ ಹನೆ ಹಾಡಿಕೊಂಡಿದ್ದ ಅಸಂಖ್ಯೆ ಜೀಡಗಳ ಬಗ್ಗೆ ಒಮ್ಮೆ ಹೇಳಿದ್ದೆ. ಒಂದು ದಿನ ಆವರ ಒಳ ಸಹಜ ಕೃಷಿ ಕಲ್ಯಾಣಿತ್ವದ್ವಾರಾ ವಿದ್ಯಾರ್ಥಿಯಾಬ್ಬಿ ಕೂಗಿಕೊಂಡು ಬಳ ನುಗ್ಗಿದೆ. ಗಡ್ಡಗೆಲ್ಲಾ ಯಾರೋ ತೆಳು ಬಟ್ಟೆ ಹೊದಿಸಿದಂತೆ ಲಕ್ಷಣರ ಜೀಡರ ಬಲೆಗಳು ಕಟ್ಟಿದ್ದವು. ಮಂಜಿನ ಾಬ್ಬಿನಿ ಕುಳಿತ್ತಿದ್ದರಿಂದ ಆವ ರೆಗೂ ಪ್ರಕೋಪಾರಿಗೆ ಈ ಪ್ರಮಾಣದಲ್ಲಿ ಜೀಡರ ಹುಳುಗಳು ಬಲೆ ನೆಯ್ಯಾ ರುತ್ತೆವೆಂದು ಗೊತ್ತಿರಲಿಲ್ಲ. ಗುರು ಶಿಷ್ಟರಿಬ್ಬರೂ ಅವಾಕ್ಷಾಗಿ ಈ ವಿಷ್ಣು ಯವನ್ನು ನೋಡಿದರು.

ಪ್ರೇ ಮತ್ತು ಶ್ರೀರೋ ಸಂಬಂಧದ ನಿಯಮ ನಂಬಾಗೆ ಸರಳವಾಗಿ ಕಂಡರೂ ಒಂದು ನಿರ್ದಿಷ್ಟ ಸನ್ನಿಹಿತದಲ್ಲಿ ಪ್ರಕೃತಿ ಕೆಲಸ ವಾಡಾವ ರೀತಿ ಅತ್ಯಂತ ಸಂಕೀರ್ಣವಾಗಿವೆ. ಎಷ್ಟು ಸಂಕೀರ್ಣವೆಂದರೆ ಮನುಷ್ಯ ಇದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಾನೇ ಪ್ರಜ್ಞಾಪ್ರಾರ್ಥಕವಾಗಿ ಏದೂ ನಿಯಂತ್ರಿಸುವುದಾಗಲೀ, ಪ್ರೌತ್ಸಾಹಿಸುವುದಾಗಲೀ ವಾಡ ಕೂಡದು. ಡಿಷ್ಟರಿಗಳನ್ನು ಹೊಡೆದು ಅಲ್ಲಿನ ಸಮತೋಲನ ಯಾವ್ವಾ ತದ್ವಾ ಮಾಡದೆ ಸುಮ್ಮನಾದ್ದರೆ ಏಕ್ಕುದನ್ನು ಪ್ರಕೃತಿಯೇ ನೋಡಿಕೊಳ್ಳು ತ್ತದೆ.

ಇದಕ್ಕೆ ಪ್ರಕೋಪ ತಮ್ಮ ಸಂಶೋಧನ ಕೇಂದ್ರದ ದಿನಗಳ ಒಂದು ಉದಾಹರಣೆ ಕೊಡುತ್ತಾರೆ. ಒಮ್ಮೆ ಎರಡು ಗಡ್ಡಗಳಲ್ಲಿ ಕಾಂಡ ಕೊರೆಯುವ ಹುಳುಗಳು ಬಂದಿದ್ದವು. ಒಂದಕ್ಕೆ ಡಿವಿಧಿ ಹೊಡೆದು ಹುಳುಗಳನ್ನು ನಿನಾರು ವಾಡಲಾಯ್ತು. ಇನ್ನೊಂದನ್ನು ಹಾಗೇ ಬಿಟ್ಟರು. ಕೊನೆಯಲ್ಲಿ ಆ ಗಡ್ಡಗಳ ಉತ್ಪಾದನೆಯನ್ನು ತಾಳಿ ನೋಡಿದಾಗ ಡಿವಿಧಿ ಹೊಡೆಯಂದ ಗಡ್ಡಗಳಲ್ಲಿ ಭತ್ತೆ ಹಂಚಿಗೆ ಇತ್ತು. ಇದು ಹೇಗೆ ಸಾಧ್ಯ ವಾಯ್ತುಂದು ಪ್ರಕೋಪ ವಿವರಿಸುತ್ತಾರೆ. ಕಾಂಡ ಕೊರೆಯುವ ಹುಳುಗಳು ಭತ್ತೆಕ್ಕೆ ಬಿದ್ದು ಕಾಂಡ ಕೊರೆದ ಕೊಡಲೇ ಭತ್ತೆದ ಬುಡದಿಂದ

ಹೆಚ್ಚು ಹಿಳುಗಳು ಬರಲಾರಂಭಿಸಿದವು. ಹಾಗಾಗಿ ಹುಳಿಗಳನ್ನು ಕೊರೆದ ಭತ್ತಗಳು ಸತ್ತರೂ ಒಡಿದಿಂದ ಬಂದ ವಿಷಲ ಹಿಳುಗಳಿಂದ ಅಂತಿಮ ವಾಗಿ ಉತ್ಪಾದನೆ ಬೈಪಧಿ ಸಿಂಪಡಿಸಿದ ಗದ್ದೆಗಳಿಗೂ, ಸಿಂಪಡಿಸದ ಗದ್ದೆಗೂ ಹೆಚ್ಚು ವ್ಯತ್ಯಾಸ ಬರಲೇ ಇಲ್ಲ. ಇದನ್ನೇಕೆ ಹೇಳುತ್ತಾರೆಂದರೆ ಅನೇಕ ವೇಳೆ ಬೈಪಧಿ ಹೊಡೆದು ಹಿಳುಗಳನ್ನು ನಾವು ಕೊಂಡೆವೆಂದು ರೈತ ಸಮಾಧಾನಪಟ್ಟುಕೊಳ್ಳುತ್ತಾನಾದರೂ ರೈತನಿಗೆ ಲಾಭ ಮಾತ್ರ ಗಣನೀಯ ವಾಗೇನೂ ವ್ಯಾಧಿಯಾಗಿರುವುದಿಲ್ಲ. ಅದಕ್ಕೆ ಬದಲಾಗಿ ವ್ಯಧಾಶ್ರಮ ಮತ್ತು ಖಿಚ್ಚು ರೈತನಿಗಾಗಿರುತ್ತದೆ.

ಮನುಷ್ಯನ ಪರ್ವತೀಪೇ ಎಷ್ಟೇಮ್ಮು ಕಡಿಮೆಯಾಗುತ್ತದೆಯೋ ಅಮ್ಮೊ ಸ್ವಾಫಾವಿಕ ಕೃಷಿಗೆ ಒಳ್ಳೆಯಾದಾಗುತ್ತದೆ. ಇದನ್ನು ಪ್ರಕೋರಾ ಎಷ್ಟೇ ಮಟ್ಟಿಗೆ ಹೇಳುತ್ತಾರೆಂದರೆ ಅಕ್ಸಾತ್ ದುಳಿ ಬೀಳದೆ ನೀರು ಕಟ್ಟು ವೆಡ್ಡೋ ಇತ್ಯಾದಿ ಅನಿವಾಯ ಕಾರಣಗಳಿಲ್ಲದೆ ಗದ್ದೆಗಳ ಕಡೆ ಮುವಿ ಹಾಕಿದರೆವುದೇ ಒಳ್ಳೆಯಾದಂದು ಹೇಳುತ್ತಾರೆ. ಒಮ್ಮು ತಮ್ಮ ಒಲೆಯು ಒಂದೇ ಒಂದು ಹಿಡಿ ಒಳಾದಿಯನ್ನು ಅದು ತೀರಾ ನಿರುಪದ್ವರಿ ಎಂದು ಗದ್ದೆಗೆ ಎಸೆಂದಿದ್ದುಕ್ಕೆ ಏಷ್ಟೇರಾದು ತೋಂದರೆಯಾಯ್ದುಂದು ಪ್ರಕೋರಾ ಏರಿಸಿಸುತ್ತಾರೆ. ಭತ್ತದ ಎಲೆಗಳ ರೋಮಾಂಚ ಮೇಲ್ಕೆಯಲ್ಲಿ ಅಂಟಿ ಕೆಳಿತ ಒಳಾದಿಯ ಸುಳ್ಳಳಿಸುತ್ತಾ ಧೂಳು ಗಳೇಯಲ್ಲಿ ನಿರಾನವಾಗಿ ಪ್ರಸರಿ ಸುತ್ತಾ ಜೀದರ ಬೆಲೆಗಳಿಗೂ, ಜೀದಗಳ ಸೂಕ್ಷ್ಮವಾದ ರೋಮಾಂಚ ಚೆರ್ಚಗಳಿಗೂ ವ್ಯಾಪಿಸಿ ಸಾಕಷ್ಟು ವಿಸ್ತಾರಿಸುತ್ತಾರೆ. ಗದ್ದೆಯು ಜೀದರ ಒಲೆಗಳ ನ್ನೆಲ್ಲಾ ದಾಳು ಮಾಡಿತು. ಇನ್ನು ಕಾಲಾನಾಳಾದವರೆಗೂ ಓಟ ಇರುವ ಪರು-ಪಾರಣೆಗಳೊಳಗೆ ಅನುಷ್ಠಾನಿಕವಾಗಿ ಜನ್ಮಜನ್ಮಾಂತರದವರಗೆ ವಿಷಕಾರುವ ಬೈಪಧಿಗಳನ್ನು ಉಪಯೋಗಿಸುತ್ತಿರುವ ಭಾರತದ ರೈತನ ಕೆ ಯೇನಾ? ಈ ವಿಷವರ್ತಣೆಲದಲ್ಲಿ ಸಿಕ್ಕಿರುವ ನಾವು ಪಾರಾಗುವುದಾದರೂ ಹೇಗೆ?

## ೬. ರೈತರ ಆಶಾಕಿರಣ

**ನ್ಯೂ**ಕೋಕಾರ ಸಹಜ ಕೃಷಿಯ ಬಗ್ಗೆ ಈಗ ನಿಮಗೆ ಸಂಪೂರ್ಣವು ವಾಗಿ ತಿಳಿಸಿದ್ದೇನೆ. ಉಳುಮೆ ಮಾಡದ, ಗೊಬ್ಬರ ಹಾಕದ, ಶ್ರಮಿಸಿ ನಾಶಕ ಉಪಯೋಗಿಸದ ಕೃಷಿ ಎನ್ನು ತ್ವರಿಧ್ಯಾರ್ಥಕೆಯೇ ಕೂಡಲ್ಲಿಗೇ ಆಹಾರ ಬಂದ, ಬಾಯಿಗೆ ಬೀಳುವ ಕೃಷಿ ಎಂದು ತಿಳಿಯುವವರೆಲ್ಲಾ ಈಗ ತಮ್ಮ ಭೂಮೆಯನ್ನು ಬಿಟ್ಟಿರಬುದ್ದಲ್ಲವೇ? ಕನಿಷ್ಠ ಕೃಷಿಗೆ ಈಗ ಇರುವ ಬಹುದೊಡ್ಡ ಅಡಚಣೆ ಎಂದರೆ ಮನುಷ್ಯ ಮತ್ತು ಮನುಷ್ಯನ ಮನಸ್ಸು. ಈಗಾಗಲೇ ರಾಸಾಯನಿಕ ಮಂತ್ರ ಸಾಂಪ್ರದಾಯಿಕ ಬೇಸಾಯ ಕ್ರಮಾದ ಚಕ್ರವ್ರೂದದಲ್ಲಿ ಸಿಕ್ಕಿಕೊಂಡಿರುವ ನಮ್ಮ ಬ್ಯಾತನ್ಯವನ್ನು ನಾವು ಹೇಗೆ ಬಿಡಿಸಿಕೊಳ್ಳುವುದು ಎನ್ನುವುದೇ ನವಗಿರ್ಗ ಇರುವ ಬಹುದೊಡ್ಡ ಸಮಸ್ಯೆ. ಪ್ರತಿ ಸಾರಿಯೂ ವದವಾದ ಮಳೆಯಾದ ಕೂಡಲೇ ನೇಗಿಲ್ಲಿ ಹಿಡಿದುಕೊಂಡು ಹೊಲಿದ ಕಡೆಗೆ ಹೊರಡುವ ರೈತನಿಗೆ ಇನ್ನು ಮೇಲಿಂದ ಉಳುವುದನ್ನು ನಿಲ್ಲಿಸು ಎಂದು ಹೇಳಿ ಬಿಟ್ಟಿಸುವುದು ಹೇಗೆ? ಒಂದು ಸಿಗರೇಟನ್ನಾಗಲಿ, ನಶ್ಯವನ್ನಾಗಲೇ ಬಿಡುವುದಕ್ಕೆ ಸಾಧ್ಯವಾಗದ ನಮ್ಮಿಂಥ ಕ್ಷಾದ್ರಜೀವಿಗಳಿಗೆ ಪರಂಪರಾಗತವಾಗಿ ಬೆಳೆದು ಬಂದಿರುವ ರೈತನ ಆಭಾಸ ಗಳನ್ನು ಬಿಡುವಂತೆ ಹೇಳಿವ ನೈತಿಕ ಸ್ಥಿರ್ಯ ಸಹ ಕಡಿಮೆಯಾಗಿದೆ.

ರೈತರನ್ನು ರಾಸಾಯನಿಕ ಮತ್ತು ಸಾಂಪ್ರದಾಯಿಕ ಬೇಸಾಯ ಕ್ರಮಗಳಿಂದ ಬಿಡುಗಡೆ ಪೂಡಿ ಸಹಜ ಕೃಷಿ ಪದ್ಧತಿ ಹಜ್ಜುವುದು ನಮ್ಮ ಕೃಷಿ ವಿಜ್ಞಾನಿಗಳಿಂದ ಮಾಡಿ ಸಾಧ್ಯವಾದಿತು. ಏಕೆಂದರೆ ಪ್ರಕೃತಿಯ ಅಂಶರಂಗವನ್ನು ಅರಿತು ಅದಕ್ಕನುಗುಣವಾಗಿ ಹೆಚ್ಚು ಇಡಲು ಅರಿಯುವುದು ಅತಿ ಸೂಕ್ಷ್ಮವಾದ ಕೆಲಸ. ಇದನ್ನು ಸಂವೇದನಾಶಿಲರಾದ ಕೃಷಿ ವಿಜ್ಞಾನಿಗಳು ಸುಲಭವಾಗಿ ಗ್ರಹಿಸಬಲ್ಲರು. ಅದರೆ ಅವರ ಕಲೆಕೆ ವಿದ್ಯಾಭಾಸ ಕ್ರಮಗಳೆಲ್ಲಾ ಯಾವ ರೀತಿ ಪಾಶ್ಚಮಾತ್ಯ ಪ್ರಭಾವಕ್ಕೆ

ಒಳಗಾಗಿವೆಯೆಂದರೆ ಸಹಜ ಕೃಷಿಯೆಡರೆ ಇದರಲ್ಲಿ ತಮ್ಮ ಪಾತ್ರ ಏನೇನೂ ಇರುವುದಿಲ್ಲವೆಂದು ಶಂಕಿಸಿ ಅಡಿಯ ಮೊದಲಲ್ಲೋ ಮಾರ್ಗ ಪುರಿಯತೋಡಗುತ್ತಾರೆ. ಕೃಷಿ ವಿಧಾನದ ಹೋಸ ಹೋಸ ದಿಗಂಭಗಳನ್ನು ಅನ್ವೇಷಿಸುವ ವಿಚಾಳನಿಗೆ ಮೂಲಭೂತವಾಗಿ ಇರಬೇಕಾದ ಸಾಹಸ ತ್ವಿಯ ತೆಯ ಕೊರತೆ ನಮ್ಮ ವಿಚಾಳನಿಗಳಲ್ಲಿದೆ.

ಇವ್ವಾದರೂ ಸಹಜ ಕೃಷಿಗೆ ಭಾರತದಲ್ಲಿ ಭವಿಷ್ಯ ಇದೆಯೆಂದು ತಿಳಿದಿದ್ದೇನೆ. ಇದಕ್ಕೆ ಮುಖ್ಯವಾದ ಕಾರಣ ಬಹುತ್ತಿರುವ ಭಾರತದ ಸಂಪನ್ಮೂಲಗಳು. ರಾಸಾಯನಿಕ ಕೃಷಿಯನ್ನೇ ಮೂಲಧನವನ್ನಾಗಿಟ್ಟು ಕೊಂಡು ರೈತರನ್ನು ಕೋಣಿಸುತ್ತಿರುವ ಕೈಗಾರಿಕೆಗಳು ಸಧ್ಯವೌದ್ದಿನೀ ತಮ್ಮ ವಸ್ತುಗಳನ್ನು ಕೊಳ್ಳಲಾಗದ ಸ್ಥಿತಿಗೆ ಗ್ರಾಮಗಳು ಇಳಿಯುವುದನ್ನು ನೋಡಬೇಕಾಗುತ್ತದೆ. ವಿಶ್ವಬ್ಯಾಂಕೆಗಳಿಂದ, ನಿಬಾರ್ಥ ಸಂಸ್ಥೆಯಿಂದ, ಸಾಲಮೇಳಗಳಿಂದ ರೈತರಿಗೆ ದುಡ್ಡು ಕೊಡುತ್ತಾ ಈ ಕೈಗಾರಿಕೆಗಳಿಗೆ ಸರ್ಕಾರಗಳು ಕೃತಕವಾಗಿ ವಾರುಕಟ್ಟಿಯಾನ್ನು ನಿರ್ವಹಿಸಿಕೊಡುತ್ತಿವೆ. ರೈತ ನಲ್ಲಿ ಕೃಷಿಯ ಅಧಿನೀಕರಣ ಮತ್ತು ಯಾಂತ್ರೀಕರಣದ ಕೆಸಸನ್ನು ಬಿತ್ತು ತ್ವಿವೆ. ಈ ನಿಷ್ಪಲ ಪ್ರಯೋಜನ ಈಗಳೇ ಸೋಲತೊಡಗಿದೆ. ಎಲ್ಲ ಕಡೆಗಳಲ್ಲಿ ತಮ್ಮ ನಾಲಗಳನ್ನೆಲ್ಲಾ ಸರ್ಕಾರೆಳು ಮನ್ನಾ ವಾಡಬೇಕೆಂದು ರೈತರಿಂದ ಒತ್ತುಡ ಬರುತ್ತಿರುವುದು ಹೊರಲ ಎಚ್ಚರಿಕೆ ಗಂಟೆಯಾಗಿದೆ.

ಸುಘಾರು ೫೦೦೦೦ ರೂಪಾಯಿಂದು ಟೆಲ್ಲರನ್ನು, ೧೨೦,೦೦೦ ರೂಪಾಯಿಯ ಟಾರಕ್ಕರನ್ನು ಕೊಳ್ಳಲು ದಾಖಲೆ ದಾಧಿಸ್ತೇದು ಎರೆ ಅಡಿತ್ತುಮಾವಾದ ಜಮಿನಿರುವ ರೈತನಿಂದ ಸದ ಇವಲ್ತು ಸಾಧ್ಯವಾಗುತ್ತಿಲ್ಲ. ಅಪ್ಪು ಲಾಭವನ್ನು ಸ್ವಯಂ ಉಷ್ಟತ್ತಿ ಮಾಡಲಾರದ ಜಮಿನಿಗೆ ರೈತ ಸಾಲ ಮಾಡಿ ತಂದರೆ ಅದನ್ನಾದರೂ ತೀರಿಸಲು ಸಾಧ್ಯವೇ? ಇದೇ ವ್ಯವಸಾಯ ಪದ್ಧತಿಯನ್ನು ಪುಂಡುಪರಿಸಿದರೆ ಈಗ ಸಾಲಗಳನ್ನು ಮನ್ನಾ ಮಾಡುವುದಷ್ಟೇ ಅಲ್ಲ ಹೊದಲೇ ಮನ್ನಾ ಎಂದು ಫೋಣಿಸಿದ ಸಾಲ ಗಳನ್ನು ರೈತರಿಗೆ ಪುಂಜಾರು ಮಾಡಬೇಕಾಗುತ್ತದೆ. ಇದನ್ನು ತಿಳಿದೂ ಈ ಕರ್ಪಟ ನಾಟಕ ಮುಂದುಪರಿಸಿಕೊಂಡೇ ಹೋಗುತ್ತಿರುವ ರಾಜಕಾರಣ ಗಳನ್ನು ದೇಶಪ್ರೇಮಿಗಳಿಂದು ಕರೆಯುವುದಾದರೂ ಹೇಗೆ? ಒಂದು ಕಡೆ

## ೪೮ ಸಹಜ ಕೃಷಿ : ಒಂದು ಪರಿಚಯ

ಸಾಮೂಹಿಕವಾಗಿ ಪಾಪರ್ಚಿಂಟಿಗೆ ಅಜೀF ಹಾಕುತ್ತಿರುವ ರೈತರ ಶೇತ್ತಳಿ ಸಂಘಟನೆ, ಇನ್ನೊಂದು ಉದ್ದೇಶಿಸ್ತು ರೋಗಿಗಳಿಂದ ಸರ್ಕಾರ ದಿಂದ ಸಬ್ಬಿಡಿ ಬೇಡುತ್ತಾ ಇರುವ ಕೃಷಿ ಅಥಾರಿತ ಕೃಗಾರಿಕೆಗಳು. ಇವುಗಳ ನಡುವೆ ಅವ್ಯವಸ್ಥಿತ ಮಾರುಕಟ್ಟೆಯ ಲಾಭ ಪಡೆಯಲು ಎಡಬಿಡದೆ ಅಸಹನೀಯ ಮಟ್ಟದವರೆಗೆ ಶೋಷಿಸುತ್ತಿರುವ ಮಧ್ಯವರ್ತಿ ಸಮುದಾಯ. ಈ ದುರ್ದಾರ್ಯ ಪರಿಸ್ಥಿತಿಯೇ ಭಾರತಕ್ಕ ಪ್ರಕೋಪಾರ ಸಹಜ ಕೃಷಿಯನ್ನು ಅನಿವಾರ್ಯವನ್ನಾಗಿ ಮಾಡುತ್ತವೆಂದು ನನ್ನ ನಂಬಿಕೆ.

ಅಭಿವೃದ್ಧಿಯ ಸೋಗಿನಲ್ಲಿ ಸಾರ್ವಿಕರು ಕನಸುಗಳ ಹಿಂದೆಲ್ಲ ಓಡಿ ಓಡಿ ಸುಸ್ಥಾಗಿರುವ ರೈತನಿಗೆ ಇಂದು ಪ್ರಕೋಪ ಒಬ್ಬರೇ ಆಶಾಕರಣ ವೆಂದು ಅನ್ನಿಸುತ್ತಿದೆ. ನಮ್ಮ ರೈತರಲ್ಲಿ ಕೃಷಿವಿಜ್ಞಾನಿಗಳಲ್ಲಿ ಇಂದಿಗೂ ಆಧುನಿಕರಣದ ಗೊಂದಲಗಳಿಂದ ಬೇಸತ್ತಿರುವ ಮಾನವೀಯ ಹೃದಯು ಉಳಿವರು ಬದುಕಿ ಉಳಿದಿದ್ದಾರೆಂದು ತಿಳಿದಿದ್ದೇನೆ. ಅವರು ಸಹಜ ಕೃಷಿ ಪದ್ಧತಿಯಿಂದ ಬೆಳೆದೂರಿಸುವ ಒಂದೆ ಒಂದು ಎಕರೆ ಹೊಲ ಅಥವಾ ಗದ್ದೆ ಸಹಜ ಕೃಷಿ ಅಂದೂಳಿಸಿದ ಕಾಳಿಚ್ಚಿಗೆ ತಿಳಿಯಾಗುತ್ತದೆ. ಈ ಕೂರಂತಿಯನ್ನು ಸಾಧ್ಯಮಾಡಿ ತೋರಿಸುವ ಮಹಾನುಭಾವ ಯಾರಿರ ಬಹುದೆಂದು ನಾನು ಕುತ್ತಾಹಲದಿಂದ ಯೋಚಿಸುತ್ತೇನೆ !

ಪ್ರಕೋಪ “ಒಂದು ಹುಲ್ಲಿನ ಕ್ಷಾರಂತಿ” ಪ್ರಸ್ತುತದ ತರುವಾಯ ಬರೆದ ಇನ್ನೊಂದು ಕೃತಿ “ದಿ ನ್ಯಾಚೆರಲ್ ವೇ ಆಫ್ ಫಾರ್ಮಿಂಗ್” ನಲ್ಲಿ ತಮ್ಮ ಹಸಿರು ತಳ್ಳುದ ಸಿದ್ಧಾಂತ ಮತ್ತು ಆಚರಣೆಗಳನ್ನು ವ್ಯಾಪಕವಾಗಿ ವಿವರಿಸಿಕೊಂಡಿರುತ್ತಾರೆ. ಕೃಷಿಯನ್ನು ಹೇಗೆ ಕೃಗಾರಿಕೆಯನ್ನಾಗಿ ನಾವು ಪರಿವರ್ತಿಸಿದ್ದೇವೆ, ಇದು ಸಹಜ ಕೃಷಿಯಲ್ಲಿ ಮತ್ತೆ ಹೇಗೆ ಕಲಾವಿದನ ಕಲಾಭಿವೃತ್ತಿಯಾಗಿ ಮಾರ್ಪಡುತ್ತದೆ, ಕೊನೆಕ್ಷನೆಗೆ ಕೃಷಿ ಹೇಗೆ ಧಾರ್ಯನ, ತಪಸ್ಯೆ, ಯೋಗಳಿಂತೆ ರೈತನಿಗೆ ಸಾಕ್ಷಾತ್ಕಾರದ ಮಾರ್ಗವಾಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. ‘ಪ್ರಕೃತಿಯ ಬಗ್ಗೆ, ಗಿಡಗಳ ಬಗ್ಗೆ, ಪರಿಸರದ ಬಗ್ಗೆಯ ಅರಿವು ಹೇಗೆ ನಿರಾನವಾಗಿ ನಮ್ಮ ಆತ್ಮವ ಲೋಕನದ ಅರಿವಾಗಳೊಂದಿಗೆತ್ತದೆ ಎಂದು ವಿವರಿಸಿದ್ದಾರೆ.

ಪ್ರಸ್ತುತ ಭಾರತೀಯ ಸನ್ನಿಹಿತದಲ್ಲಿ ‘ನಮಗೆ ಅವುಗಳೆಲ್ಲ ಅನಗತ್ಯ.

ಸದ್ಗುರು ಆತ್ಮಹತ್ಯೆಯ ಕಡೆಗೆ ಸಾಗುತ್ತಿರುವ ರೈತರನ್ನು, ನಮ್ಮ ಗ್ರಾಮ ಗಳನ್ನು ಉಳಿಸೋಣ. ಅನಂತರ ಆತ್ಮ ಸಾಕ್ಷಾತ್ಕಾರದ ಬಗ್ಗೆ ಮಾತಾ ದೋತ್ವವೆಂದು ಈ ಅಮೂಲ್ಯ ಚಿಂತನೆಗಳನ್ನು ನಾನಿಲ್ಲಿ ಬಿಟ್ಟಿದ್ದೇನೆ. ನನಗೆ ಗಾಂಧಿ, ಲೋಹಿಯಾ, ಜೀಎಂ ಮುಂತಾದವರು ಏನನ್ನು ರಾಜ ಕಾರಣದ ಮುಖಾಂತರ ಹೇಳಿದರೋ ಅದನ್ನು ಪ್ರಕೋಪ ಕೃಷ್ಣಿಯ ಮುಖಾಂತರ ಹೇಳುತ್ತಿದ್ದಾರೆಂದ್ನು ಸುತ್ತುದೆ. ಆದರೆ ಪ್ರಕೋಪ ತಮ್ಮ ಗುರಿ ಸಾಧನೆಯಲ್ಲಿ ಗಾಂಧಿ, ಲೋಹಿಯಾ, ಜೀಎಂ ಮುಂತಾದವರಿಗಿಂತ ಹೆಚ್ಚು ಸಫಲರಾಗಿದ್ದಾರೆಂದ್ನು ಸುತ್ತುದೆ. ಬಹುಶಃ ಇದಕ್ಕೆ ಕಾರಣ ಪ್ರಕೋಪ ಕಾರ್ಯಸಾಧನೆಯೆಲ್ಲ ಮರಗಡಗಳ ಬಳಿಯೇ ಆದ್ದರಿಂದ. ಸುಳ್ಳು ಹೇಳುವ, ದೋಹ ಬೋಯಿಸುವ ಮಾನವರಿಂದ ಕೂಡಿದ ಸಾಮಾಜಿಕ ಪರಿಸರದಲ್ಲಿ ಗಾಂಧಿ, ಲೋಹಿಯಾ, ಜೀಎಂ ಮುಂತಾದವರು ಅನುಭವಿಸಿದ ತೊಂದರೆಗಳನ್ನು ಅನುಭವಿಸಿರೂಪರೂ. ಹಾಗಾಗಿ ಪ್ರಕೋಪ ತಮ್ಮ ಸಾಧನೆಯಲ್ಲಿ ಹೆಚ್ಚಿನ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯ ವಾಯ್ಪುಂದು ತೋರುತ್ತುದೆ.

ಪ್ರಕೋಪ ತಮ್ಮ ಸಹಜ ಕೃಷ್ಣಿಯ ಹಿನ್ನಲೆಯಲ್ಲಿ ಮಂಡಿಸುವ ತತ್ವ ಮತ್ತು ಸಿದ್ಧಾಂತಗಳು ಕೇವಲ ರೈತರ ಕ್ಷೇತ್ರಕ್ಕೆ ಮಾತ್ರ ಸೀಮಿತ ವಾಗಿರದೆ ಕಲೆ, ಸಂಗೀತ, ಸಾಹಿತ್ಯ ಮತ್ತು ತತ್ವ ಮೀವಾಂಸೆಯ ಮೇಲೆ ತಮ್ಮ ದೂರಗಾಮಿಯಾದ ಪರಿಣಾಮಗಳನ್ನು ಬೀರುವುದರಲ್ಲಿ ಸಂಶಯವಿಲ್ಲ. ಆದರೆ ನಮಗಿಂತ ಅತ್ಯಂತ ಮುಖ್ಯವಾಗಿರುವುದು ನಾನು ಮೊದಲೇ ತಿಳಿಸಿದಂತೆ ಸಹಜ ಕೃಷ್ಣಿಯ ತಂತ್ರ ಮತ್ತು ಕಾರ್ಯವಿಧಾನ, ಪ್ರಕೋಪ ಕಾರ ಚಿಂತನೆಗಳ ಇತರ ಮುಖಿಗಳನ್ನು ನಾನು ಬೇಕೆಂತಲೇ ಬಿಟ್ಟಿದ್ದೇನೆ. ಏಕೆಂದರೆ ಈ ದೇಶದಲ್ಲಿ ಮಹಾತ್ಮನಾದವನು ನಿರುಪಯುಕ್ತ ನಿರುಪದ್ರವಿಯಾಗುತ್ತಾನೆ. ಅವನ ಭಜನೆ ಅರಾಧನೆಗಳು ಅರಂಭವಾಗುತ್ತವೆ. ಅವನ ಜೀವನದ ಜ್ಞಾಲಂತ ಸಂದೇಶಗಳನ್ನು ಪಡೆಯುತ್ತಾರೆ.

ಪ್ರಕೋಪ ಎರಡು ಪ್ರಸ್ತುಕಗಳ ಸುವಾರು ಏದುನೂರು ಪ್ರಟಿಗಳ ಅಲೋಚನೆಗಳನ್ನು ನಾನು ಆದಷ್ಟು ಸರಳ ಮತ್ತು ಸಂಕ್ಷಿಪ್ತ

## ೪೦ ಸಹಜ ಕೃಷಿ : ಒಂದು ಪರಿಚಯ

ಗೊಳಿಸಿ ತಿಳಿಸಿದ್ದೇನೆ. ಇದನ್ನು ಮೂಲದಲ್ಲಿ ಓದಬೇಕೆನ್ನುವವರು ಪ್ರಕೋಪಾರ “ಒನ್ ಸ್ಟ್ಯಾರ್ ರೆಲ್ಯಾಫ್ನೋ” ಮತ್ತು “ದಿ ನ್ಯಾಚರಲ್ ವೇ ಆಫ್ ಫಾರ್ಮಿಂಗ್” ಎಂಬೆರಡು ಪ್ರಸ್ತುತಿಗಳನ್ನು ಓದಬಹುದು. “ಒನ್ ಸ್ಟ್ಯಾರ್ ರೆಲ್ಯಾಫ್ನೋ” ಪ್ರಸ್ತುತಿ “ಒಂದು ಹುಲ್ಲಿನ ಕುರಂತಿ” ಎಂದು ಕೆನ್ನಡಕ್ಕೆ ಸಂತೋಷ ಕೌಲಿಗಿಯವರು ತಜ್ಞರು ಪಾಡಿದ್ದಾರೆ.

ನನ್ನ ಲೇಖನಗಳನ್ನೊಂದಿ ತಾವೂ ಸಹಜ ಕೃಷಿ ಅರಂಭಿಸಲು ತಯಾರಿದ್ದೇವೆಂದು ಬಳ್ಳಾರಿ, ಧಾರವಾಡ ಮುಂತಾಡ ಕಡೆಗಳಿಂದ ಕೆಲವು ರೈತರು ಕಾಗದ ಬರದಿದ್ದಾರೆ. ಈ ರೈತರಿಗೆಲ್ಲಾ ದುಡುಕೊಡ ದಂದು ಎಚ್ಚರಿಕೆ ಹೇಳುವುದರೊಂದಿಗೇ ಸರಿಯಾಗಿ ಯೋಚಿಸಿ ಒಂದು ಕಡೆಯಿಂದ ಅರಂಭಿಸೋಣಿಂದು ಹೇಳಬಯಸುತ್ತೇನೆ. ಈಗ ಸದ್ಯಕ್ಕೆ ಈ ವ್ಯವಸಾಯ ಪದ್ಧತಿಯ ಬಗ್ಗೆ ಆಸಕ್ತಿ ಇರುವವರೆಲ್ಲರೂ ಈ ಬಗ್ಗೆ ಕೆಲವಾರು ಪ್ರಯೋಗಗಳನ್ನು ಈಗಾಗಲೇ ಮಾಡಿರುವ ಕೃಷಿ ವಿಜ್ಞಾನಿ ಡಾ॥ ಚಂದ್ರಶೇಖರ್ ಅವರಿಗೆ ಕಾಗದ ಬರೆದು ಅವರ ಸಲಹೆಯ ಮೇಲೆ ಎಚ್ಚರಿಕೆಯಿಂದ ಮುಂದಡಿ ಇಡಬೇಕೆಂದು ಸಲಹೆ ಮಾಡಬಯಸುತ್ತೇನೆ. ಅವರ ವಿಳಾಸ ಡಾ॥ ಚಂದ್ರಶೇಖರ್, ಆರ್. ಆರ್. ಎಸ್. ಹ್ಯಾಂಡ್‌ಪ್ರೋಸ್ಟ್, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ-ಇಲ್ಲಿಂಗ್.

ಇಲ್ಲಿಗೆ ಕಾಗದ ಬರೆಯಿರಿ.

丁 33/99  
46219



ಕೆಲವು ಶಿಂಗಣಗೆಂದ ಸಾಗೆ ಪ್ರಕೋಪ  
ಯೋಚನೆಗಳು, ಮಾತುಗಣೇ ತಲೆಯಲ್ಲಿ ಗುಂಗಾಡುತ್ತಾ  
ಂದೆ. ಕಳೆದ ಇಪ್ಪತ್ತೆ ದು ವರ್ಷದ ನನ್ನ ಬೇಸಾಯದ  
ಬದುಕಿನಲ್ಲಿ ನಾನೇಕೆ ಪ್ರಕೋಪಾ ೧೯೫ ಯೋಚಿಸಲ್ಪಿ  
ಎಂದು ನನಗೇ ಅಶಯವಾಗುತ್ತದೆ. ಸೇದ್ದಾ ಅತಿಕ  
ವಾಗಿ, ತಾತ್ತ್ವಕವಾಗಿ ನಾನು ಪ್ರಕೋಪಾ ಚಿಂತನೆಗೆ ತೀರು  
ಹತ್ತಿರದಲ್ಲೇ ನಡೆದು ಬಂದಿದ್ದೆ. ಆದರೂ ಯಾಕೆ  
ಪ್ರಕೋಪಾಗೆ ಹೊಳೆದದ್ದು ನನಗೆ ಮೂಳೆಯಲ್ಲಿ ಎಂದು  
ಅಶಯವಾಗುತ್ತೆ. ನಾನೆಲ್ಲಿ ದಾರಿ ತಪ್ಪಿದೆ? ಎಲ್ಲಿ  
ಎಡೆವಿದೆ? ಇದನ್ನೇ ಅಲೋಚಿಸುತ್ತಿದ್ದೇನೆ.